



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ಪತ್ರಿಕೆ

| | | |
|----------|---|---------|
| ಭಾಗ - IV | ಬೆಂಗಳೂರು, ಗುರುವಾರ, ಮಾರ್ಚ್ ೧೫, ೨೦೧೨ (ಫಾಲ್ಗುಣ ೨೫, ಶಕ ವರ್ಷ ೧೯೩೩) | ನಂ. ೧೮೪ |
|----------|---|---------|

ELECTION COMMISSION OF INDIA NIRVACHAN SADAN, ASHOKA ROAD, NEW DELHI-110 001.

Dated: 7th March, 2012.
17th Phalguna, 1933 (Saka).

NOTIFICATION

No. 100/KT-HP/1/2012:- In exercise of sub-rule (2) of Rule 11 of the Conduct of Election Rules, 1961, the following is published for general information:-

FORM - 7A

LIST OF CONTESTING CANDIDATES

(See Rule -10(1) of the Conduct of Election Rules, 1961)

Bye Election to the House of the People from 15 - Udupi-Chikmagalur Parliamentary Constituency in the state of Karnataka

| Sl. No. | Name of Candidate | Address of Candidate | Party Affiliation | Symbol Allotted to the Candidate |
|--|----------------------|--|--------------------------|--|
| 1 | 2 | 3 | 4 | 5 |
| (i) Candidates of recognised National and State Political Parties | | | | |
| 1 | K. Jayaprakash Hegde | S/o Late: K.C. Hegde "Korgi house" Korgi Village, Kundapur Taluk, Udupi Dist. | Indian National Congress | Hand |
| 2 | S.L. Bhoje Gowda | S/o Late: S.R. Lakshmaiah Hosamane extension Chikmagalur -577101 | Janata Dal (Secular) | A Lady farmer carrying Paddy on her Head |

| | | | | |
|--|------------------------------------|---|--|-------------|
| 3 | Sunill Kumar .V. | S/o Vasudeva "Prerana", Nekalge guttu, Near Kalikamba Temple, Karkala Taluk, Udupi Dist. | Bharatiya Janata Party | Lotus |
| (ii) Candidates of registered Political Parties. (Other than recognised National and State Political Parties) | | | | |
| 4 | K. Bharth | S/o K.P. Krishnamurthy S.K. Complex, H.K. Road, Uppalli, Chikmagalur -01 | Janata Dal (United) | Arrow |
| 5 | Hunsur K. Chandrashekar | S/o Late: Krishna Shetty Ummathur Post & Village, Hunsur Taluk, Mysore Dist. -571105 | Democratic Praja- kranthi Party Secularist | Batsman |
| (iii) Other Candidates | | | | |
| 6 | Asadulla Katapadi | S/o Late: Mohammad Ali Vinoba Nagar, Kote Village, Katpadi ,Udupi Taluk ,Udupi Dist. | Independent | Almirah |
| 7 | K. Jayaprakash Hegde (Kokkarne) | S/o T. Raghurama Hegde " Sri Devi Kripa" , Mogaveerapete, Pejamonguru village, Kokkarne Post, Udupi Taluk & Dist. | Independent | Brush |
| 8 | Deepak Rajesh Coelho | S/o Gabriel Coelho Near Mohandas Store, mugere house, H.No. 1/122, Karnire, Balkunje Post & village, Mangalore Taluk | Independent | Diesel Pump |
| 9 | Riyaz Ahmed | S/o S.Mohammad Gandhi Nagara, Near Baikady Play Ground, Brahmavara, Udupi Taluk & Dist. | Independent | Frying Pan |
| 10 | Venkatesha .N. | S/o Nagappa Dr. B.R. Ambedkar Nagar, Kote camp, Tarikere . | Independent | Water tap |
| 11 | Sridhar Pedemane | S/o M.P. Srinivasa Sherugar Advocate, M.G. Road , Bada-Byndur -576214 Udupi Dist. | Independent | Ceiling Fan |

| | | | | |
|----|--------------------------|--|-------------|---------|
| 12 | Srinivas Poojary | S/o Late: Kaanthu Kotiyan Kanni majalu, Nittur, Kodankur Udipi Taluk & Dist. | Independent | Coconut |
| 13 | H. Suresh Poojary | S/o H. Mudura Poojary House No. 7/19A, Madical - Uppunda Village, Tarapati Post -576232 Kundapur Taluk, Udipi Dist. | Independent | Bat |
| 14 | Harishyanbhog Katteel | S/o Late: Katil Subraya Shanubhoga, House No. 6/157 E , Old Road, Kinnimulky, via Udipi- Balaipade-Udipi -576101 (Rajatha Pittapuram Shree Krishna matta) | Independent | Table |

Place: Udipi
Date: 03/03/2012

Sd/-
(Dr. M.T. REJU)
Returning Officer
15-Udipi-Chikmagaluru
Parliamentary Constituency, Udipi
And Deputy Commissioner Udipi Dist,
Udipi - 576104

By Order,

(R.K. SRIVASTAVA)
PRINCIPAL SECRETARY
ELECTION COMMISSION OF INDIA

ವಿಶೇಷ ಪತ್ರಿಕೆ

| | | |
|-------------------|---|----------------|
| ಭಾಗ - IV-A | ಬೆಂಗಳೂರು, ಶುಕ್ರವಾರ, ಮಾರ್ಚ್ ೧೬, ೨೦೧೨ (ಫಾಲ್ಗುಣ ೨೬, ಶಕ ವರ್ಷ ೧೯೩೩) | ನಂ. ೧೮೭ |
|-------------------|---|----------------|

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಪಿಎಆರ್ 13 ಹೆಚ್‌ಹೆಚ್‌ಎಲ್ 2012, ಬೆಂಗಳೂರು, ದಿನಾಂಕ: 6ನೇ ಮಾರ್ಚ್, 2012

ದಿನಾಂಕ: 18.3.2012 ರ ಭಾನುವಾರದಂದು 15-ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಸದರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರವೂ ಸಹ ಕೆಲಸ ನಿರ್ವಹಿಸುವಂತಹ:

ರಾಜ್ಯ ಸರ್ಕಾರಿ ಕಛೇರಿಗಳಿಗೆ, ಕೇಂದ್ರ ಸರ್ಕಾರದ ಕಛೇರಿಗಳಿಗೆ, ಬ್ಯಾಂಕುಗಳಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಾರ್ಖಾನೆ / ಕೈಗಾರಿಕಾ ಸಂಸ್ಥೆಗಳಿಗೆ ಶಿಕ್ಷಣ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ) ಹಾಗೂ;

ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರ ಎಲ್ಲಾ ಬ್ಯಾಂಕ್‌ಗಳಿಗೆ ಹಾಗೂ ಜೀವವಿಮಾ ನಿಗಮಗಳಿಗೆ;

ಅನ್ವಯವಾಗುವಂತೆ, ಮೇಲ್ಕಂಡ ಕಛೇರಿಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡುವ ಸಂಬಂಧ ರಜೆಯನ್ನು ಸರ್ಕಾರವು ಘೋಷಿಸಿದೆ.

ಈ ರಜೆಯು ತುರ್ತು ಕೆಲಸಗಳಿಗೆ ಅನ್ವಯಿಸುವುದಿಲ್ಲ.

ಸದರಿ ಕ್ಷೇತ್ರದಲ್ಲಿ ಮತದಾನವು ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಮತದಾನ ನಡೆಯುವ ಮತಕಟ್ಟೆಯನ್ನು ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಿದಲ್ಲಿ ಅಂತಹ ಕಛೇರಿ ಹಾಗೂ ಶಾಲೆಗಳಿಗೆ ದಿನಾಂಕ: 17.03.2012 ರಂದು ಶನಿವಾರ (ಪೂರ್ವ ತಯಾರಿಗಾಗಿ) ಹಾಗೂ ಮತ ಎಣಿಕೆ ದಿನದಂದು ಮತದಾನ ಎಣಿಕೆ ನಡೆಯುವ ಕೇಂದ್ರಗಳಲ್ಲಿ ಮಾತ್ರ ರಜಾ ಘೋಷಿಸುವ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಕ್ರಮ ತೆಗೆದುಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪದ್ಮರಾಜು

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸು ಇಲಾಖೆ (ರಾಜ್ಯ ಶಿಷ್ಟಾಚಾರ)

ವಿಶೇಷ ಪತ್ರಿಕೆ

| | | |
|-------------------|---|----------------|
| ಭಾಗ - IV-A | ಬೆಂಗಳೂರು, ಶುಕ್ರವಾರ, ಮಾರ್ಚ್ ೧೬, ೨೦೧೨ (ಫಾಲ್ಗುಣ ೨೬, ಶಕ ವರ್ಷ ೧೯೩೩) | ನಂ. ೧೮೮ |
|-------------------|---|----------------|

ಸಹಕಾರ ಸಚಿವಾಲಯ

ಕೃಷಿ ಮಾರಾಟ ಇಲಾಖೆ

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ. 16, 11ನೇ ರಾಜಭವನ ರಸ್ತೆ, ಪಿ.ಬಿ.ನಂ. 5309, ಬೆಂಗಳೂರು

ಅಧಿಸೂಚನೆ

ಸಂಖ್ಯೆ: ಕೃಮಾಇ:02:ಚುನಾವಣೆ:2011, ಬೆಂಗಳೂರು, ದಿನಾಂಕ: 15.3.2012

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 102 ಹಾಗೂ ನಿಯಮಾವಳಿಗಳು, 1968ರ ನಿಯಮ 88ಬರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕದಲ್ಲಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾದ ಡಾ: ಸಿ.ಸೋಮಶೇಖರ ಆದ ನಾನು, ಚಾಮರಾಜನಗರ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಕಂಡಂತೆ ಪ್ರಕಟಿಸುತ್ತೇನೆ.

| ಕ್ರಮ ಸಂಖ್ಯೆ | ಜಿಲ್ಲೆಯ ಹೆಸರು | ಅಯ್ಯಯಾದ ಸದಸ್ಯರ ಹೆಸರು |
|-------------|---------------|---|
| 1 | ಚಾಮರಾಜಗರ | ಶ್ರೀ ಪಿ.ಎಸ್.ವೀರೇಂದ್ರ ಪ್ರಸಾದ್, ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೊಳ್ಳೇಗಾಲ. |

ಡಾ: ಸಿ.ಸೋಮಶೇಖರ
ನಿರ್ದೇಶಕರು

ಸಿ.ಕೆ. ವಾಸುದೇವ ಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ
ಸಹಕಾರ ಇಲಾಖೆ

ವಿಶೇಷ ಪತ್ರಿಕೆ

| | | |
|------------|--|---------|
| ಭಾಗ - IV-A | ಬೆಂಗಳೂರು, ಶುಕ್ರವಾರ, ಮಾರ್ಚ್ ೧೬, ೨೦೧೨ (ಫಾಲ್ಗುಣ ೨೬, ಶಕ ವರ್ಷ ೧೯೩೩) | ನಂ. ೧೮೯ |
|------------|--|---------|

PARLIAMENTARY AFFAIRS AND LEGISLATION SECRETARIAT

NOTIFICATION

No. SAMVYASHAE 49 SHASANA 2011, Bangalore, dated: 15.03.2012

Ordered that the translation of ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012ರ ಕರ್ನಾಟಕ ಅಧಿನಿಯಮ ಸಂಖ್ಯೆ: 10) in the English language, be published as authorised by the Governor of Karnataka under clause (3) of Article 348 of the constitution of India in the Karnataka Gazette for general information.

The following translation of ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012ರ ಕರ್ನಾಟಕ ಅಧಿನಿಯಮ ಸಂಖ್ಯೆ: 10) in the English language is published in the Official Gazette under the authority of the Governor of Karnataka under clause (3) of Article 348 of the Constitution of India.

KARNATAKA ACT NO. 10 OF 2012

(First published in the Karnataka Gazette Extra-ordinary on the twenty fourth day of January, 2012)

THE KITTURU DEVELOPMENT AUTHORITY ACT, 2011

(Received the assent of the Governor on the nineteenth day of January, 2012)

An Act to provide for the establishment of an Authority for development and maintenance of the heritage sites in and around Kitturu village in Belgaum district.

Whereas, it is expedient to provide for the establishment of an Authority for development and maintenance of the heritage sites in and around Kitturu village in Bailhongal Taluk, Belgaum district into international pilgrim, cultural and tourist center;

Be it enacted by the Karnataka State Legislature in the sixty second year of the Republic of India as follows:-

CHAPTER - 1

PRELIMINARY

1. Short title, extent and commencement.- (1) This Act may be called the Kitturu Development Authority Act, 2011.

(2) It extends to the area of Kitturu village as defined in clause (c) of section 2.

(3) It shall come into force with effect from such date as the State Government may by notification appoint.

2. Definitions.- In this Act, unless the context otherwise requires,-

- (a) 'Amenity' includes roads, streets, sub-ways, lighting, drainage, sanitation, electricity and water supply or other conveniences, public works, market places, hospitals, dispensaries, libraries, recreation centers, service stations of any public utility service authorised by the Authority or other facility; and such other amenity as the State Government may, by notification specify;
- (b) 'Authority' means the Kitturu Development Authority constituted under section 3;
- (c) 'Kitturu' means and includes limits of Kitturu village and Kitturu Gramapanchayat and the area covering Kitturu Village in Bailhongal Taluk Belgaum District and lands acquired by Government from time to time for development of heritage sites at Kitturu and such other area declared by the State Government, by notification;
- (d) 'Chair-person' means the Chairman of the Authority;
- (e) 'Commissioner' means the Commissioner of the Authority appointed under section 10;
- (f) 'Fund' means fund of the Authority;
- (g) 'Heritage Site' means the whole of the area comprising the sites specified in the Schedule but excluding the area referred to as protected area under the Ancient Monuments and Historical Sites and Remains Act, 1958 (Central Act 24 of 1958);
- (h) 'Member' means a member of the Authority;
- (i) 'Regulations' means regulations of the Authority made under section 41;
- (j) 'Schedule' means Schedule appended to this Act.

CHAPTER – II

AUTHORITIES AND ITS EMPLOYEES

3. Kitturu Development Authority.- (1) As soon as may be, after the commencement of this Act, there shall be constituted for the purposes of this Act, the authority called the Kitturu Development Authority.

(2) The Authority shall have its headquarters at such place as may be determined by the Authority from time to time.

(3) The Authority shall be a body corporate by the name aforesaid, having perpetual succession and a common seal with power to acquire, hold and dispose of property, both movable and immovable, and enter into contract, and shall by the said name sue and be sued.

(4) The Authority shall consist of the following members, namely: -

- (a) The Chief Minister, who shall be the Ex-officio Chairman of the Authority;
- (b) The Minister in charge of Belgaum District who shall be the Ex-officio Vice Chairman of the Authority;
- (c) The Minister in charge of Kannada and Culture - Ex-officio Member
- (d) The Minister in charge of Revenue - Ex-officio Member
- (e) The Minister in charge of Tourism. - Ex-officio Member
- (f) The Minister in charge of Public Works . - Ex-officio Member
- (g) The Members of the Parliament and members of the State Legislature representing a part or whole of the Kitturu village whose electoral constituencies lie within its limit - Members

| | | |
|-----|---|-----------------------|
| (h) | The Principal Secretary to Government, Kannada and Culture Department. | - Ex-officio Member |
| (i) | The Principal Secretary to Government, Revenue Department. | - Ex-officio Member |
| (j) | The Principal Secretary to Government, Finance Department. | - Ex-officio Member |
| (k) | The Principal Secretary to Government, Rural Development and Panchayat Raj Department. | - Ex-officio Member |
| (l) | The Principal Secretary to Government, Public Works Department. | - Ex-officio Member |
| (m) | The Regional Commissioner, Belgaum. | - Ex-officio Member |
| (n) | The Deputy Commissioner of the Belgaum District | - Ex-officio Member |
| (o) | The Director, Department of Archaeology and Museums | - Ex-officio Member |
| (p) | The Joint Director, Karnataka Land Army Corporation Belgaum | - Ex-officio Member |
| (q) | The Chief Executive Officer, Zilla Panchayat, Belgaum. | - Ex-officio Member |
| (r) | The Executive Engineer, Public Works Department, Belgaum. | - Ex-officio Member |
| (s) | The Chairman, Village Panchayat, Kitturu; | - Ex-officio Member |
| (t) | Not exceeding three persons nominated by the State Government as non Official Members | - Members |
| (u) | Not exceeding five persons who have the experience in the history and heritage of Kitturu nominated by the State Government | - Members |
| (v) | The Commissioner of the Authority . | - Member - Secretary. |

4. Term of office and conditions of services.- (1) Subject to the pleasure of the State Government the non-official members nominated by the State Government shall hold office for a period of three years.

(2) Any non-official member may resign his office by writing under his hand addressed to the State Government but shall continue in office until his resignation is accepted.

(3) The non-official members shall receive such allowance as may be prescribed.

5. Disqualification for office of membership.- Non-official members shall be disqualified for being appointed as and for being a member if he,-

- (a) has been convicted and sentenced to imprisonment for an offence which in the opinion of the State Government involves moral turpitude; or
- (b) is of unsound mind and stands so declared by a competent court; or

- (c) is an undischarged insolvent; or
- (d) has been removed or dismissed from service of the Central Government or a State Government or a body or corporation owned or controlled by the Central Government or a State Government; or
- (e) has directly or indirectly by himself or as partner, has any share or interest in any work done by the order of the Authority in any contract or employment with or under or by or on behalf of the Authority; or
- (f) is employed as a paid legal practitioner on behalf of the Authority or accepts employment as legal practitioner against the Authority;

Provided that no person shall be disqualified under clause (e) or be deemed to have any share or interest in any contract or employment within the meaning of the said clause by reason only of his having a share or interest in any newspaper in which any advertisement relating to the affairs of the Authority is inserted.

6. Removal of member.- The State Government shall remove a non-official member if,-

- (a) he becomes subject to any of the disqualifications mentioned in section 5:

Provided that no member shall be removed on the ground that he has become subject to the disqualification mentioned in clause (e) of that section, unless he has been given an opportunity of making his representation against the proposal; or

- (b) he refuses to act or becomes incapable of acting; or
- (c) he without obtaining leave of absence from the Authority absents from three consecutive meetings of the Authority:

Provided that this clause shall not be applicable in case of ex-officio members; or

- (d) in the opinion of the State Government he has so abused his position as to render his continuance in office detrimental to the public interest:

Provided that no member shall be removed under this clause unless he has been given an opportunity of making his representation against the proposal.

7. Eligibility for reappointment.- Any person ceasing to be a member shall unless disqualified under section 6, be eligible for re-appointment as a member.

8. Powers of the Authority (1) The Authority shall have power generally to do anything that in its opinion is necessary to do, to give effect to the intent and provisions of this Act:

Provided that nothing contained in this section shall be deemed to authorize the Authority to perform any such act as is specifically laid in the Act to be performed by any other authority.

- (2) Without prejudice to the generality of sub-section (1), the Authority shall have power,-

- (a) to enter into and perform all such contracts as it may consider necessary or expedient for carrying out any of the purposes of this Act subject to such rules as may be prescribed and every contract shall be made on behalf of the Authority by the Commissioner:

Provided that no contract involving expenditure of rupees five lakhs and more shall be made without the previous sanction of the State Government;

- (b) to borrow any sum required for the purposes of this Act from time to time with the previous sanction of the State Government and subject to such conditions as may be prescribed in this behalf;

- (c) to lease, sell or otherwise transfer any movable or immovable property which belongs to it and to appropriate or apply any land vested in or acquired by it, subject to section 37 and to such restrictions, conditions and limitations as

may be prescribed, for the formation of open spaces or for building purposes or in any other manner for the purpose of a development scheme with prior approval of the State Government.

9. Sub-committees of the Authority.- (1) The Authority may for any specific purpose constitute one or more sub-committees consisting of the Commissioner as Chairman and such other members not exceeding five on each sub-committee. Any subject deliberated and decided in the sub-committee shall be placed before the meeting of the authority for approval or rejection. The decision may be remanded back to the sub-committee.

(2) The sub-committees shall exercise such of the powers and perform such duties of the Authority, which are delegated to them by the Authority.

(3) Each sub-committee shall meet atleast once in three months and shall observe such rules of procedure in regard to the transaction of business at its meeting as may be provided by regulations.

10. Appointment of Commissioner.- (1) The State Government shall appoint an officer not below the rank of a Deputy Secretary to Government, to be the Commissioner of the Authority.

(2) The Commissioner shall receive such salary and other allowances as the State Government may, from time to time, determine. The conditions of service of the Commissioner shall be governed by the Karnataka Civil Service Rules.

(3) The State Government may, from time to time, grant leave of absence for such period as it thinks fit to the Commissioner.

11. Powers and duties of the Commissioner.- (1) The Commissioner shall be the Chief Executive and Administrative Officer of the Authority.

(2) The Commissioner shall, in addition to performing such functions as conferred on him by or under this Act or under any law for the time being in force,-

- (a) Implement the resolutions of the Authority;
- (b) conduct the business of the Authority and to make the correspondence;
- (c) carry out and execute such schemes and works as the State Government may direct ;
- (d) be responsible for implementing the schemes of the Authority;
- (e) operate the Bank accounts of the Authority and be responsible for maintaining the accounts of the Authority ;
- (f) exercise supervision and control over the officers and servants of the Authority in matters of executive, administrative and service conditions of such officers and servants and regulation of their pay and allowances;
- (g) furnish to the State Government a copy of the minutes of the Authority and any written, or other information which the State Government may, from time to time, call for;
- (h) discharge such other functions which are conferred on him by or under this Act or any other law for the time being in force.

12. Employees of the Authority.- (1) Subject to such rules as may be prescribed, the Authority may appoint such number of employees as it may find necessary for effective implementation of the Act:

Provided that, the State Government shall appoint a Controller of Finance and Accounts not below the rank of Group 'A' Junior Scale Officer' on deputation either from the Indian Audit and Accounts Service or from the Karnataka State Accounts Service.

(2) The Controller of Finance and Accounts shall report to the Commissioner and shall ensure that financial rules are followed; and accounts are kept up to date, presenting a true and fair picture of the financial affairs of the Authority

(3) The salaries, allowances and other conditions of service of the employees referred to in sub-section (1), shall be such as may be prescribed.

(4) The Commissioner shall be the appointing authority in respect of employees of the Authority and shall exercise general control and supervision over the personnel of the Authority.

13. General disqualification for services under the Authority.- No person who has directly or indirectly by himself or through his partner or through his agent, has any share or interest in any contract, by or on behalf of the Authority shall become or remain an officer or employee of the Authority.

14. Meetings of the Authority.- (1) Meetings of the Authority shall be convened by the Commissioner, with the previous approval of the Chairman at such intervals as the Chairman may deem fit and shall be held at such place, as may be determined by the Chairman:

Provided that the Authority shall meet at least twice in a calendar year.

(2) Every meeting shall be presided over by the Chairman and if for any reason the Chairman is unable to attend any meeting, the Vice Chairman shall preside over the meeting, if for any reason the Vice Chairman is unable to attend the meeting, any other member chosen by the members present at the meeting, shall preside over the meeting.

(3) Decisions of the Authority shall be, by unanimous affirmative vote of the members present and voted. If there is any difference of opinion on any particular subject coming for decision before the Authority, the Commissioner shall refer the matter to the State Government and the decision of the State Government in such matters shall be final.

(4) The Commissioner shall give effect to the decisions of the Authority:

Provided that, if in the opinion of the Commissioner any resolution of the Authority contravenes any provision of this Act or any other law or of any rule, notification or regulation made or issued under this Act or any other law or of any order passed by the State Government or is prejudicial or detrimental to the interests of the Authority or the interests of the development and maintenance of Kitturu he shall within fifteen days of the passing of the resolution, refer the matter to the State Government for orders thereon and inform the Authority at its next meeting, of the action taken by him and until orders of the State Government on receipt of such reference, the Commissioner shall not be bound to give effect to such resolution.

(5) The Authority may by regulation specify the procedure with regard to the transaction of business at its meetings, not inconsistent with the provisions of this Act or the rules.

15. Proceedings presumed to be good and valid.- No disqualification of or defect in the appointment of any person acting as Chairman or member shall be deemed to vitiate any act or proceeding of the Authority if such act or proceeding is otherwise in accordance with the provisions of this Act.

16. Decisions of the Authority by circulation of note.- (1) The Chairman may direct that any case may, instead of being brought up for discussion at a meeting of the Authority, be circulated by sending a note in the prescribed form amongst the members of the Authority for opinion. If all the members unanimously agree for the proposal contained in the note circulated, it shall be deemed to be affirmative decision of the Authority and further action taken accordingly. If there is any difference of opinion on any particular subject taken up for the decision of the Authority by circulation, the Commissioner shall refer the matter to the State Government, and the decision of the State Government thereon shall be final.

(2) In cases which are circulated for opinion under sub-section (1), if any member fails to communicate his opinion to the Commissioner by a date to be specified in the note, it shall be presumed that such member has accepted the proposal contained in the note circulated.

(3) The provisions of section 14 shall mutatis mutandis apply to the decisions of the Authority by circulation under this section.

17. Power of Chairman to take certain decisions.- Where the Chairman is of the opinion that a matter is so urgent that it cannot wait or that a matter is so frivolous, not necessitating convening of a meeting of the Authority, under section 14 or for decision of the Authority by circulation under section 16, he may pass such orders as he may deem fit and it shall be implemented in the same manner as the decisions of the Authority:

Provided that every decision so taken by the Chairman under this section shall be placed before the Authority at its next meeting.

CHAPTER - III

DEVELOPMENT AND MAINTENANCE OF KITTURU

18. Heritage sites at Kitturu.- (1) Notwithstanding any custom, tradition, practice or terms of any trust created and subsisting under any law for the time being in force, the full control, ownership, management and superintendence of all or any of the heritage sites at Kitturu specified in the Schedule if not already vested in the State Government shall be acquired by the State Government in accordance with the Land Acquisition Act, 1894 (Central Act 1 of 1894) and such land shall thereafter be transferred to the Authority from the date notified by the State Government:

Provided that the land acquired under this Act shall be deemed to have been acquired for public purpose under the Land Acquisition Act, 1894.

(2) The State Government may by general or special order make transitory provisions, if in the opinion of the State Government; it is expedient to do so.

19. Power to amend the Schedule.- The State Government may by notification amend the Schedule by adding or modifying any entry therein, after following such procedure as may be prescribed.

20. Preparation of development plan, its approval and execution.- (1) The Authority shall, as soon as may be, after its constitution prepare a plan for the development of Kitturu into international pilgrim, cultural and tourist centre and a centre for deliberation and propagation of the tenets of Rani Chennamma and her contemporaries who have fought for the freedom of the Country. The Development plan may include,-

- (a) Conservation and restoration of any heritage site or structure, primarily inside the fort and programmes for its maintenance, reconstruction.
- (b) proposals for acquiring land by acquisition or purchase, or exchange or otherwise, which in the opinion of the Authority is necessary for execution of the development plan;
- (c) putting up public parks, horticultural or zoological gardens, fountains, artificial water falls, game parks, lakes with boating or other water games or such other tourist attractions;
- (d) construction of choultries, lodging houses, cottages, hotels, restaurants and boarding houses to cater to the requirement of different classes of tourists;
- (e) construction of necessary shopping line or shopping complexes;
- (f) provision of amenities as defined in section 2;
- (g) laying and relaying of all or any land including, construction and reconstruction of buildings;
- (h) providing drainage, electricity and water supply and sanitation;
- (i) raising any land which the Authority may consider expedient to facilitate its plan of action in general and for better drainage system in particular;
- (j) forming open spaces for the better ventilation of the area comprised in Kitturu or in any adjoining area;
- (k) demolition of all buildings unfit for human habitation and not fitting into the developmental plan;

- (l) demolition of obstructive building or portions of buildings;
- (m) construction and reconstruction of buildings, their maintenance and preservation;
- (n) to under take development works in the area of Kitturu territory or the area decided by the authority including the forts, mutts, samadhi coming within the area of development;
- (o) providing facilities for communication and transport;
- (p) such adjustments and agreements with the existing religious institutions in the geographical area of developmental plan which can be allowed to continue so long as they fit into the scheme of the development plan;
- (q) any other matter which in the opinion of the Authority, is expedient and incidental, to develop and maintain the Kitturu as a cultural centre, place of pilgrimage and an international tourist centre and a centre for deliberation not only of Rani Chennamma but also of her contemporaries and to protect and develop other places of importance connected with the life, achievement and sacrifice of Rani Chennamma and her contemporaries, and for the establishment of an educational and research centre for studies and specialized library on the subject;
- (r) excavation and exploration of archaeological nature to unearth ancient monuments if any believed to be buried in any of the historical and heritage sites within the territorial limits of the Authority:

Provided that nothing contained in this clause shall be deemed to override the provisions of the Ancient Monuments and Historical Sites and Remains Act, 1958 (Central Act 24 of 1958).

(2) The development plan prepared under sub-section (1) shall be forwarded by the Commissioner to the State Government for its approval. The State Government may approve the plan with or without any modifications.

(3) After approval of the development plan under sub-section (2), the State Government may, on the recommendations of the Authority make such modifications to the plan as it deems necessary, from time to time.

(4) The Authority shall have power to undertake works and incur expenditure for the execution of the development plan approved by the State Government under this section.

21. Maintenance of Kitturu.- The State Government may by rules on the recommendation of the Authority or otherwise make provision for the maintenance of Kitturu which shall include the manner in which the properties of the Authority including the heritage sites can be employed, the rates, fees or other charges that can be collected from the devotees, pilgrims, tourists and other visitors to the town for the various facilities that they could make use of and for such other matters as may be expedient from the premises of the heritage sites; power to recover rent or damages as arrears of land revenue etc.

22. Power of entry.- The Authority may authorise any person to enter into or upon any land or building with or without assistants or workmen for the purposes of,-

- (a) making any enquiry, inspection, measurement or survey or taking levels of such land or building;
- (b) examining works under construction and ascertaining the course of sewers and drains;
- (c) digging or boring into the sub-soil;
- (d) setting out boundaries and intended lines of work;
- (e) making such levels, boundaries and lines by placing marks and cutting trenches;
- (f) ascertaining whether any land is being or has been developed in contravention of any plan or in contravention of any conditions subject to which such permission has been granted; or
- (g) doing any other thing necessary for the efficient administration of this Act.

Provided that,-

- (i) no such entry shall be made except between the hours of sunrise and sunset and without giving reasonable notice to the occupant, or if there be no occupier, to the owner of the land or building;
- (ii) sufficient opportunity shall in every instance be given to enable women or children, if any, to withdraw from such land or building;
- (iii) due regard shall always be had, so far as may be, compatible with the exigencies of the purpose for which the entry is made, to the social and religious usage of the occupant of the land or building entered.

23. Delegation of powers of the State Government to the Authority.- Notwithstanding anything contained in the Karnataka Ancient and Historical Monuments and Archaeological Sites and Remains Act, 1961 (Karnataka Act 7 of 1962) the State Government may by notification delegate any of its powers to be exercisable by it to the Authority and on the issuance of such notification the Authority shall have such powers and perform such functions as may be specified in the notification.

24. Duty to maintain streets etc.- Notwithstanding anything contained in the Karnataka Panchayat Raj Act, 1993 (Karnataka Act 14 of 1993), it shall be incumbent on the Authority to make reasonable and adequate provision by any means or measures which it is lawfully competent to use or take, for the following matters, namely:-

- (a) the maintenance, keeping in repair, lighting and cleaning of the streets in Kitturu.
- (b) the drainage, sanitary arrangement and water supply in respect of the streets in Kitturu.

25. Application of the Karnataka Public Premises (Eviction of Unauthorised Occupants) Act, 1974 to the Authority Premises.- (1) Subject to the provisions of sub-section (2) the State Government, may by notification provide from such date as may be specified in the notification that the Karnataka Public Premises (Eviction of Unauthorised Occupants) Act, 1974 (Karnataka Act 32 of 1974) shall apply to premises belonging to, vesting in, or leased by, the Authority as that Act applies in relation to public premises.

(2) On a notification being issued under sub-section (1) of the aforesaid Act, and the rules made there under shall apply to the premises of the Authority with the following modifications, that is to say,-

- (a) the State Government may appoint any officer of the State Government or of the Authority as it thinks fit, to be the competent officer for the purposes of the aforesaid Act;
- (b) reference to "Public Premises" in that Act and those rules shall be deemed to be references to premises of the Authority and references to "the State Government" in sections 6,7,8,14, 15, 16 and 17 of that Act shall be deemed to be references to the Authority.

26. Promotion of Tourism and pilgrimage by the Authority.- The Authority may organize programmes and activities for promotion of tourism, cultural, historical and pilgrimage importance-to give wider publicity to the heritage sites. Such programmes may include,-

- (a) Kitturu Utsava.
- (b) Sahityotsava.
- (c) Art Exhibitions and Sales.
- (d) Seminars, Symposia, workshops.
- (e) Annual Fairs and Festivals of special nature.

27. Delegation of powers.- (1) The State Government, may by notification, delegate any of the powers conferred on it by or under this Act, to any other authority, except the power to make rules under section 40.

(2) The Authority may by regulations, delegate any of the powers conferred on it by or under this Act to the Commissioner or other officers of the Authority except the power to make regulations under section 41.

CHAPTER - IV

FINANCE AND PROPERTY

28. Funds of the Authority.- (1) There shall be a Fund called the Kitturu Development Authority Fund.

(2) There shall be credits to the said Fund,-

(i) all grants, subventions, donations and gifts made by the Central Government, State Government, any local authority or any body, whether incorporated or not or any person;

(ii) the amount borrowed by the Authority; and

(iii) all other sums received by or on behalf of the Authority from any source whatsoever.

(3) Except as otherwise directed by the State Government all moneys credited to the Fund shall be invested in any Scheduled Bank or in the State Government Treasury.

(4) The administrative expenses of the Authority including the salaries, allowances and pension if any, payable to the Commissioner and other officers and employees of the Authority shall be defrayed out of the fund of the Authority.

29. Application of the Fund.- The Fund and all property held or vested in the Authority shall be utilised for carrying out the purposes of this Act.

30. Grant by the State Government.- The State Government may every year make a grant to the Authority of a sum equivalent to the administrative expenses of the Authority, until the Authority reaches self maintenance stage out of its own resources and also provide grant-in-aid from time to time for development of heritage places.

31. Budget of the Authority.- (1) The Authority shall prepare every year, before such date and in such form as may be prescribed, a budget estimate of its income and expenditure for the financial year to commence on the first day of April and shall forward it to the State Government for sanction. The Authority may also prepare supplementary Budget Estimates, during the course of any financial year, if necessary.

(2) The State Government may approve the Budget Estimates and Supplementary Budget Estimates with or without modifications.

(3) In cases of extreme urgency, it shall be competent for the Commissioner to incur expenditure not exceeding five lakhs of rupees in a financial year, notwithstanding the fact that such expenditure has not been included in the annual or Supplementary Budget Estimate approved by the State Government under sub-section (2).

(4) The Commissioner shall also have power to re-appropriate funds from one unit of expenditure to another unit, subject to a maximum of rupees one lakh at a time.

32. Accounts and audit.- (1) The Commissioner shall cause maintenance such books of accounts and other registers as may be prescribed and shall prepare in the prescribed manner an annual statement of accounts.

(2) The financial year of the Authority shall commence on 1st April of each calendar year and shall end on 31st March of the succeeding calendar year.

(3) The accounts of the Authority shall be audited annually by the Controller, State Accounts Department. The Authority or the State Government may order concurrent and special audits also.

(4) The auditor shall, for the purposes of the audit, have access to all the accounts and other records of the Authority.

(5) As soon as may be after the receipt of the annual statement of accounts and the report of the auditor, the Authority shall consider it in its meeting and send a copy of the annual statement of accounts together with a copy

of the report of the auditor to the State Government, along with its explanation on the comments made by the auditor, if any, and a statement of action taken by the Authority to remedy the irregularities or loopholes, if any, pointed out by the auditor.

(6) The State Government may after perusal of the report of the auditor, and other documents submitted to it, as in sub-section (5), give such directions as it thinks fit to the Authority and the Authority shall comply with such directions.

33. Reports.- (1) The Authority shall prepare an Annual Report of its working for each financial year and submit it to the State Government along with other reports.

(2) The Authority shall before such date, in such form and at such intervals as may be prescribed, submit the reports to the State Government.

CHAPTER - V

MISCELLANEOUS

34. Authority not to sell any land within its jurisdiction.- The Authority shall not sell any land within its jurisdiction for any purpose and to any person except with the prior approval of the State Government.

35. Certain persons to be public servants.- All members, officers and servants of the Authority, shall be deemed, when acting or purporting to act in pursuance of any of the provisions of this Act, to be public servants within the meaning of section 21 of the Indian Penal Code.

36. Protection of action taken in good faith under this Act.- No suit, prosecution or other legal proceeding shall lie against any person for anything which is in good faith done or purported to be done under this Act.

37. Control by the State Government.- (1) The State Government shall have general administrative control and supervision over all activities and affairs of the Authority.

(2) The State Government may call for the records of any proceedings of the Authority, the Commissioner or any officer subordinate to the Authority, for the purpose of satisfying itself as to the correctness, legality or propriety of such proceedings and may pass such order with respect thereto as it thinks fit.

38. State Government's powers to give directions.- The State Government may give such directions to the Authority as in its opinion are necessary or expedient for carrying out the purpose of this Act and it shall be the duty of the Authority, to comply with such directions.

39. Removal of difficulties.- If any difficulty arises in giving effect to the provisions of this Act, the State Government may by notification, make such provisions not inconsistent with the provisions of this Act, as appear to it to be necessary or expedient for removing the difficulty:

Provided that no such notification shall be issued after the expiry of two years from the date of commencement of this Act.

40. Power to make rules.- (1) The State Government may, by notification make rules to carry out the purposes of this Act.

(2) Every rule or notification made under this Act shall be laid as soon as may be after it is made, before each House of the State Legislature while it is in session, for a total period of thirty days which may be comprised in one session or in two or more successive sessions and if before the expiry of the session immediately following the session or the successive sessions aforesaid, both Houses agree in making any modification in the rule or notification or both Houses agree that the rule or notification should not be made, the rule or notification shall, from the date on which the modification or annulment is notified have effect only in such modified form or be of no effect as the case

may be; so, however, that any such modification or annulment shall be without, prejudice to the validity of anything previously done under that rule or notification.

41. Power to make regulations.- The Authority may subject to the provisions of this Act and the rules made under section 40 and with the previous sanction of the State Government, by notification make regulations to carry out the purposes of this Act.

SCHEDULE

[See clause (g) of section 2]

HERITAGE SITES AND MONUMENTS AT KITTURU AND SURROUNDING AREAS

| Sl. No. | Place | Sl. No. | Place |
|----------------|---|----------------|---|
| 1. | Fort | 16. | Basaweshwara Temple (Honda Basavanna) Kitturu (Bassapura) |
| 2. | Gadada Maradi | 17. | Basaweshwara Temple Chikkanandi Halli |
| 3. | Kalmata (Yodara Samadi) | 18. | Nichanaki Math |
| 4. | Chowkimata (Samadigalu) | 19. | Tumbigeeri tank |
| 5. | Rani Channamma Samadi at Bailahongal | 20. | Parasanatti tank |
| 6. | Kakathi Fort | 21. | Deshanura |
| 7. | Amatur Ballappa Statue | 22. | Vannura |
| 8. | Kitturu Historical Library | 23. | Degaun |
| 9. | Archaeology & Museums | 24. | Degalolli |
| 10. | Conservation of monuments at Hubli Murusavira Math | 25. | Mekalamardi |
| 11. | Development of 7 acres of land in the fort under the control of Horticulture Dept as garden | 26. | Belavadi |
| 12. | Conservation of heritage items & monuments of Kitturu | 27. | Channamma Circle, Somavara Pet Kitturu |
| 13. | Conservation of Sampagav Jail | 28. | Aralikatte Kitturu |
| 14. | Gramadevatha & Maruthi temples in the fort | 29. | Arabhavi |
| 15. | Propagation of heritage through Tourism Dept. | 30. | Hebgali Bhavi |

The above translation of ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012ರ ಕರ್ನಾಟಕ ಅಧಿನಿಯಮ ಸಂಖ್ಯೆ: 10) be published in the official Gazette under clause (3) of Article 348 of the Constitution of India.

H.R.BHARDWAJ
GOVERNOR OF KARNATAKA.

By Order and in the name of the Governor of Karnataka,

G.K. BOREGOWDA
Secretary to Government,
Department of Parliamentary Affairs and Legislation

ವಿಶೇಷ ಪತ್ರಿಕೆ

| | | |
|------------|--|---------|
| ಭಾಗ - IV-A | ಬೆಂಗಳೂರು, ಶನಿವಾರ, ಮಾರ್ಚ್ ೧೭, ೨೦೧೨ (ಫಾಲ್ಗುಣ ೨೭, ಶಕ ವರ್ಷ ೧೯೩೩) | ನಂ. ೧೯೦ |
|------------|--|---------|

LAW, JUSTICE AND HUMAN RIGHTS SECRETARIAT

NOTIFICATION

No. LAW 3 HRC 2010, Bangalore, Dated: 17.03.2012

In exercise of the powers conferred by section 41 read with section 26 of the Protection of Human Rights Act, 1993 (Central Act 10 of 1994) and Section 21 of General Clauses Act, 1899 (Karnataka Act III of 1899), the Government of Karnataka hereby rescinds the Notification No. LAW 3 HRC 2010, dated: 2.2.2012 which is published in the Karnataka Extra-ordinary Gazette dated: 6.2.2012, with effect from 6.2.2012.

By Order and in the name of the Governor of Karnataka,

N. RAME GOWDA

Under Secretary to Government

(Human Rights),

Law, Justice and Human Rights Department

ವಿಶೇಷ ಪತ್ರಿಕೆ

| | | |
|------------|--|---------|
| ಭಾಗ - IV-A | ಬೆಂಗಳೂರು, ಸೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೧ |
|------------|--|---------|

REVENUE SECRETARIAT

NOTIFICATION

No. RD 68 INM 2010, Bangalore, Dated: 17-03-2012

The draft of the following rules further to amend the Karnataka Village Offices Abolition Rules, 1961, which the Government of Karnataka proposes to make in exercise of the powers conferred by section 11 of the Karnataka Village Offices Abolition Act 1961 (Karnataka Act 14 of 1961) is hereby published as required by sub-section (1) of the said section for the information of all persons likely to be affected thereby and notice is hereby given that the said draft rules will be taken into consideration after expiry of fifteen days from the date of its publication in the Official Gazette.

Any objections or suggestions which may be received from any person in respect of the said draft before the expiry of the period specified above, will be considered by the State Government.

Objections or suggestions may be addressed to the Principal Secretary to Government, Revenue Department, V Floor, M.S. Building, Bangalore-560 001.

DRAFT RULES

1. Title and Commencement:- (1) These Rules may be called the Karnataka Village Offices Abolition (Amendment) Rules, 2012.

(2) They shall come into force from the date of their publication in the Official Gazette.

2. Amendment of Rule 4:- In the Karnataka Village Offices Abolition Rules, 1961, in rule 4, in sub-rule (1) in the proviso, for the words and figures "30th day of June 1999" the words and figures "31st day of March 2013" shall be substituted.

By order and in the name of the Governor of Karnataka,

B.N.SRINIVASA

Under Secretary to Government

Revenue Department (Land Reforms)

ವಿಶೇಷ ಪತ್ರಿಕೆ

| | | |
|------------------|---|----------------|
| ಭಾಗ - III | ಬೆಂಗಳೂರು, ಸೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೨ |
|------------------|---|----------------|

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ.

(ಚುನಾವಣೆ ಶಾಖೆ)

ಅಧಿಸೂಚನೆ

ಸಂಖ್ಯೆ: ಇಎಲ್‌ಎನ್(2)ಸಿಆರ್ 32/2011-12, ದಿನಾಂಕ: 19/03/2012

ವಿಷಯ : ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು, ಕೆಸರನಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನವನ್ನು ಬೆಂಗಳೂರು ಗ್ರಾಮಕ್ಕೆ ನಿಗದಿಪಡಿಸುವ ಬಗ್ಗೆ.

ಉಲ್ಲೇಖ : 1. ಸರ್ಕಾರದ ಆದೇಶದ ಸಂಖ್ಯೆ ಗ್ರಾಪ 15 ಗ್ರಾಪಾಸ 98, ದಿನಾಂಕ: 16/6/2001.

2. ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಇಎಲ್‌ಎನ್(2)ಸಿಆರ್ 19/2000-01, ದಿನಾಂಕ : 8/4/2002.

3. ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ರವರ ಆದೇಶ ಸಂಖ್ಯೆ: ಕೆಪಿಆರ್ (ಕೋಲಾರ) ಆರ್‌ಪಿ-1/2002-03 ದಿನಾಂಕ: 19/11/2010.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ದೇಶಿಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನವನ್ನು ಕೆಸರನಹಳ್ಳಿ ಗ್ರಾಮಕ್ಕೆ ನಿಗದಿಪಡಿಸಲು ಸರ್ಕಾರವು ತನ್ನ ಆದೇಶದ ಸಂಖ್ಯೆ : ಗ್ರಾಪ 15 ಗ್ರಾಪಾಸ 98 ದಿನಾಂಕ : 16/6/2001 ರಂತೆ ಅನುಮತಿ ನೀಡಲಾಗಿತ್ತು. ಅದರಂತೆ, 1993ನೇ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ 4 ರ ಉಪ ಪ್ರಕರಣ 2 ರಲ್ಲಿ ಅಗತ್ಯಪಡಿಸಿರುವಂತೆ ದಿನಾಂಕ : 18/7/2001 ರಂದು ದೇಶಿಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನವನ್ನು ಕೆಸರನಹಳ್ಳಿ ಗ್ರಾಮ ಪಂಚಾಯ್ತಿಗೆ ನಿಗದಿಪಡಿಸಲು ಕರಡು ಅಧಿಸೂಚನೆಯನ್ನು ಹೊರಡಿಸಿ ದಿನಾಂಕ : 21/7/2001 ರಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಸಲಹೆಗಳನ್ನು ಆಹ್ವಾನಿಸಿ 30 ದಿನಗಳ ನಂತರ ದೇಶಿಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನವನ್ನು ಕೆಸರನಹಳ್ಳಿ ಎಂಬುದಾಗಿ ದಿನಾಂಕ : 8/4/2002 ರಲ್ಲಿ ಕ್ರ.ಸಂ. ಇಎಲ್‌ಎನ್ (2) ಸಿಆರ್ 19/2000-2001 ರಂತೆ ಅಧಿಸೂಚಿಸಿ ದಿನಾಂಕ : 11/4/2002 ರಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.

ಈ ನಂತರವೂ ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ ರವರು ದೇಶಿಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನವನ್ನು ಕೆಸರನಹಳ್ಳಿ ಗ್ರಾಮಕ್ಕೆ ನಿಗದಿಪಡಿಸಿರುವ ಬಗ್ಗೆ ಅಧಿಸೂಚಿಸಿರುವ ಅಧಿಸೂಚನೆ ಸಂಖ್ಯೆ:ಇಎಲ್‌ಎನ್(2)ಸಿಆರ್ 19/2000-01 ದಿನಾಂಕ : 8/4/2002 ರ ವಿರುದ್ಧ ಶ್ರೀಮತಿ ವರಲಕ್ಷ್ಮಿ, ಬೆಂಗಳೂರು ಹಾಗೂ ಇತರರು ಮಾನ್ಯ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ರವರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ರ ಕಲಂ 4(3) ರ ಪ್ರಕಾರ ಅಪೀಲನ್ನು ಸಲ್ಲಿಸಿದ್ದರು. ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ರವರು ಪರಿಶೀಲಿಸಿ ಬೆಂಗಳೂರು ಗ್ರಾಮವು ಕೇಂದ್ರಸ್ಥಾನವಾಗಲು ಎಲ್ಲಾ ಸವಲತ್ತುಗಳನ್ನು ಹೊಂದಿರುವುದೆಂದು ಕೆಸರನಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನಕ್ಕಿಂತ ಬೆಂಗಳೂರು ಗ್ರಾಮವು ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನವಾಗಲು ಆಡಳಿತಾತ್ಮಕವಾಗಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತವೆಂದು ಭಾವಿಸಿ ಅಪೀಲನ್ನು ಪುರಸ್ಕರಿಸಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ನಿಯಮ 4(2) ರಲ್ಲಿ ದತ್ತವಾದ ಅಧಿಕಾರದನ್ವಯ ದೇಶಿಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನ ಕೆಸರನಹಳ್ಳಿ ಗ್ರಾಮದಿಂದ ಬೆಂಗಳೂರು ಗ್ರಾಮಕ್ಕೆ ಕೇಂದ್ರಸ್ಥಾನ ಬದಲಿಸಲು ಆದೇಶಿಸಿರುತ್ತಾರೆ.

ಆದುದರಿಂದ, ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ರವರ ಉಲ್ಲೇಖ (3) ರಲ್ಲಿನ ಆದೇಶದಲ್ಲಿನ ನಿರ್ದೇಶನಗಳನ್ನು ಅನುಸರಿಸಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 4(3) ರಲ್ಲಿದ್ದಂತೆ ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮನೋಜ್ ಕುಮಾರ್ ಮೀನ, ಭಾ.ಆ.ಸೇ., ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ, ಕೋಲಾರ ಆದ ನಾನು ಈ ಕೆಳಕಂಡ ಕೋಷ್ಟಕದಲ್ಲಿ ನಮೂದಿಸಿರುವಂತೆ ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು ಕೆಸರನಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನವನ್ನು ಬೆಂಗಳೂರು ಎಂಬುದಾಗಿ ಅಧಿಸೂಚಿಸಿದೆ.

| ಜಿಲ್ಲೆ | ತಾಲ್ಲೂಕು | ಹಾಲಿ ಇರುವ ಪಂಚಾಯ್ತಿ ಕೇಂದ್ರಸ್ಥಾನ | ಹೊಸದಾಗಿ ಅಧಿಸೂಚಿಸಿದ ಪಂಚಾಯ್ತಿ ಕೇಂದ್ರಸ್ಥಾನ |
|--------|-----------|--------------------------------|---|
| 1 | 2 | 3 | 4 |
| ಕೋಲಾರ | ಬಂಗಾರಪೇಟೆ | ಕೆಸರನಹಳ್ಳಿ | ಬೆಂಗಳೂರು |

ಮನೋಜ್ ಕುಮಾರ್ ಮೀನ
ಜಿಲ್ಲಾಧಿಕಾರಿಗಳು,
ಕೋಲಾರ ಜಿಲ್ಲೆ, ಕೋಲಾರ

ವಿಶೇಷ ಪತ್ರಿಕೆ

| | | |
|-------------------|---|----------------|
| ಭಾಗ - IV-A | ಬೆಂಗಳೂರು, ಸೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೩ |
|-------------------|---|----------------|

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 15 ಎಸ್‌ಎಂಆರ್ 2010, ಬೆಂಗಳೂರು, ದಿನಾಂಕ: 19.03.2012

ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ 1978 (1990 ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣದೊಂದಿಗೆ ಓದಲಾದ, 3ನೇ ಪ್ರಕರಣದ (1) ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಉದ್ದೇಶದಿಂದ ಈ ಮುಂದಿನ ನಿಯಮಗಳ ಕರಡನ್ನು, ಸದರಿ ಅಧಿನಿಯಮದ 3 ನೇ ಪ್ರಕರಣದ (2) ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ, ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಅದು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು ಮೇಲೆ ನಿಗದಿಪಡಿಸಿದ ಅವಧಿಯು ಮುಕ್ತಾಯವಾಗುವುದಕ್ಕೆ ಮೊದಲು ಯಾರೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಮತ್ತು ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ, ಬೆಂಗಳೂರು-560001 ಇವರಿಗೆ ಸಲ್ಲಿಸಬಹುದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) (ತಿದ್ದುಪಡಿ) ನಿಯಮಗಳು 2012 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 14 ರ ತಿದ್ದುಪಡಿ:- ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 (ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಿದೆ)ರ ನಿಯಮ 14 ರ ಉಪ ನಿಯಮ (3) ರಲ್ಲಿ, 'ಟಿಪ್ಪಣಿ' ಯ ನಂತರ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಅಂದರೆ;

“ಪರಂತು, ಅಂಜಿಯೋಪ್ಲಾಸ್ಟಿ ಹಾಗೂ ಇದೇ ರೀತಿಯ ಕಾರ್ಯವಿಧಾನಗಳಲ್ಲಿ ಸ್ವಂತ್ರ್ಯಗಳನ್ನು ಉಪಯೋಗಿಸಿದಲ್ಲಿ ಇದರ ವೆಚ್ಚವನ್ನು ಸರ್ಕಾರಿ ಆಸ್ಪತ್ರೆಗಳು ಅಥವಾ ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಅಥವಾ ಷೆಡ್ಯೂಲ್-I ರಲ್ಲಿ ನಿರ್ದಿಷ್ಟಪಡಿಸಿರುವ ಮಾನ್ಯತೆ ಹೊಂದಿದ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಇಲ್ಲಿ ಪಡೆದಲ್ಲಿ ಕಾಲಕಾಲಕ್ಕೆ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳು (ಸಿಜಿಹೆಚ್‌ಎಸ್) ಅಡಿಯಲ್ಲಿ ವಿಧಿಸಿರುವ ಷರತ್ತುಗಳನ್ವಯ ನಿಗದಿಪಡಿಸಿರುವ ಅಥವಾ ನಿಗದಿಪಡಿಸಬಹುದಾದ ದರಗಳಂತೆ ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ”.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ. ನಾಗೇಶ್ ಪಾಟಿಕ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು)

PERSONNEL AND ADMINISTRATIVE REFORMS SECRETARIAT**NOTIFICATION****No. DPAR 15 SMR 2010, Bangalore, Dated: 19.03.2012**

The draft of the following rules further to amend the Karnataka Government Servants' (Medical Attendance) Rules, 1963, which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section 3 of the said Act for the information of persons likely to be affected thereby and notice is hereby given that the said draft will be taken into consideration after fifteen days from the date of its publication in the official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Principal Secretary to Government, Department of Personnel and Administrative Reforms, Vidhana Soudha, Bangalore-560 001.

DRAFT RULES

1. Title and commencement:- (1) These rules may be called the Karnataka Government Servants' (Medical Attendance) (Amendment) Rules, 2012.

(2) They shall come into force from the date of their publication in the official Gazette.

2. Amendment of rule 14:- In the Karnataka Government Servants' (Medical Attendance) Rules, 1963 (hereinafter referred to as the said rules), in rule 14, in sub rule (3) after the note the following proviso shall be inserted, namely:-

“Provided that the reimbursement of the cost of the Stents used in angioplasty and such other procedure shall be allowed if the treatment is taken in the Government hospitals or Government medical institutions or authorized hospitals and medical institutions specified in Schedule-I at the rates fixed or as may be fixed and with the conditions specified by the Ministry of Health and Family Welfare, Government of India under the Central Government Health Services (CGHS) from time to time.”

By Order and in the name of the Governor of Karnataka,

D. NAGESH PHATAK

Under Secretary to Government,
Department of Personnel and Administrative Reforms
(Service Rules).

ವಿಶೇಷ ಪತ್ರಿಕೆ

| | | |
|-------------------|---|----------------|
| ಭಾಗ - IV-A | ಬೆಂಗಳೂರು, ಸೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೪ |
|-------------------|---|----------------|

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 73 ಎಂಎಲ್‌ಆರ್ 2012, ಬೆಂಗಳೂರು, ದಿನಾಂಕ : 19.03.2012

1979ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಚುನಾವಣೆ) ನಿಯಮಾವಳಿಯ 68ನೇ ನಿಯಮದೊಂದಿಗೆ ಓದಲಾದ 1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ನಿಯಮಗಳ ಅಧಿನಿಯಮ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 32ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ದಿನಾಂಕ. 26.02.2012 ರಂದು ನಡೆದ ಉಪ ಚುನಾವಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ ಚುನಾಯಿತರಾದ ಅಭ್ಯರ್ಥಿಯ ಹೆಸರನ್ನು ಈ ಮೂಲಕ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ.

| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ | ಚುನಾಯಿಸಲ್ಪಟ್ಟ ಅಭ್ಯರ್ಥಿಯ ಹೆಸರು | | ಅಭ್ಯರ್ಥಿಯ ಪಕ್ಷ |
|---------------|--------------|--------------|-------------------------------|---|----------------------------------|
| | | | ಹೆಸರು ಶ್ರೀ/ಶ್ರೀಮತಿ | ವಿಳಾಸ | |
| 94 | ಗಾಂಧಿನಗರ | ಸಾಮಾನ್ಯ ವರ್ಗ | ಗೋಪಾಲಕೃಷ್ಣ ಟಿ | ಶ್ರೀ. ಗೋಪಾಲಕೃಷ್ಣ. ಟಿ. ನಂ-2, 1ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ರಾಮಚಂದ್ರಪುರ, ಬೆಂಗಳೂರು-560021 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ವಿ.ರಾಮಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ವಿಶೇಷ ಪತ್ರಿಕೆ

| | | |
|-------------------|---|----------------|
| ಭಾಗ - IV-A | ಬೆಂಗಳೂರು, ಸೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೫ |
|-------------------|---|----------------|

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 74 ಎಂಎಲ್‌ಆರ್ 2012 ಬೆಂಗಳೂರು, ದಿನಾಂಕ : 16.03.2012

ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ 32 ರಲ್ಲಿ ಅಗತ್ಯವಿರುವಂತೆ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಉಪ ಮಹಾಪೌರರ ಚುನಾವಣೆ ಫಲಿತಾಂಶವನ್ನು ಈ ಮೂಲಕ ಸಾರ್ವಜನಿಕರಿಗೆ ಅವಗಾಹನೆಗಾಗಿ ಪ್ರಚುರಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ವಿ.ರಾಮಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಚುನಾವಣಾ ವಿವರಣಾ ಪಟ್ಟಿ

ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರ ಚುನಾವಣೆ
(15ನೇ ಅವಧಿ)

| ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು | ಪಡೆದ ಸಿಂಧುವಾದ ಮತಗಳು |
|-------------|-----------------------|---------------------|
| 1 | ಶ್ರೀಮತಿ ಗುಲ್ಜಾರ್ ಬಾನು | ಅವಿರೋಧ ಆಯ್ಕೆ |

1. ಪಡೆದ ಸಿಂಧುವಾದ ಮತಗಳ ಒಟ್ಟು ಸಂಖ್ಯೆ : -
2. ತಟಸ್ಥ ಮತಗಳ ಒಟ್ಟು ಸಂಖ್ಯೆ : -
3. ತಡೆಹಿಡಿಯಲಾದ ಮತಗಳ ಒಟ್ಟು ಸಂಖ್ಯೆ : -

ಶ್ರೀಮತಿ ಗುಲ್ಜಾರ್ ಬಾನು ಕೋಂ ಶಂಶುದ್ದೀನ್ ಎ. ಶೇಕ್, ಮನೆ ನಂ.6-152, ಸೈಟ್.ನಂ.6-157, 6ನೇ ವಿಭಾಗ, ಕೃಷ್ಣಾಪುರ ಕಾಟಿಪಳ್ಳ, ಮಂಗಳೂರು ಇವರು ಮಹಾಪೌರರ ಸ್ಥಾನಕ್ಕೆ ಅವಿರೋಧವಾಗಿ ಹಾಗೂ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ನಾನು ಈ ಮೂಲಕ ಘೋಷಿಸುತ್ತೇನೆ.

ಸಹಿ/-
ಪ್ರಾದೇಶಿಕ ಆಯುಕ್ತರು,
ಮೈಸೂರು ವಿಭಾಗ, ಮೈಸೂರು

ಚುನಾವಣಾ ವಿವರಣಾ ಪಟ್ಟಿ

ಮಂಗಳೂರು ಮಹಾನಗರಪಾಲಿಕೆಯ ಉಪ ಮಹಾಪೌರರ ಚುನಾವಣೆ
(15 ನೇ ಅವಧಿ)

| ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು | ಪಡೆದ ಸಿಂಧುವಾದ ಮತಗಳು |
|-------------|-----------------|---------------------|
| 1 | ಕುಮಾರಿ ಅಪ್ಪಿ | 21 |
| 2 | ಶ್ರೀಮತಿ.ಅಮಿತಕಲಾ | 35 |

1. ಪಡೆದ ಸಿಂಧುವಾದ ಮತಗಳ ಒಟ್ಟು ಸಂಖ್ಯೆ : 56
2. ತಟಸ್ಥ ಮತಗಳ ಒಟ್ಟು ಸಂಖ್ಯೆ : -
3. ತಡೆಹಿಡಿಯಲಾದ ಮತಗಳ ಒಟ್ಟು ಸಂಖ್ಯೆ : 04

ಶ್ರೀಮತಿ.ಅಮಿತಕಲಾ ಕೋಂ ತಾರಾನಾಥ, ಜ್ಯೋತಿ ನಿವಾಸ್, 1-21-1630, ವಯರ್‌ಲೆಸ್ ಕಂಪೌಂಡು, ಉರ್ವ ಮಂಗಳೂರು ಇವರು ಉಪ ಮಹಾಪೌರರ ಸ್ಥಾನಕ್ಕೆ ಬಹುಮತದಿಂದ ಹಾಗೂ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ನಾನು ಈ ಮೂಲಕ ಘೋಷಿಸುತ್ತೇನೆ.

ಸಹಿ/-
ಪ್ರಾದೇಶಿಕ ಆಯುಕ್ತರು,
ಮೈಸೂರು ವಿಭಾಗ, ಮೈಸೂರು

ವಿಶೇಷ ಪತ್ರಿಕೆ

| | | |
|-------------------|---|----------------|
| ಭಾಗ - IV-A | ಬೆಂಗಳೂರು, ಸೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೬ |
|-------------------|---|----------------|

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 74 ಎಂಎಲ್‌ಆರ್ 2012 ಬೆಂಗಳೂರು, ದಿನಾಂಕ : 19.03.2012

ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ 32 ರಲ್ಲಿ ಅಗತ್ಯವಿರುವಂತೆ ದಾವಣಗೆರೆ ಮಹಾನಗರ ಪಾಲಿಕೆಯ ಮಹಾಪೌರರ ಹಾಗೂ ಉಪ ಮಹಾಪೌರರ ಚುನಾವಣೆ ಫಲಿತಾಂಶವನ್ನು ಈ ಮೂಲಕ ಸಾರ್ವಜನಿಕರ ಅವಗಾಹನೆಗಾಗಿ ಪ್ರಚುರಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ವಿ.ರಾಮಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಚುನಾವಣಾ ವಿವರಣಾ ಪಟ್ಟಿ

**ದಾವಣಗೆರೆ ಮಹಾನಗರಪಾಲಿಕೆಯ ಮಹಾಪೌರರ ಚುನಾವಣೆ
(15 ನೇ ಅವಧಿ)**

| ಕ್ರ.ಸಂ. | ಅಭ್ಯರ್ಥಿಯ ಹೆಸರು | ಪಡೆದ ಸಿಂಧುವಾದ ಮತಗಳು |
|---------|-------------------------------|---------------------|
| 1 | ಶ್ರೀಮತಿ.ಟಿ.ಜೆ.ಸುಧಾ ಜಯರುದ್ರೇಶ್ | 26 |
| 2 | ಶ್ರೀಮತಿ.ರೇಖಾ ನಾಗರಾಜ | 14 |
| | ಒಟ್ಟು | 40 |

- | | | |
|------------------------------------|---|----|
| 1. ಒಟ್ಟು ಹಾಜರಾದ ಸಂಖ್ಯೆ | : | 41 |
| 2. ಪಡೆದ ಸಿಂಧುವಾದ ಮತಗಳ ಒಟ್ಟು ಸಂಖ್ಯೆ | : | 40 |
| 3. ತಟಸ್ಥ ಮತಗಳ ಒಟ್ಟು ಸಂಖ್ಯೆ | : | 01 |

ಶ್ರೀಮತಿ.ಟಿ.ಜೆ.ಸುಧಾ ಜಯರುದ್ರೇಶ್, ವಾರ್ಡ್ ನಂ. 28, # 423, 4ನೇ ಮೇನ್, 8ನೇ ಕ್ರಾಸ್, ಪಿ.ಜೆ.ಬಡಾವಣೆ ದಾವಣಗೆರೆ ಇವರು ಮಹಾಪೌರರ ಸ್ಥಾನಕ್ಕೆ ಬಹುಮತದಿಂದ ಹಾಗೂ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ನಾನು ಈ ಮೂಲಕ ಘೋಷಿಸುತ್ತೇನೆ.

ಸಹಿ/-
ಪ್ರಾದೇಶಿಕ ಆಯುಕ್ತರು,
ಬೆಂಗಳೂರು ವಿಭಾಗ, ಬೆಂಗಳೂರು

ಚುನಾವಣಾ ವಿವರಣಾ ಪಟ್ಟಿ

**ದಾವಣಗೆರೆ ಮಹಾನಗರಪಾಲಿಕೆಯ ಉಪ ಮಹಾಪೌರರ ಚುನಾವಣೆ
(15 ನೇ ಅವಧಿ)**

| ಕ್ರ.ಸಂ. | ಅಭ್ಯರ್ಥಿಯ ಹೆಸರು | ಪಡೆದ ಸಿಂಧುವಾದ ಮತಗಳು |
|---------|-----------------------------|---------------------|
| 1 | ಶ್ರೀಮಹೇಶ್ ರಾಯಚೂರು | 26 |
| 2 | ಶ್ರೀ.ಶೇಕ್ ಇಬ್ರಾಹಿಂ ಸಾಬ್ ಎಸ್ | 14 |

| | ಒಟ್ಟು | 40 |
|------------------------------------|-------|----|
| 1. ಒಟ್ಟು ಹಾಜರಾದ ಸಂಖ್ಯೆ | : | 41 |
| 2. ಪಡೆದ ಸಿಂಧುವಾದ ಮತಗಳ ಒಟ್ಟು ಸಂಖ್ಯೆ | : | 40 |
| 3. ತಟಸ್ಥ ಮತಗಳ ಒಟ್ಟು ಸಂಖ್ಯೆ | : | 01 |

ಶ್ರೀ.ಮಹೇಶ್ ರಾಯಚೂರು, ವಾರ್ಡ್ ನಂ. 22 # 276, ಆರ್ತಿವಾರ್ಡ್ ಬಿಲ್ಡಿಂಗ್, ಕೆ.ಬಿ.ಬಡಾವಣೆ, ದಾವಣಗೆರೆ ಇವರು ಉಪ ಮಹಾಪೌರರ ಸ್ಥಾನಕ್ಕೆ ಬಹುಮತದಿಂದ ಹಾಗೂ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ನಾನು ಈ ಮೂಲಕ ಘೋಷಿಸುತ್ತೇನೆ.

ಸಹಿ/-
ಪ್ರಾದೇಶಿಕ ಆಯುಕ್ತರು,
ಬೆಂಗಳೂರು ವಿಭಾಗ, ಬೆಂಗಳೂರು

ವಿಶೇಷ ಪತ್ರಿಕೆ

ಭಾಗ - IV-A | ಬೆಂಗಳೂರು, ಮಂಗಳವಾರ, ಮಾರ್ಚ್ ೨೦, ೨೦೧೨ (ಫಾಲ್ಗುಣ ೨೦, ಶಕ ವರ್ಷ ೧೯೩೩) | ನಂ. ೨೦೪

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಸೂಚನೆ

ಸಂ. ಪಸಂಮೀ 312 ಪಅಸೇ 2011, ಬೆಂಗಳೂರು, ದಿನಾಂಕ: 20-03-2012

ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ವಿವಿಧ ಅಧಿಸೂಚನೆಗಳನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಣೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಸಹಾಯಕ ನಿರ್ದೇಶಕರುಗಳನ್ನು ಮಾನ್ಯ ಕೆ.ಎ.ಟಿ.ಯು ಅರ್ಜಿ ಸಂಖ್ಯೆ:449/2009 ಹಾಗೂ ಇತರೆ ಅರ್ಜಿಗಳಲ್ಲಿ ದಿನಾಂಕ: 30-08-2011 ರಂದು ನೀಡಿರುವ ಆದೇಶದನ್ವಯ ಹಾಗೂ ಕರ್ನಾಟಕ ನಾಗರಿಕ ಸೇವಾ(ಸಾಮಾನ್ಯ ನೇಮಕಾತಿ) ನಿಯಮಾವಳಿಗಳು, 1977 ರ ನಿಯಮ 16(ಎ) (ii) ರನ್ವಯ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ತತ್ಸಮಾನ ವೇತನ ಶ್ರೇಣಿ ರೂ.14050-25550 ರ ಕಾರ್ಯನಿರ್ವಾಹಣೆ ಅಧಿಕಾರಿ ಹುದ್ದೆಯಲ್ಲಿ ಖಾಯಂ ಆಗಿ ವಿಲೀನಗೊಳಿಸಲು, ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ, ಇವರುಗಳ ಸೇವೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಲಾಗಿದೆ.

- 1) ಡಾ: ವಿ.ಕೆ.ದೇಶಪಾಂಡೆ, ಸಹಾಯಕ ನಿರ್ದೇಶಕರು
- 2) ಡಾ: ಹೆಚ್.ಚಂದ್ರಶೇಖರಪ್ಪ, ಸಹಾಯಕ ನಿರ್ದೇಶಕರು
- 3) ಡಾ: ಎಸ್.ರಾಮಲಿಂಗಪ್ಪ ಕಮತ್, ಸಹಾಯಕ ನಿರ್ದೇಶಕರು
- 4) ಡಾ: ಬಿ.ವೀರಭದ್ರಪ್ಪ, ಸಹಾಯಕ ನಿರ್ದೇಶಕರು
- 5) ಡಾ: ಎಂ.ಹೆಚ್.ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕರು
- 6) ಡಾ: ಎಸ್.ಬಿ.ರವಿಕುಮಾರ್, ಸಹಾಯಕ ನಿರ್ದೇಶಕರು
- 7) ಡಾ: ವೇದಮೂರ್ತಿ, ಸಹಾಯಕ ನಿರ್ದೇಶಕರು
- 8) ಡಾ: ಎಂ.ಕೃಷ್ಣರಾಜ್, ಸಹಾಯಕ ನಿರ್ದೇಶಕರು
- 9) ಡಾ: ಎಸ್.ರಂಗಸ್ವಾಮಿ, ಸಹಾಯಕ ನಿರ್ದೇಶಕರು
- 10) ಡಾ: ಎಸ್.ಪ್ರೇಂಕುಮಾರ್, ಸಹಾಯಕ ನಿರ್ದೇಶಕರು
- 11) ಡಾ: ಕೆ.ವಿ.ದೇವರಾಜುಲು, ಸಹಾಯಕ ನಿರ್ದೇಶಕರು
- 12) ಡಾ: ರಾಧಾಕೃಷ್ಣ ರೆಡ್ಡಿ, ಸಹಾಯಕ ನಿರ್ದೇಶಕರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸರಸಾ
ಸರ್ಕಾರದ ಅಧೀನ ಕಾರ್ಯದರ್ಶಿ,

ವಿಶೇಷ ಪತ್ರಿಕೆ

| | | |
|---------|---|---------|
| ಭಾಗ - I | ಬೆಂಗಳೂರು, ಶನಿವಾರ, ಮಾರ್ಚ್ ೨೪, ೨೦೧೨ (ಜೈತ್ರ ೪, ಶಕ ವರ್ಷ ೧೯೩೪) | ನಂ. ೨೧೦ |
|---------|---|---------|

ಕರ್ನಾಟಕ ಸರ್ಕಾರದ ನಡವಳಿಕೆಗಳು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ವಿಷಯ: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪಶುಸಂಗೋಪನಾ ಸಹಾಯಕ ನಿರ್ದೇಶಕರುಗಳ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ, ಹುದ್ದೆಗಳಿಗೆ ವಿಲೀನಗೊಳಿಸುವ ಬಗ್ಗೆ.

ಓದಲಾಗಿದೆ:

- 1) ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 175 ಪಬವ 94, ದಿನಾಂಕ 10/5/95.
- 2) ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅರ್ಜಿ ಸಂಖ್ಯೆ: 224/2008ರಲ್ಲಿ ದಿನಾಂಕ 1/10/2008ರಂದು ಮತ್ತು ಅರ್ಜಿ ಸಂಖ್ಯೆ: 449/2009ರಲ್ಲಿ ದಿನಾಂಕ: 30/08/2001ರಂದು ನೀಡಿರುವ ಆದೇಶ.
- 3) ಅನಧಿಕೃತ ಟಿಪ್ಪಣಿ ಸಂಖ್ಯೆ: ಪಸಂಮೀ 312 ಪಅಸೇ 2011, ದಿನಾಂಕ : 21/9/2011.
- 4) ಅನಧಿಕೃತ ಟಿಪ್ಪಣಿ. ಸಂಖ್ಯೆ: ಗ್ರಾಅಪ 356 ಪಬವ 2011, ದಿನಾಂಕ: 6/3/2012.
- 5) ಅಧಿಸೂಚನೆ ಸಂಖ್ಯೆ: ಪಸಂಮೀ 312 ಪಅಸೇ 2011, ದಿನಾಂಕ 20/3/2012.

ಪ್ರಸ್ತಾವನೆ:

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 155ರಲ್ಲಿ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತರ ದರ್ಜೆಯ ಅಥವಾ ಸಮಾನಾಂತರ ದರ್ಜೆ ಅಧಿಕಾರಿಗಳನ್ನು ನೇಮಕ ಮಾಡಲು ಅವಕಾಶ ಮಾಡಿದೆ. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ 1995ರಲ್ಲಿ ಚಾಲ್ತಿಯಲ್ಲಿದ್ದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳನ್ನು ತುಂಬಲು ಅವಕಾಶ ಇಲ್ಲದಿದ್ದರಿಂದ ಮೇಲೆ ಕ್ರಮಸಂಖ್ಯೆ(1)ರಲ್ಲಿ ಓದಲಾದ ದಿನಾಂಕ 10/5/95ರ ಕಾರ್ಯಕಾರಿ ಆದೇಶದ ಮೂಲಕ ಮತ್ತು ಸದರಿ ಹುದ್ದೆಗಳನ್ನು ತುಂಬುವ ಕಾರ್ಯವಿಧಾನವನ್ನು ನಿಗದಿಪಡಿಸಿ ಅದರನ್ವಯ ಶೇಕಡ 40ರಷ್ಟು ಹುದ್ದೆಗಳನ್ನು ಇಲಾಖಾ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಮೂಲಕ, ಶೇಕಡ 40ರಷ್ಟು ಹುದ್ದೆಗಳನ್ನು ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿಗಳಿಂದ ಹಾಗೂ ಶೇಕಡಾ 20ರಷ್ಟು ಹುದ್ದೆಗಳನ್ನು ಸರ್ಕಾರದ ಇತರ ಅಭಿವೃದ್ಧಿ ಇಲಾಖೆಗಳಿಂದ ನಿಯೋಜನೆ ಮೇಲೆ ತುಂಬಲು ಅವಕಾಶ ಕಲ್ಪಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳಿಗೆ ಪೋಷಕ ವೃಂದದಿಂದ ಮುಂಬಡ್ತಿ ನೀಡಲು ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರಿಂದ ಮತ್ತು ಕೆ.ಎ.ಎಸ್. ವೃಂದದ ಅಧಿಕಾರಿಗಳ ಕೊರತೆಯಿಂದಾಗಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಲಾಖೆ ಅಧಿಕಾರಿಗಳು ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದಕ್ಕೆ ಮುಂಬಡ್ತಿ ಹೊಂದಿದ್ದರಿಂದ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳನ್ನು ತುಂಬುವುದು ಅನಿವಾರ್ಯವಾದ್ದರಿಂದ ಇತರ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮೇಲೆ ತುಂಬಲಾಗುತ್ತಿದೆ. ಅದರಂತೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸೇವೆಗೆ ಸೇರಿದ ಸಹಾಯಕ ನಿರ್ದೇಶಕರು ಈ ಇಲಾಖೆಯಲ್ಲಿ ನಿಯೋಜನೆ ಆಧಾರದ ಮೇಲೆ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ / ತತ್ಸಮಾನ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂತಹ 47 ಸಹಾಯಕ ನಿರ್ದೇಶಕರ ಸೇವೆಯನ್ನು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅಧಿಸೂಚನೆ ಸಂಖ್ಯೆ: ಪಸಂಮೀ 199 ಪಅಸೆ 2007, ದಿನಾಂಕ 7/1/2008ರಲ್ಲಿ ಹಿಂಪಡೆದಿತ್ತು.

ಈ ಆದೇಶದಿಂದ ಬಾಧಿತರಾದ ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಂಖ್ಯೆ: 224/2008 ಹೊಂದಿಕೊಂಡಂತೆ ಇತರ ಅರ್ಜಿಗಳನ್ನು ಸಲ್ಲಿಸಿದ್ದರು. ನ್ಯಾಯ ಮಂಡಳಿಯ ದಿನಾಂಕ 1/10/2008ರಂದು ನೀಡಿದ ಆದೇಶದಲ್ಲಿ, ಈ ಅಧಿಕಾರಿಗಳ ಸೇವೆಯನ್ನು ಹಿಂದಿರುಗಿಸುವ / ಹಿಂಪಡೆದಿರುವ ದಿನಾಂಕ 7/1/2008, 24/5/2008 ಮತ್ತು 8/8/2008ರ ಆದೇಶಗಳನ್ನು ಸರ್ಕಾರದ ದಿನಾಂಕ: 11/3/2008ರ ತೀರ್ಮಾನದಂತೆ ಪರಿಷ್ಕರಿಸಲು ಮೇಲೆ ಕ್ರಮ ಸಂಖ್ಯೆ. 2)ರಲ್ಲಿ ಓದಲಾಗಿ ದಿನಾಂಕ: 01.10.2008ರ ಆದೇಶದಲ್ಲಿ ಸೂಚಿಸಿತ್ತು. ಈ ಆದೇಶವನ್ನು ಅನುಷ್ಠಾನಗೊಳಿಸುವ ಬಗ್ಗೆ ದಿನಾಂಕ 6/11/2008 ರಂದು ಜರುಗಿದ ಸಭೆಯಲ್ಲಿ ದಿನಾಂಕ: 11/3/2008ರ ನಿರ್ಣಯದನ್ವಯ ಕ್ರಮವಹಿಸುವುದು ಸೂಕ್ತವಲ್ಲವೆಂದು ನಿರ್ಣಯಿಸಿ 20 ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಗಳ ಸೇವೆಯನ್ನು ಆ ಇಲಾಖೆಗೆ ಹಿಂದಿರುಗಿಸಲು ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ದಿನಾಂಕ 1/10/2008ರ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು

ತೀರ್ಮಾನಿಸಲಾಯಿತು. ಅದರಂತೆ ದಿನಾಂಕ: 6/11/2008ರ ಸಭೆಯ ನಿರ್ಣಯದಂತೆ ಪಶುಸಂಗೋಪನೆ ಇಲಾಖೆಯ 20 ಸಹಾಯಕ ನಿರ್ದೇಶಕರುಗಳ ಸೇವೆಯನ್ನು ದಿನಾಂಕ: 28.01.2009ರಂದು ಹಿಂದಿರುಗಿಸಲಾಗಿತ್ತು. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 3703/2009ನ್ನು ಸಲ್ಲಿಸಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಅರ್ಜಿಯನ್ನು ಅಂಗೀಕರಿಸಿ ಯಥಾಸ್ಥಿತಿಯನ್ನು ಕಾಪಾಡಲು ಆದೇಶಿಸಿತ್ತು. ನಂತರ ಈ ರಿಟ್ ಅರ್ಜಿಯನ್ನು ಹಿಂಪಡೆದಿದ್ದರಿಂದ ಅದನ್ನು ಉಚ್ಚ ನ್ಯಾಯಾಲಯವು ದಿನಾಂಕ:14/3/2011 ರಂದು ವಜಾ ಮಾಡಿರುತ್ತದೆ.

ದಿನಾಂಕ 6/11/2008ರ ಸಭೆಯ ನಿರ್ಣಯದಂತೆ 20 ಸಹಾಯಕ ನಿರ್ದೇಶಕರುಗಳ ಸೇವೆಯನ್ನು ಹಿಂದಿರುಗಿಸಿದ ದಿನಾಂಕ: 28/1/2009ರ ಆದೇಶದ ವಿರುದ್ಧ ಶ್ರೀ ವಿ.ಕೆ. ದೇಶಪಾಂಡೆ ಮತ್ತು ಇತರ 17 ಸಹಾಯಕ ನಿರ್ದೇಶಕರುಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಸಲ್ಲಿಸಿದ್ದ ಅರ್ಜಿ ಸಂಖ್ಯೆ: 449/2009 ಹೊಂದಿಕೊಂಡಂತೆ ಇರುವ ಇತರ ಅರ್ಜಿಗಳನ್ನು ಪರಿಶೀಲಿಸಿ ನ್ಯಾಯ ಮಂಡಳಿಯು ದಿನಾಂಕ: 30/1/2009ರಂದು ನೀಡಿದ ಮಧ್ಯಂತರ ಆದೇಶದಲ್ಲಿ, ಈ ಕೆಳಕಂಡಂತೆ ನಿರ್ದೇಶನ ನೀಡಿ ನಂತರ ಕಾಲಕಾಲಕ್ಕೆ ವಿಸ್ತರಿಸಿದೆ:

“If the applicants have not handed over the charge as on today at 12.00 noon and relieved by the Respondents, the impugned Notification dated: 28-1-2009 shall not be given effect for a period of fourteen days.”

ನ್ಯಾಯ ಮಂಡಳಿಯು ದಿನಾಂಕ 30/8/2011 ರಂದು ನೀಡಿದ ಆದೇಶದಲ್ಲಿ, ಮೇಲ್ಕಂಡ ಅರ್ಜಿಗಳನ್ನು ವಿಲೇವಾರಿ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸೇವೆಯನ್ನು ವಿಲೀನಗೊಳಿಸುವಂತೆ ಕೋರಿ ಸಲ್ಲಿಸಿರುವ ದಿನಾಂಕ: 25/6/2007ರ ಮನವಿಗಳನ್ನು ಈ ಎರಡು ಇಲಾಖೆಗಳಲ್ಲಿ ಸುರಕ್ಷಿತವಾಗಿ ನಡೆದಿರುವ ಪತ್ರ ವ್ಯವಹಾರಗಳನ್ನು ಮತ್ತು ನ್ಯಾಯ ಮಂಡಳಿಯ ಅರ್ಜಿ ಸಂಖ್ಯೆ: 224/2008ರಲ್ಲಿ ದಿನಾಂಕ: 1/10/2008ರಂದು ನೀಡಿರುವ ಆದೇಶವನ್ನು ಗಮನದಲ್ಲಿಟ್ಟುಕೊಂಡು ನಿಯಮಾನುಸಾರ ಪ್ರತಿವಾದಿಗಳು ಸೂಕ್ತ ನಿರ್ಣಯ ತೆಗೆದುಕೊಳ್ಳಲು ಮೇಲೆ ಕ್ರಮಸಂಖ್ಯೆ: (2)ರಲ್ಲಿ ಓದಲಾದ ಅರ್ಜಿ ಸಂಖ್ಯೆ: 449/2009ರಲ್ಲಿ ದಿನಾಂಕ: 30.08.2001ರಲ್ಲಿ ನಿರ್ದೇಶಿಸಿದೆ.

ಕರ್ನಾಟಕ ನ್ಯಾಯ ಮಂಡಳಿಯ ಮೇಲಿನ ನಿರ್ದೇಶನದಂತೆ ಮತ್ತು ಕೆಳಕಂಡ 12 ಸಹಾಯಕ ನಿರ್ದೇಶಕರು ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿ ಅವರುಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ವಿಲೀನಗೊಳಿಸುವ ಬಗ್ಗೆ ಮೇಲೆ ಕ್ರಮಸಂಖ್ಯೆ: (3)ರಲ್ಲಿ ಓದಲಾದ ದಿನಾಂಕ: 21/9/2011ರ ಅನಧಿಕೃತ ಟಿಪ್ಪಣಿಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಈ ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು:-

| ಕ್ರ.ಸಂ | ಅಧಿಕಾರಿಗಳ ಹೆಸರು | ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ |
|--------|---------------------------|---------------------------------------|
| 1 | ಡಾ: ವಿ.ಕೆ. ದೇಶಪಾಂಡೆ | ಕಾನಿಲ, ತಾಪಂ, ಮುದೋಳ |
| 2 | ಡಾ: ಎಚ್.ಬಿ. ರವಿಕುಮಾರ್ | ಸಹಾಯಕ ಯೋಜನಾಧಿಕಾರಿ, ಜಿಪಂ, ಶಿವಮೊಗ್ಗ. |
| 3 | ಡಾ: ಆರ್.ಸಿ. ಕಮತ್ | ಕಾನಿಲ, ತಾಪಂ, ಬೀಳಗಿ |
| 4 | ಡಾ: ಕೆ. ರಾಧಾಕೃಷ್ಣ ರೆಡ್ಡಿ | ಕಾನಿಲ, ತಾಪಂ, ಬಳ್ಳಾರಿ |
| 5 | ಡಾ:ಎಚ್. ಚಂದ್ರಶೇಖರಪ್ಪ | ಕಾನಿಲ, ತಾಪಂ, ಶಿಕಾರಿಪುರ |
| 6 | ಡಾ: ಕೆ.ವಿ. ದೇವರಾಜುಲು | ಸಹಾಯಕ ಕಾರ್ಯದರ್ಶಿ, ಜಿಪಂ, ಬೆಂಗಳೂರು ನಗರ. |
| 7 | ಡಾ: ಬಿ ವೀರಭದ್ರಪ್ಪ | ಕಾನಿಲ, ತಾಪಂ, ಆನೇಕಲ್ |
| 8 | ಡಾ: ವಿ. ವೇದಮೂರ್ತಿ | ಕಾನಿಲ, ತಾಪಂ, ಹೊಸದುರ್ಗ |
| 9 | ಡಾ: ಎಂ.ಹೆಚ್. ಶಿಪ್ಪೇಸ್ವಾಮಿ | ಕಾನಿಲ, ತಾಪಂ, ಬೆಂಗಳೂರು ಪೂರ್ವ. |
| 10 | ಡಾ: ಎಸ್. ರಂಗಸ್ವಾಮಿ | ಕಾನಿಲ, ತಾಪಂ, ಸವಣೂರು. |
| 11 | ಡಾ: ಎಂ. ಕೃಷ್ಣರಾಜು | ಕಾನಿಲ, ತಾಪಂ, ಹೆಚ್.ಡಿ.ಕೋಟೆ |
| 12 | ಡಾ: ಪ್ರೇಂಕುಮಾರ್ | ಕಾನಿಲ, ತಾಪಂ, ಮೈಸೂರು. |

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ತಾಲ್ಲೂಕು ಪಂಚಾಯತಿಯಲ್ಲಿ ಆಗುವ ತೀರ್ಮಾನಗಳನ್ನು ಮತ್ತು ಸರ್ಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲಿರುವುದರಿಂದ ಮತ್ತು ಈ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಕೊರತೆಯಿರುವುದರಿಂದ ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ಆಡಳಿತ ಹಿತದೃಷ್ಟಿಯಿಂದ ಮೇಲ್ಕಂಡ ಅಧಿಕಾರಿಗಳನ್ನು ಈ ಇಲಾಖೆಯಲ್ಲಿ ವಿಲೀನಗೊಳಿಸಲು ನಿರ್ಧರಿಸಿ, ಅವರುಗಳ ಸೇವೆಯನ್ನು ಈ ಇಲಾಖೆಗೆ ನೀಡಲು ಮೇಲೆ ಕ್ರಮಸಂಖ್ಯೆ-4ರಲ್ಲಿ ಓದಲಾದ ದಿನಾಂಕ: 6-3-2012ರ ಅನಧಿಕೃತ ಟಿಪ್ಪಣಿಯಲ್ಲಿ ಪಶುಸಂಗೋಪನಾ ಇಲಾಖೆಯನ್ನು ಕೋರಲಾಗಿತ್ತು.

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಈ ಇಲಾಖೆಯ ಕೋರಿಕೆಗನುಗುಣವಾಗಿ ಮೇಲೆ ನಮೂದಿಸಿರುವ 12 ಅಧಿಕಾರಿಗಳನ್ನು ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿ ಖಾಯಂ ಆಗಿ ವಿಲೀನಗೊಳಿಸಲು ಅವರುಗಳ ಸೇವೆಯನ್ನು ಮೇಲೆ ಕ್ರಮಸಂಖ್ಯೆ:(5)ರಲ್ಲಿ

ಓದಲಾದ ದಿನಾಂಕ 20/3/2012ರ ಅಧಿಸೂಚನೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಗೆ ನೀಡಿರುತ್ತದೆ. ಆ ಇಲಾಖೆಯು ನೀಡಿರುವ 12 ಅಧಿಕಾರಿಗಳ ಪೈಕಿ ಡಾ: ಪ್ರೇಂಕುಮಾರ್, ಇವರ ವಿರುದ್ಧ ಸರ್ಕಾರದ ದಿನಾಂಕ: 24/6/2011ರಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಿದೆ. ಡಾ: ಎಂ. ಕೃಷ್ಣರಾಜು ಇವರು ಚಾಮರಾಜನಗರದ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಎಸಗಿದ ಕರ್ತವ್ಯಲೋಪಗಳ ಬಗ್ಗೆ ಶಿಸ್ತುಕ್ರಮ ಕೈಗೊಳ್ಳುವ ವಿಷಯವು ಸಮಾಜ ಕಲ್ಯಾಣ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ. ಆದುದರಿಂದ ಈ ಇಬ್ಬರನ್ನು ಹೊರತುಪಡಿಸಿ ಉಳಿದ 10 ಅಧಿಕಾರಿಗಳನ್ನು ಈ ಇಲಾಖೆಯಲ್ಲಿ ಖಾಯಂ ಆಗಿ ವಿಲೀನಗೊಳಿಸಲು ನಿರ್ಧರಿಸಿ, ಸರ್ಕಾರವು ಈ ಮುಂದಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 356 ಪಬವ 2011, ಬೆಂಗಳೂರು, ದಿನಾಂಕ 24/03/2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ನಿಯೋಜನೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ 10 ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರುಗಳನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ-16(ಎ)(ii) ರಡಿಯಲ್ಲಿ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿ, ಪಂ.ರಾಜ್ / ಸಹಾಯಕ ಕಾರ್ಯದರ್ಶಿ, ಪಂ.ರಾಜ್ ವೇತನ ಶ್ರೇಣಿ ರೂ. 14050-25050ರ ಹುದ್ದೆಯಲ್ಲಿ ಖಾಯಂ ಆಗಿ ವಿಲೀನಗೊಳಿಸಿದೆ.

| ಕ್ರ.ಸಂ. | ಅಧಿಕಾರಿಯ ಹೆಸರು | ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ |
|---------|---------------------------|--|
| 1 | ಡಾ: ವಿ.ಕೆ. ದೇಶಪಾಂಡೆ | ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಮುದೋಳ |
| 2 | ಡಾ: ಎಸ್.ಬಿ. ರವಿಕುಮಾರ್ | ಸಹಾಯಕ ಯೋಜನಾಧಿಕಾರಿ, ಜಿಪಂ, ಶಿವಮೊಗ್ಗ. |
| 3 | ಡಾ: ಎಸ್. ರಾಮಲಿಂಗಪ್ಪ ಕಮತ್ | ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಬೀಳಗಿ |
| 4 | ಡಾ: ಕೆ. ರಾಧಾಕೃಷ್ಣ ರೆಡ್ಡಿ | ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಬಳ್ಳಾರಿ |
| 5 | ಡಾ:ಎಚ್. ಚಂದ್ರಶೇಖರಪ್ಪ | ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಶಿಕಾರಿಪುರ |
| 6 | ಡಾ: ಕೆ.ವಿ. ದೇವರಾಜುಲು | ಸಹಾಯಕ ಕಾರ್ಯದರ್ಶಿ, ಜಿಪಂ, ಬೆಂಗಳೂರು ನಗರ. |
| 7 | ಡಾ: ಬಿ. ವೀರಭದ್ರಪ್ಪ | ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಆನೇಕಲ್ |
| 8 | ಡಾ: ವಿ. ವೇದಮೂರ್ತಿ | ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹೊಸದುರ್ಗ |
| 9 | ಡಾ: ಎಂ.ಹೆಚ್. ತಿಪ್ಪೇಸ್ವಾಮಿ | ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಬೆಂಗಳೂರು ಪೂರ್ವ. |
| 10 | ಡಾ: ಎಸ್. ರಂಗಸ್ವಾಮಿ | ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಸವಣೂರು. |

ಷರತ್ತುಗಳು:

1. ಈ ಅಧಿಕಾರಿಗಳ ಜೀಷ್ಠತೆಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೀಷ್ಠತೆ) ನಿಯಮಗಳು, 1957ರ ನಿಯಮ-6ರ ಎರಡನೇ ಪರಂತುಕದನ್ವಯ ನಿರ್ಧರಿಸಲಾಗುವುದು.
2. ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಪತ್ರಾಂಕಿತ ಅಧಿಕಾರಿಗಳಿಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ 3 ವರ್ಷಗಳೊಳಗಾಗಿ ಉತ್ತೀರ್ಣರಾಗತಕ್ಕದ್ದು.
3. ಈ ಅಧಿಕಾರಿಗಳ ವಿಲೀನಾತಿಯು ಸೇವಾವಧಿಯಲ್ಲಿ ಒಂದು ಬಾರಿಗೆ ಮಾತ್ರ ಅನ್ವಯವಾಗಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಬಿ. ರಘುನಾಥ್

ಸರ್ಕಾರದ ಅಧೀನ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ

ವಿಶೇಷ ಪತ್ರಿಕೆ

| | | |
|-----------|--|---------|
| ಭಾಗ - III | ಬೆಂಗಳೂರು, ಬುಧವಾರ, ಮಾರ್ಚ್ ೧೪, ೨೦೧೨ (ಫಾಲ್ಗುಣ ೨೪, ಶಕ ವರ್ಷ ೧೯೩೩) | ನಂ. ೧೮೧ |
|-----------|--|---------|

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರ ಕಲಂ 28(4) ರನ್ವಯ ಅಧಿಸೂಚನೆ

ಸಂಖ್ಯೆ : ಸಿಐ 564 ಎಸ್‌ಪಿಕ್ಯೂ 2010, ಬೆಂಗಳೂರು, ದಿನಾಂಕ : 14ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 1966) (ಈ ಮುಂದೆ ಪ್ರಸ್ತುತ ಕಾಯ್ದೆ ಎಂದು ಹೇಳಲಾಗಿದೆ) ಕಲಂ 28(1) ರನ್ವಯ ವಿಹಿತವಾಗಿರುವ ಅಧಿಕಾರದಡಿ ಅಧಿಸೂಚನೆ ಸಂಖ್ಯೆ: ಸಿಐ:451:ಎಸ್.ಪಿ.ಕ್ಯೂ:2009, ದಿನಾಂಕ: 11-12-2009 (ಈ ಮುಂದೆ ಅಧಿಸೂಚನೆ ಎಂದು ಹೇಳಲಾಗಿದೆ) ರಂದು ಹೊರಡಿಸಿ ದಿನಾಂಕ: 26-12-2009 ರಂದು ಪ್ರಕಟವಾದ ರಾಜ್ಯ ಪತ್ರದ ಪುಟ 1 ರಿಂದ 22 ವರೆಗೆ (ಭಾಗ-3) ರಲ್ಲಿ ಕರ್ನಾಟಕ ಸರಕಾರವು ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಕೈಗಾರಿಕಾ ಅಭಿವೃದ್ಧಿಗೊಸ್ಕರ ಅಂದರೆ ಕೈಗಾರಿಕಾ ಕಾರಿಡಾರ ಯೋಜನೆಗಾಗಿ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ತನ್ನ ಉದ್ದೇಶವನ್ನು ಪ್ರಕಟಿಸಿತ್ತು.

ಅದರಂತೆ ಪ್ರಸ್ತುತ ಕಾಯ್ದೆಯನ್ವಯ 28 ರ ಉಪ ಕಲಂ (3)ರನ್ವಯ ಆದೇಶವನ್ನು ಹೊರಡಿಸಲಾಗಿದೆ ಮತ್ತು ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳು ಪ್ರಸ್ತುತ ಅಧಿಸೂಚನೆಯಲ್ಲಿಯೂ ಕಾಣಿಸಲ್ಪಟ್ಟಿವೆ ಹಾಗೂ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವರಿಕೆಯಾಗಿದೆ.

ಆದುದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966) ರ ಕಲಂ 28 ರ ಉಪ ಕಲಂ (4) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಈ ಮೂಲಕ ಕರ್ನಾಟಕದ ಸರ್ಕಾರವು ಘೋಷಿಸಿದೆ.

ಅನುಸೂಚಿ

| ಜಿಲ್ಲೆ: ಬೆಳಗಾವಿ | | ತಾಲೂಕು: ಹುಕ್ಕೇರಿ | | ಹೋಬಳಿ: ಯಮಕನಮಡಿ | | | ಗ್ರಾಮ: ವಂಟಮೂರಿ | | | |
|-----------------|----------------|------------------|---------|--------------------------------------|------------|------------|-------------------|--------|-------|--------|
| ಅ.ನಂ | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹ | ಚಕಬಂದಿ (ಚತು:ಸೀಮೆ) | | | |
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ |
| 1 | 2 | 3 | 4 | 5 | 6 | 7 | 8 | 9 | 10 | 11 |

| ಅ.ನಂ | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | |
|------|--|------------------------|---------|--|---------------|----------------|-------------------|--------|-------|--------|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ |
| 1 | 2 | 3 | 4 | 5 | 6 | 7 | 8 | 9 | 10 | 11 |
| 1. | 1. ಐನಾಪೂರಿ ಆಶಾಮಾ ಲಾಡಸಾಬ 2. ಐನಾಪೂರಿ ಮಹದಹನೀಫ ಮಹದಗೌಸ 3. ಐನಾಪೂರಿ ಶಬ್ದಿರಅಹದ ಮಹದಗೌಸ 4. ಐನಾಪೂರಿ ಇತ್ಯಾಜ ಮಹದಗೌಸ 5. ಐನಾಪೂರಿ ಮುಸ್ತಾಕ ಅಹದ ಮಹದಗೌಸ 6. ಐನಾಪೂರಿ ಮಹದಹನೀಫ ಮಹದಗೌಸ - ಅ.ಸ.ದಾರ 3, 4 ಜೈನಾಮಾಬೀ | ಸ್ವಂತ | 55/1ಅ | 1-10-00 0-01-00 ಖ 1-09-00 | 2-15 | ಖುಷ್ಕಿ | 52 | 54 | 54 | 56 |
| 2. | 1. ಐನಾಪೂರಿ ಅಬ್ಬಾಸ ಹುಸೇನ 2. ಐನಾಪೂರಿ ಯಿಸ್ಮಾಯಿಲ ಹುಸೇನ 3. ಐನಾಪೂರಿ ಅಬ್ದುಲಗಣಿ ಹುಸೇನ | ಸ್ವಂತ | 55/1ಬ | 1-10-00 0-01-00 ಖ 1-09-00 | 2-15 | ಖುಷ್ಕಿ | 52 | 54 | 54 | 56 |
| 3. | 1. ಐನಾಪೂರಿ ಬಾಬು ಹುಸೇನ 2. ಐನಾಪೂರಿ ರಾಜೇಸಾಬ ಹುಸೇನ 3. ಐನಾಪೂರಿ ನಬಿ ಹುಸೇನ 4. ಐನಾಪೂರಿ ಮಹಬೂಬ ಹುಸೇನ 5. ಐನಾಪೂರಿ ಗೌಸ ಹುಸೇನ | ಸ್ವಂತ | 55/1ಕ | 1-09-00 | 2-15 | ಖುಷ್ಕಿ | 52 | 54 | 54 | 56 |
| 4. | 1. ಐನಾಪೂರಿ ಅಬ್ಬಾಸ ಹುಸೇನ 2. ಐನಾಪೂರಿ ಯಿಸ್ಮಾಯಿಲ ಹುಸೇನ 3. ಐನಾಪೂರಿ ಅಬ್ದುಲಗಣಿ ಹುಸೇನ | ಸ್ವಂತ | 55/1ಡ | 1-08-00 | 2-14 | ಖುಷ್ಕಿ | 52 | 54 | 54 | 56 |
| 5. | 1. ಮುಲ್ಲಾ ಹುಸೇನಸಾಬ ಚಾಂದಸಾಬ 2. ಮುಲ್ಲಾ ಮಹದಹನೀಫ ಹುಸೇನಸಾಬ ಏ.ಕು.ಮ್ಯಾ | ಸ್ವಂತ | 55/2 | 6-29-00 0-08-00 ಖ 6-21-00 | 12-80 | ಖುಷ್ಕಿ | 52 | 54 | 54 | 56 |
| | ಒಟ್ಟು | | | 11-26-00 00-10-00 ಖ 11-16-00 | | | | | | |

ಘೋಷ್ವಾರೆ

| ಅ. ನಂ. | ಗ್ರಾಮದ ಹೆಸರು | ಒಟ್ಟು ಕ್ಷೇತ್ರ | ಖರಾಬು ಕ್ಷೇತ್ರ | ನಿವ್ವಳ ಕ್ಷೇತ್ರ |
|--------|--------------|---------------|---------------|----------------|
| 1 | 2 | 3 | 4 | 5 |
| 1 | ವಂಟಮುರಿ | 11-26-00 | 00-10-00 | 11-16-00 |
| | ಒಟ್ಟು | 11-26-00 | 00-10-00 | 11-16-00 |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|--|---------|
| ಭಾಗ - III | ಬೆಂಗಳೂರು, ನೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೭ |
|-----------|--|---------|

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

(ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ)

ಅಧಿಸೂಚನೆ

ಸಂಖ್ಯೆ: ಲೋಇ : 34 : ಇಎಪಿ : 2012, ಬೆಂಗಳೂರು, ದಿನಾಂಕ : 19-03-2012

ಕರ್ನಾಟಕ ಹೆದ್ದಾರಿ ಕಾಯ್ದೆ 1964 ಕಲಂ 15ರ ಮೇರೆಗೆ ಈ ಕೆಳಕಂಡ ಪೆಡ್ಡಾಲ್‌ನಲ್ಲಿ ನಮೂದಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 76 (ಲಿಂಕ್ ಸಂಖ್ಯೆ 42A ದಾವಣಗೆರೆಯಿಂದ - ಸಂತೇಬೆನ್ನೂರುವರೆಗೆ) (2ನೇ ಮೈಲ್ ಸ್ಟೋನ್) ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 76ನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದುದರಿಂದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 76ರ ರಸ್ತೆ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ. ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಯೋಜನಾ ನಿರ್ದೇಶಕರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ

ಈ ಅಧಿಸೂಚನೆ ಪ್ರಕಟಣೆಯಾದ ನಂತರ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದದ ಕ್ರಯ, ಕರಾರು, ಬೋಗ್ಯ, ಲೀಜ್, ಅದಲು-ಬದಲು ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆಯ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಸದರಿ ಜಮೀನುಗಳ ವಿವರಗಳನ್ನು ಪರಿಶೀಲನೆಗಾಗಿ ವಿಶೇಷ ಜಿಲ್ಲಾಧಿಕಾರಿಗಳು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ಮತ್ತು ಸಹಾಯಕ ಆಯುಕ್ತರು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಬೆಂಗಳೂರು ಹಾಗೂ ಸಂಬಂಧಪಟ್ಟ ತಹಶೀಲ್ದಾರರವರ ಕಛೇರಿಯಲ್ಲಿ ಇಡಲಾಗಿದೆ.

-: ಷೆಡ್ಯೂಲ್ :-

| ಗ್ರಾಮ: ಮರಡಿ | | ಹೋಬಳಿ: ಸಂತೆಬೆನ್ನೂರು-1 | | | | | | ತಾಲ್ಲೂಕು: ಚನ್ನಗಿರಿ | | | | ಜಿಲ್ಲೆ: ದಾವಣಗೆರೆ | | | | |
|-------------|--|-----------------------|--------|------------------------------------|------------|------------|-------|--------------------------------|------------|------------|------|------------------|---------------|----------------|---------------|--------------------------------|
| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 1 | *ಗಂಗಮ್ಮ ಕೋಂ ದೊಡ್ಡಪ್ಪ *ಎ.ಹೆಚ್,ವೀರಭದ್ರಪ್ಪ ಬಿನ್ ಹಾಲಪ್ಪ *ಪಾಲಾಕ್ಷಪ್ಪ. ಬಿನ್ ಹಾಲಪ್ಪ *ಬಸಪ್ಪ ಬಿನ್ ನಿಂಗಪ್ಪ *ಹೊನ್ನಮ್ಮ ಕೋಂ ಬೀರಪ್ಪ *ಕರಿಯಪ್ಪ ಬಿನ್ ಬಸಪ್ಪ *ಎಂ.ಬಸವರಾಜಪ್ಪ ಬಿನ್ ಸಿಂಗೋಟಿ ಯಲ್ಲಪ್ಪ *ಬಿ.ಕೆ.ವೀರಭದ್ರಪ್ಪ ಬಿನ್ ದಿ ಕೊಗ್ಗನೂರು ರುದ್ರಪ್ಪ *ನಾಗರಾಜಪ್ಪ ಬಿನ್ ವೀರಭದ್ರಪ್ಪ *ಎಂ.ಸಿ.ಕೆಂಚವೀರಪ್ಪ ಬಿನ್ ಚೆನ್ನಪ್ಪ *ಎಂ.ಸಿ.ಪರಮೇಶ್ವರಪ್ಪ ಬಿನ್ ಚೆನ್ನಪ್ಪ *ಬಸಪ್ಪ ಬಿನ್ ನಿಂಗಪ್ಪ *ರಾಮಚಂದ್ರಪ್ಪ ಬಿನ್ ನಿಂಗಪ್ಪ *ಬಡಜ್ಜರ ಚೆನ್ನಬಸಪ್ಪ ಬಿನ್ ಹನುಮಪ್ಪ *ಗಂಗಮ್ಮ ಕೋಂ ದೊಡ್ಡಪ್ಪ | 16 | ಖುಷ್ಕಿ | 17-13 | 0-08 | 17-05 | 26-73 | 0-19 | - | 0-19 | 0-74 | ರಸ್ತೆ | 16 ರ ಉಳಿದ ಭಾಗ | ಗ್ರಾಮ ಬಾಡದ ಗಡಿ | ಸ.ನಂ. 20 | 17-13 |
| 2 | *ಶಾಂತಮ್ಮ ಬಿನ್ ಕರಿಬಸಪ್ಪ | 17 | ಖುಷ್ಕಿ | 8-14 | 1-07 | 7-07 | 9-41 | 0-13 | - | 0-13 | 0-43 | 17 ರ ಉಳಿದ ಭಾಗ | ರಸ್ತೆ | ಗ್ರಾಮ ಬಾಡದ ಗಡಿ | 17 ರ ಉಳಿದ ಭಾಗ | 8-14 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|--|---------------|---------------|-------|-----------------------------------|---------------|---------------|------|---------------------|--------------------|--------------------|-------------------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 3 | *ಜಿ.ಎಸ್.ಹನುಮಂತಪ್ಪ ಬಿನ್ ಸಣ್ಣಹನುಮಂತಪ್ಪ *ಸುಮಿತ್ರಮ್ಮ ಕೋಂ M.G.ರಾಜಪ್ಪ *ಷಮ್ಮುಖಪ್ಪ ಬಿನ್ ಸಿದ್ದವೀರಪ್ಪ | 20 | ಖುಷ್ಕಿ | 9-33 | 0-11 | - | 0-11 | 0-33 | - | 0-33 | 1-08 | 20 ರ ಉಳಿದ ಭಾಗ | 20 ರ ಉಳಿದ ಭಾಗ | ಸ.ನಂ. 16 & 17 | ಹಳ್ಳ | 9-33 |
| 4 | *ನಿಂಗಪ್ಪ ಬಿನ್ ಹಾಲಪ್ಪ *ಹೆಚ್.ವಿ.ತಿಪ್ಪೇಶಪ್ಪ ಬಿನ್ ವೀರಪ್ಪ *ಜಿ.ನಿಂಗಪ್ಪ ಬಿನ್ ವೀರಪ್ಪ *ಹೆಚ್.ವಿ. ಹಾಲಪ್ಪ ಬಿನ್ ವೀರಪ್ಪ *ಹೆಚ್.ವಿ. ಬಸವರಾಜಪ್ಪ ಬಿನ್ ವೀರಪ್ಪ *ಹೆಚ್.ವಿ. ತಿಪ್ಪೇಶಪ್ಪ ಬಿನ್ ವೀರಪ್ಪ | 35/1 | ಖುಷ್ಕಿ | 13-37 | 0-20 | 13-17 | 14-24 | 0-08 | - | 0-08 | 0-21 | 35/1 ರ ಉಳಿದ ಭಾಗ | 35/1 ರ ಉಳಿದ ಭಾಗ | 35/1 ರ ಉಳಿದ ಭಾಗ | 35/1 ರ ಉಳಿದ ಭಾಗ | 13-37 |
| 5 | *ಕೆ. ವೀರಭದ್ರಪ್ಪ ಬಿನ್ ಕೆ ಕರಿಬಸಪ್ಪ *ಕೆ.ಹೆಚ್.ವೇದಮೂರ್ತಿ ಬಿನ್ ಹಲಪ್ಪ | 36/1 | ಖುಷ್ಕಿ | 9-27 | 1-04 | 8-23 | 9-10 | 0-32 | - | 0-32 | 0-85 | 36/1 ರ ಉಳಿದ ಭಾಗ | 36/1 ರ ಉಳಿದ ಭಾಗ | 36/1 ರ ಉಳಿದ ಭಾಗ | 36/1 ರ ಉಳಿದ ಭಾಗ | 9-27 |
| 6 | *ಎನ್.ಎಸ್.ಮಲ್ಲಿಕಾರ್ಜುನಪ್ಪ ಬಿನ್ ಶಾಂತವೀರಪ್ಪ *ಸಿದ್ದಪ್ಪ ಬಿನ್ ಬಸಪ್ಪ *ಎಂ.ಕೆ.ಮುರಿಗೇಂದ್ರಪ್ಪ ಬಿನ್ ಎಂ.ಕರಿಬಸಪ್ಪ | 36/3A | ಖುಷ್ಕಿ | 3-20 | - | 3-20 | 3-21 | 0-08 | - | 0-08 | 0-29 | 36/3A ರ ಉಳಿದ ಭಾಗ | ರಸ್ತೆ | ಹಳ್ಳ | 36/3A ರ ಉಳಿದ ಭಾಗ | 3-20 |
| 7 | *ಮಲ್ಲೇಶಪ್ಪ *ವೀರಭದ್ರಪ್ಪ ಬಿನ್ ಹಲಪ್ಪ | 37 | ಖುಷ್ಕಿ | 23-38 | 0-30 | 23-08 | 30-40 | 0-04 | - | 0-04 | 0-13 | 37 ರ ಉಳಿದ ಭಾಗ | ರಸ್ತೆ | ಸ.ನಂ. 36 | ಗ್ರಾಮ ತಣಿಗೇರಿ ಗಡಿ | 23-38 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|------|--|---------------|---------------|-------|-----------------------------------|---------------|---------------|------|-----------|--------|-------|--------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಪಾಲಕ್ಕಪ್ಪ ಬಿನ್ ಹಾಲಪ್ಪ | | | | | | | | | | | | | | | |
| | *ಕಮಲಮ್ಮ ಕೋಂ ಜಯಪ್ಪ | | | | | | | | | | | | | | | |
| | *ಶಾರದಮ್ಮ ಕೋಂ ಜಯಪ್ಪ | | | | | | | | | | | | | | | |
| | *ದೇವೇಂದ್ರಪ್ಪ ಬಿನ್ ಕರಿಯಪ್ಪ | | | | | | | | | | | | | | | |
| | *ಹಾಲಪ್ಪ ಬಿನ್ ದೊಡ್ಡ ಬಸಪ್ಪ | | | | | | | | | | | | | | | |
| | *ಕೆ.ವಿ.ಸುರೇಶ್ ಬಿನ್ ಕೆ.ವೀರಭದ್ರಪ್ಪ | | | | | | | | | | | | | | | |
| | *ಹೆಚ್.ಯು.ಲಿಂಗರಾಜ್ ಬಿನ್ ಹೆಚ್.ಎನ್.ಉಜ್ಜಪ್ಪ | | | | | | | | | | | | | | | |
| | *ಹೆಚ್.ಎನ್.ಚನ್ನಬಸಪ್ಪ ಬಿನ್ ಹಳೇಮನೆ ನಾಗಪ್ಪ | | | | | | | | | | | | | | | |
| | *ಹೆಚ್.ಎನ್. ಸೋಮಶೇಖರಪ್ಪ ಬಿನ್ ಹಳೇಮನೆ ನಾಗಪ್ಪ | | | | | | | | | | | | | | | |
| | *ಹೆಚ್.ಎನ್.ಚನ್ನಬಸಪ್ಪ ಬಿನ್ ಹಳೇಮನೆ ನಾಗಪ್ಪ | | | | | | | | | | | | | | | |
| | *ಕೆ.ಆರ್.ರಂಗಪ್ಪ ಬಿನ್ ರುದ್ರಪ್ಪ | | | | | | | | | | | | | | | |
| | *ಮಲ್ಲಮ್ಮ ಕೋಂ ಹೆಚ್.ಎನ್.ಉಜ್ಜಪ್ಪ | | | | | | | | | | | | | | | |
| | *ಹೆಚ್.ಯು ರಮೇಶ ಬಿನ್ ಹೆಚ್.ಎನ್ ಉಜ್ಜಪ್ಪ | | | | | | | | | | | | | | | |
| | * ಮಂಜಪ್ಪ ಬಿನ್ ಮಲ್ಲೇಶಪ್ಪ | | | | | | | | | | | | | | | |
| | * ಷಣ್ಮುಖಪ್ಪ ಬಿನ್ ಮಲ್ಲೇಶಪ್ಪ | | | | | | | | | | | | | | | |
| | * ಗೌರಮ್ಮ ಕೋಂ ಮಲ್ಲೇಶಪ್ಪ | | | | | | | | | | | | | | | |
| | * ಶಂಕರ ಮೂರ್ತಿ ಬಿನ್ ಮಲ್ಲೇಶಪ್ಪ | | | | | | | | | | | | | | | |
| | * ಗಣೇಶ್ ಬಿನ್ ಮಲ್ಲೇಶಪ್ಪ | | | | | | | | | | | | | | | |
| | | | | | | | ಒಟ್ಟು | 2-37 | - | 2-37 | | | | | | |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|--|---|-------------|--------|--|---------------|---------------|------|-----------------------------------|---------------|---------------|------|-------------------|--------|-----------|-----------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| | | | | | | | | | | | | | | | | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| ಗ್ರಾಮ: ತಣಿಗರೆಹೋಬಳಿ: ಸಂತೇಬೆನ್ನೂರು-1ತಾಲ್ಲೂಕು: ಚನ್ನಗಿರಿಜಿಲ್ಲೆ: ದಾವಣಗೆರೆ | | | | | | | | | | | | | | | | |
| 8 | *TN ಸಂಕಪ್ಪ ಬಿನ್ ನಾಗಪ್ಪ | 1/1 | ಮಿಷ್ಕಿ | 0-18 | 0-06 | 0-12 | 0-29 | 0-04 | - | 0-04 | 0-10 | 1/1 ರ ಉಳಿದ ಭಾಗ | ರಸ್ತೆ | ಸ.ನಂ. 2 | ಸ.ನಂ. 1/2 | 0-18 |
| 9 | *ಎಂ.ಲಿಂಗಯ್ಯ ಬಿನ್ ಸಿದ್ದಬಸಯ್ಯ | 1/2 | ಮಿಷ್ಕಿ | 0-15 .08 | 0-03.08 | 0-12 | 0-29 | 0-01 | - | 0-01 | 0-02 | 1/2 ರ ಉಳಿದ ಭಾಗ | ರಸ್ತೆ | ಸ.ನಂ. 1/1 | ಸ.ನಂ. 1/3 | 0-15.08 |
| 10 | *ಕೆ.ಉಮಾಪತಿಯಪ್ಪ ಬಿನ್ ಕರಿಬಸಪ್ಪ | 1/3 | ಮಿಷ್ಕಿ | 0-18 | 0-04 | 0-14 | 0-36 | 0-01 | - | 0-01 | 0-02 | 1/3 ರ ಉಳಿದ ಭಾಗ | ರಸ್ತೆ | ಸ.ನಂ. 1/2 | ಸ.ನಂ. 1/4 | 0-18 |
| 11 | *ತಿಪ್ಪೇಸ್ವಾಮಿ ಬಿನ್ ಇ.ರೇವಣಸಿದ್ದಪ್ಪ | 2/1 | ಮಿಷ್ಕಿ | 5-39 | 0-14 | 5-25 | 6-48 | 0-05 | - | 0-05 | 0-14 | 2/1 ರ ಉಳಿದ ಭಾಗ | ರಸ್ತೆ | ಸ.ನಂ. 3 | ಸ.ನಂ. 2/2 | 5-39 |
| 12 | *ಗೌರಮ್ಮ ಕೋಂ ಬಿ.ಹಾಲಪ್ಪ *ಲೋಹಿತ ಬಿನ್ ಹಾಲಪ್ಪ *ಬಿ.ಎಂ.ಶಿವಮೂರ್ತಿ ಬಿನ್ ಮಹದೇವಪ್ಪ *ಎಸ್.ತಿಪ್ಪಣ್ಣ ಬಿನ್ ಶರಣಪ್ಪ *ಬಸಪ್ಪ ಬಿನ್ ಬಸಪ್ಪ *ಬಸಪ್ಪ ಬಿನ್ ಹಾಲಪ್ಪ *ಚನ್ನಬಸಪ್ಪ ಕೆ.ಬಿನ್ ಕಳಸಪ್ಪ *ಸಿದ್ದರೂಡಪ್ಪ ಡಿ.ಆರ್.ಬಿನ್ ಡಿ. ರೇವಣಸಿದ್ದಪ್ಪ *ಮಹೇಶ್ ಬಿನ್ ಹನುಮಂತಪ್ಪ *ಎಂ.ಎಸ್.ಮುರುಗೇಂ ದ್ರಯ್ಯ ಬಿನ್ ಶರಣಯ್ಯ *ಡಿ.ಎಂ.ಎಸ್.ಮಹದೇವಯ್ಯ ಬಿನ್ ಸಿದ್ದಯ್ಯ *ಜಿ.ಆರ್.ನಾಗಲಿಂಗಪ್ಪ ಬಿನ್ ರೇವಪ್ಪ | 2/2 | ಮಿಷ್ಕಿ | 3-23 .08 | 0-16.12 | 3-06.12 | 3-65 | 0-11 | - | 0-11 | 0-32 | 2/2 ರ ಉಳಿದ ಭಾಗ | ರಸ್ತೆ | ಸ.ನಂ. 2/1 | ಸ.ನಂ. 13 | 3-23.08 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|--|---------------|---------------|-------|-----------------------------------|---------------|---------------|------|-------------------|-------------------|----------------------|--------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | * ಕೆ.ಹೆಚ್. ವೇದಮೂರ್ತಿ ಬಿನ್ ಹಾಲಪ್ಪ | | | | | | | | | | | | | | | |
| 13 | *ಕೆ.ಹೆಚ್.ವೇದಮೂರ್ತಿ ಬಿನ್ ಹಾಲಪ್ಪ | 2/3 | ಮಿಷ್ಕಿ | 0-13.12 | 0-02.12 | 0-11 | 0-32 | 0-04 | - | 0-04 | 0-12 | 2/3 ರ ಉಳಿದ ಭಾಗ | ರಸ್ತೆ | ಸ.ನಂ. 2/2 | ಸ.ನಂ. 2/2 | 0-13.12 |
| 14 | *ಆರ್.ವೀರಭದ್ರಪ್ಪ ಬಿನ್ ಪಿ.ರುದ್ರಪ್ಪ | 2/8 | ಮಿಷ್ಕಿ | 0-08.08 | 0-01.08 | 0-07 | 0-20 | 0-01 | - | 0-01 | 0-03 | 2/8 ರ ಉಳಿದ ಭಾಗ | ರಸ್ತೆ | ಸ.ನಂ. 2/2 | ಸ.ನಂ. 2/2 | 0-08.08 |
| 15 | *ತಿಪ್ಪಮ್ಮ ಕೋಂ ಶಿವಣ್ಣ *ಜಿ.ನಿಂಗಪ್ಪಗೌಡ ಬಿನ್ ಶರಣಪ್ಪಗೌಡ *ತಿಪ್ಪಣ್ಣ ಬಿನ್ ಜಿ. ನಿಂಗಪ್ಪಗೌಡ *ಬಸವರಾಜ ಬಿನ್ ಜಿ. ನಿಂಗಪ್ಪಗೌಡ *ಮಹೇಶ್ವರಪ್ಪ ಬಿನ್ ಶರಣಪ್ಪ *ಕುಬೇರಪ್ಪ ಬಿನ್ ಮಹೇಶ್ವರಪ್ಪ *ಷಣ್ಮುಖಪ್ಪ ಬಿನ್ ಮಹೇಶ್ವರಪ್ಪ *ವಿರುಪಾಕ್ಷಪ್ಪ ಬಿನ್ ಮಹೇಶ್ವರಪ್ಪ *ವೀರಭದ್ರಪ್ಪ ಬಿನ್ ಮಹೇಶ್ವರಪ್ಪ | 3 | ಮಿಷ್ಕಿ | 6-05 | 0-38 | 5-07 | 5-50 | 0-23 | - | 0-23 | 0-61 | 3 ರ ಉಳಿದ ಭಾಗ | ರಸ್ತೆ | ಹಳ್ಳ | ಸ.ನಂ. 2 | 8-24 |
| 16 | *ಎ.ಹೆಚ್.ವೀರಭದ್ರಪ್ಪ ಬಿನ್ ಹಾಲಪ್ಪ | 5/1 | ಮಿಷ್ಕಿ | 4-35 | 0-08 | 4-27 | 4-92 | 0-06 | - | 0-06 | 0-16 | 5/1 ರ ಉಳಿದ ಭಾಗ | 5/1 ರ ಉಳಿದ ಭಾಗ | ಗ್ರಾಮ ತಣಿಗೇರಿ ಗಡಿ | ಸ.ನಂ. 5/2 | 4-35 |
| 17 | *ಎ.ಹೆಚ್.ವೀರಭದ್ರಪ್ಪ ಬಿನ್ ಹಾಲಪ್ಪ *ಪಾಲಾಕ್ಷಪ್ಪ ಬಿನ್ ಹಾಲಪ್ಪ | 5/2 | ಮಿಷ್ಕಿ | 5-06 | 0-07 | 4-39 | 5-28 | 0-03 | - | 0-03 | 0-08 | 5/2 ರ ಉಳಿದ ಭಾಗ | 5/2 ರ ಉಳಿದ ಭಾಗ | ಸ.ನಂ. 5/1 | ಸ.ನಂ. 5/3 | 5-06 |
| 18 | *ಜಿ.ಎಸ್.ರುದ್ರಮುನಿ-ತಾಯಿ.ಗಿರಿಜಮ್ಮ *ಎಸ್.ಮರುಳಸಿದ್ದಪ್ಪ-ತಾಯಿ.ಗಿರಿಜಮ್ಮ *ಮಾಳಮ್ಮ ಕೋಂ ಸಿದ್ದಪ್ಪ *ಹಾಲಪ್ಪ ಬಿನ್ ಸಿದ್ದಪ್ಪ *ಮಾದಪ್ಪ ಬಿನ್ ಸಿದ್ದಪ್ಪ *ನಾಗಪ್ಪ ಬಿನ್ ಸಿದ್ದಪ್ಪ | 6 | ಮಿಷ್ಕಿ | 10-11 | - | 10-11 | 10-90 | 0-19 | - | 0-19 | 0-50 | 6 ರ ಉಳಿದ ಭಾಗ | ರಸ್ತೆ | ಸ.ನಂ. 4 | ಸ.ನಂ. 7 | 10-11 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|--|---------------|---------------|-------|-----------------------------------|---------------|---------------|------|---------------------|---------------------|-------------|----------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಮೂರ್ತಪ್ಪ ಬಿನ್ ಸಿದ್ದಪ್ಪ *ರಾಜಪ್ಪ ಬಿನ್ ಸಿದ್ದಪ್ಪ | | | | | | | | | | | | | | | |
| 19 | * ರುದ್ರೇಶಪ್ಪ ಬಿನ್ ಗುರುಶಾಂತಪ್ಪ* ಗಂಗಮ್ಮ ಕೋಂ ಬಸಪ್ಪ ಕೆ.ಎಸ್ * ಮಂಜಪ್ಪ ಬಿನ್ ಮಲ್ಲೇಶಪ್ಪ * ಶಣ್ಮುಖಪ್ಪ ಬಿನ್ ಮಲ್ಲೇಶಪ್ಪ * ಗೌರಮ್ಮ ಕೋಂ ಮಲ್ಲೇಶಪ್ಪ * ಶಂಕರ್ ಮೂರ್ತಿ ಬಿನ್ ಮಲ್ಲೇಶಪ್ಪ *ಗಣೇಶ್ ಬಿನ್ ಮಲ್ಲೇಶಪ್ಪ *ಕೆ.ಉಮಾಪತಿ ಬಿನ್ ಕಂದಗಲ್ ಕರಿಬಸಪ್ಪ *ಕೆ.ಚಂದ್ರಪ್ಪ ಬಿನ್ ಕಂದಗಲ್ ಕರಿಬಸಪ್ಪ | 7 | ಖುಷ್ಕಿ | 9-24 | 0-02 | 9-22 | 10-13 | 0-06 | - | 0-06 | 0-16 | 7 ರ ಉಳಿದ ಭಾಗ | ರಸ್ತೆ | ಸ.ನಂ. 6 | ಹಳ್ಳ | 9-24 |
| 20 | *ಎಸ್.ರುದ್ರಪ್ಪ ಬಿನ್ ಎನ್.ಸಿ. ಶಿವಶಂಕರಪ್ಪ | 23/12 | ಖುಷ್ಕಿ | 0-38 | 0-03 | 0-35 | 1-02 | 0-01 | - | 0-01 | 0-03 | 23/12 ರ ಉಳಿದ ಭಾಗ | ರಸ್ತೆ | ಸ.ನಂ. 23/11 | ಸ.ನಂ. 23/13 | 0-38 |
| 21 | *ಎಸ್.ರುದ್ರಪ್ಪ ಬಿನ್ ಎನ್.ಸಿ. ಶಿವಶಂಕರಪ್ಪ *ಗುಡ್ಡದಪ್ಪ ಬಿನ್ ಸಿದ್ದಪ್ಪ *ಕುಬೇರಪ್ಪ ಬಿನ್ ಸಣ್ಣೇರಪ್ಪ | 23/13 | ಖುಷ್ಕಿ | 0-38 | 0-06 | 0-32 | 0-92 | 0-02 | - | 0-02 | 0-06 | 23/13 ರ ಉಳಿದ ಭಾಗ | 23/13 ರ ಉಳಿದ ಭಾಗ | ಸ.ನಂ. 23/12 | ಸ.ನಂ. 23/14 | 1-14 |
| 22 | *ಎಸ್.ರುದ್ರಪ್ಪ ಬಿನ್ ಎನ್.ಸಿ.ಶಿವಶಂಕರಪ್ಪ | 23/14 | ಖುಷ್ಕಿ | 1-01 | 0-06 | 0-35 | 1-02 | 0-02 | - | 0-02 | 0-06 | 23/14 ರ ಉಳಿದ ಭಾಗ | 23/14 ರ ಉಳಿದ ಭಾಗ | ಸ.ನಂ. 23/13 | ಸ.ನಂ. 25 | 1-01 |
| 23 | *ನಿಂಗಪ್ಪ ಬಿನ್ ಲೇಟ್/ ಮಲಿಯಪ್ಪ *ಲೋಕಪ್ಪ ಬಿನ್ ಸಿದ್ದಪ್ಪ | 25/3A | ಖುಷ್ಕಿ | 6-09 | 0-07 | 6-02 | 5-45 | 0-03 | - | 0-03 | 0-07 | 25/3A ರ ಉಳಿದ ಭಾಗ | 25/3A ರ ಉಳಿದ ಭಾಗ | ವೂರು | ಸ.ನಂ. 23 | 6-09 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|--|---------------|---------------|-------|-----------------------------------|---------------|---------------|------|---------------------|---------------------|--------------------|-----------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ನಾಗರಾಜಪ್ಪ ಬಿನ್ ಸಿದ್ದಪ್ಪ *ಮಂಜಪ್ಪ ಬಿನ್ ಸಿದ್ದಪ್ಪ | | | | | | | | | | | | | | | |
| 24 | *ಆರ್.ಆರ್.ಜಗದೀಶ ಬಿನ್ ರೇವಣಸಿದ್ದಪ್ಪ *ಹಾಲಮ್ಮ ಕೋಂ ಸಿದ್ದಪ್ಪ *ವಿ.ಟಿ.ತಿಪ್ಪೇರುದ್ರಪ್ಪ ಬಿನ್ ವಡ್ಡಿತಿಮ್ಮಪ್ಪ | 25/4B | ಮಿಷ್ಕಿ | 3-12 | - | 3-12 | 2-97 | 0-04 | - | 0-04 | 0-09 | 25/4B ರ ಉಳಿದ ಭಾಗ | 25/4B ರ ಉಳಿದ ಭಾಗ | ಸ.ನಂ. 23 | ಸ.ನಂ. 25/5 | 4-16 |
| 25 | *ನಿಂಗಪ್ಪ ಬಿನ್ ಲೇಟ್/ ಮಲಿಯಪ್ಪ *ಲೋಕಪ್ಪ ಬಿನ್ ಸಿದ್ದಪ್ಪ *ನಾಗರಾಜಪ್ಪ ಬಿನ್ ಸಿದ್ದಪ್ಪ *ಮಂಜಪ್ಪ ಬಿನ್ ಸಿದ್ದಪ್ಪ | 25/5 | ಮಿಷ್ಕಿ | 6-01 | 1-32 | 4-09 | 3-81 | 0-35 | - | 0-35 | 0-79 | 25/5ರ ಉಳಿದಭಾಗ | 25/5ರ ಉಳಿದ ಭಾಗ | ಸ.ನಂ. 25/4 | ಸ.ನಂ. 40 | 6-01 |
| 26 | *ಹೆಚ್.ರುದ್ರಪ್ಪ ಬಿನ್ ದುಂಡಪ್ಪ *ಎಸ್.ನೀಲಮ್ಮ - ತಾಯಿ ಕಮಲಮ್ಮ ಕೋಂ ಅಂಗಡಿಶಿವಲಿಂಗಪ್ಪ | 35 | ಮಿಷ್ಕಿ | 13-02 | 0-03 | 12-39 | 11-68 | 1-06 | - | 1-06 | 1-04 | 35 ರ ಉಳಿದ ಭಾಗ | ರಸ್ತೆ | ಸ.ನಂ. 25 | ಸ.ನಂ. 36 | 13-02 |
| 27 | *ತಿಪ್ಪೇಸ್ವಾಮಿ ಬಿನ್ ಇ.ರೇವಣಸಿದ್ದಪ್ಪ | 36/1 | ಮಿಷ್ಕಿ | 12-39 | - | 12-39 | 11-68 | 0-06 | - | 0-06 | 0-14 | 36/1 ರ ಉಳಿದ ಭಾಗ | ರಸ್ತೆ | ಸ.ನಂ. 35 | ಸ.ನಂ. 36/2 | 12-39 |
| 28 | *ತಿಪ್ಪೇಸ್ವಾಮಿ ಬಿನ್ ಇ.ರೇವಣಸಿದ್ದಪ್ಪ *ಕೆ.ಚಂದ್ರಪ್ಪ ಬಿನ್ ಕರಿಬಸಪ್ಪ | 36/2 | ಮಿಷ್ಕಿ | 14-00 | - | 14-00 | 12-60 | 0-03 | - | 0-03 | 0-07 | 36/2 ರ ಉಳಿದ ಭಾಗ | ರಸ್ತೆ | 36/2 ರ ಉಳಿದ ಭಾಗ | ಸ.ನಂ. 37 | 14-00 |
| 29 | *ರೇವಣಸಿದ್ದಪ್ಪ ಬಿನ್ ಸಣ್ಣವೀರಪ್ಪ *ತಿಪ್ಪೇಸ್ವಾಮಿ ಬಿನ್ ಸಣ್ಣವೀರಪ್ಪ *ಸುರೇಶ್ ಬಿನ್ ಸಣ್ಣವೀರಪ್ಪ *ಸಿದ್ದಲಿಂಗಪ್ಪ ಬಿನ್ ಸಣ್ಣವೀರಪ್ಪ *ಎಸ್.ಬಿ.ಕರಿಬಸಮ್ಮ ಕೋಂ ಬಿ.ರುದ್ರೇಶಪ್ಪ | 37/1A | ಮಿಷ್ಕಿ | 5-25 | 0-07 | 5-18 | 4-04 | 0-13 | - | 0-13 | 0-24 | ರಸ್ತೆ | 37/1A ರ ಉಳಿದ ಭಾಗ | ಸ.ನಂ. 38 | ಸ.ನಂ. 37/1B1 | 5-28 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|--|---------------|---------------|------|-----------------------------------|---------------|---------------|------|-----------|----------------------|-----------------|------------------------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಸಾವಿತ್ರಮ್ಮ ಕೋಂ ನಾಗೇಂದ್ರಪ್ಪ *ಬಸಮ್ಮ ಕೋಂ ಸಿದ್ದಪ್ಪ | | | | | | | | | | | | | | | |
| 30 | *ಗಂಗಮ್ಮ ಕೋಂ ಹನುಮಂತಪ್ಪ *ಗೌರಮ್ಮ ಕೋಂ ಪ್ರಕಾಶಪ್ಪ *ನಾಗರಾಜಪ್ಪ ಬಿನ್ ವೀರಭದ್ರಪ್ಪ | 37/1B1 | ಮಿಷ್ಕಿ | 2-11 | 0-04 | 2-07 | 1-61 | 0-07 | - | 0-07 | 0-13 | ರಸ್ತೆ | 37/1B1 ರ ಉಳಿದ ಭಾಗ | ಸ.ನಂ. 37/1A | ಸ.ನಂ. 37/1C1 | 2-11 |
| 31 | *ಹನುಮಂತಪ್ಪ - ಮೈ ಗಾ ತಾಯಿ ಹನುಮಪ್ಪ *ಕೆ.ಉಮಾಪತಿ ಬಿನ್ ಕರಿಬಸಪ್ಪ | 37/1C1 | ಮಿಷ್ಕಿ | 3-00 | - | 3-00 | 2-06 | 0-05 | - | 0-05 | 0-09 | ರಸ್ತೆ | 37/1C1ರ ಉಳಿದ ಭಾಗ | ಸ.ನಂ. 37/1B1 | ಸ.ನಂ. 37/1C2 | 3-00 |
| 32 | *ಸಾವಿತ್ರಮ್ಮ ಕೋಂ ಎಸ್.ನಾಗೇಂದ್ರಪ್ಪ | 37/1C2 | ಮಿಷ್ಕಿ | 2-00 | 0-08 | 1-32 | 1-50 | 0-05 | - | 0-05 | 0-09 | ರಸ್ತೆ | 37/1C2 ರ ಉಳಿದ ಭಾಗ | ಸ.ನಂ. 37/1C1 | ಸ.ನಂ. 37/2 | 2-00 |
| 33 | *ದೊಡ್ಡಭೀಮಪ್ಪ ಬಿನ್ ಲೇಟ್ ಸಿದ್ದಪ್ಪ | 37/2 | ಮಿಷ್ಕಿ | 4-34 | 0-12 | 4-22 | 3-37 | 0-08 | - | 0-08 | 0-15 | ರಸ್ತೆ | 37/2 ರ ಉಳಿದ ಭಾಗ | ಸ.ನಂ. 37/1C2 | ಸ.ನಂ. 37/3 | 4-34 |
| 34 | *ಚಂದ್ರಪ್ಪ ಬಿನ್ ದೊಡ್ಡಬಸಪ್ಪ *ಬಸವರಾಜಪ್ಪ ಬಿನ್ ಹನುಮಂತಪ್ಪ *ತಿಪ್ಪಮ್ಮ ಕೋಂ ಶಿವಣ್ಣ | 37/3 | ಮಿಷ್ಕಿ | 11-06 | 0-18 | 10-28 | 7-92 | 0-13 | - | 0-13 | 0-24 | ರಸ್ತೆ | ರಸ್ತೆ | ಸ.ನಂ. 37/2 | ಗ್ರಾಮ ಮಂಗಳೇ ನಹಳ್ಳಿ ಗಡಿ | 11-06 |
| 35 | *ಸಾವಿತ್ರಮ್ಮ ಕೋಂ ನಾಗೇಂದ್ರಪ್ಪ | 40/1 | ಮಿಷ್ಕಿ | 2-19 | - | 2-19 | 1-64 | 0-10 | - | 0-10 | 0-23 | ರಸ್ತೆ | 40/1ರ ಉಳಿದ ಭಾಗ | ಸ.ನಂ. 42 | ಸ.ನಂ. 40/2 | 2-19 |
| 36 | *ಬಸವರಾಜಪ್ಪ ಬಿನ್ ಮುರಗೇಂದ್ರಪ್ಪ | 40/2 | ಮಿಷ್ಕಿ | 1-04 | - | 1-04 | 0-73 | 0-03 | - | 0-03 | 0-07 | ರಸ್ತೆ | 40/2 ರ ಉಳಿದ ಭಾಗ | ಸ.ನಂ. 40/1 | ಸ.ನಂ. 40/3 | 1-04 |
| 37 | *ಷಣ್ಮುಖಪ್ಪ ಬಿನ್ ಮುರಗೇಂದ್ರಪ್ಪ | 40/3 | ಮಿಷ್ಕಿ | 1-06 | - | 1-06 | 0-76 | 0-02 | - | 0-02 | 0-05 | ರಸ್ತೆ | 40/3 ರ ಉಳಿದ ಭಾಗ | ಸ.ನಂ. 40/2 | ಸ.ನಂ. 40/4 | 1-06 |
| 38 | *ನಂದನ್ - ಮೈ.ಗಾ. | 40/8 | ಮಿಷ್ಕಿ | 4-00 | - | 4-00 | 2-64 | 0-07 | - | 0-07 | 0-16 | ರಸ್ತೆ | 40/8 ರ | 40/8 ರ | ಸ.ನಂ. 37 | 4-00 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|--|---------------|---------------|------|-----------------------------------|---------------|---------------|------|-----------|---------------------|---------------------|----------------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | ತಾಯಿ.ಈ.ಆರ್. ಅನುಸೂಯ | | | | | | | | | | | | ಉಳಿದ ಭಾಗ | ಉಳಿದ ಭಾಗ | | |
| | *ಬೇತನ್ - ಮೈ.ಗಾ. ತಾಯಿ.ಈ.ಆರ್. ಅನುಸೂಯ *ಈ.ಆರ್.ಮಹಾದೇವಿ ಕೋಂ ಡಿ.ಕೆ.ಲಿಂಗರಾಜು | | | | | | | | | | | | | | | |
| 39 | *ಕೆ.ಎಂ.ಯಕ್ಕಪ್ಪ ಬಿನ್ ಕೊಟ್ಟಪ್ಪರ ಮಾಯಪ್ಪ *ಜಿ.ಕೆ.ಲಿಂಗರಾಜಪ್ಪ ಬಿನ್ ಜಿ.ಕರಿಯಪ್ಪ | 182/6 | ಖುಷ್ಕಿ | 4-00 | 0-04 | 3-36 | 5-74 | 0-01 | - | 0-01 | 0-04 | ರಸ್ತೆ | 182/6 ರ ಉಳಿದ ಭಾಗ | 182/6 ರ ಉಳಿದ ಭಾಗ | ಸ.ನಂ. 183 | 4-00 |
| 40 | *ಇ.ಆರ್.ರೇಣುಕಮ್ಮ ಕೋಂ ಕೆ.ಆರ್.ಬಸಪ್ಪ | 183/1 | ಖುಷ್ಕಿ | 1-11 | 0-01 | 1-10 | 2-15 | 0-01 | - | 0-01 | 0-04 | ರಸ್ತೆ | 183/1ರ ಉಳಿದ ಭಾಗ | ಸ.ನಂ. 183/4 | ಸ.ನಂ. 183/2 | 1-11 |
| 41 | *ಟಿ.ಎನ್.ಸಂಕಪ್ಪ ಬಿನ್ ನಾಗಪ್ಪ | 183/2 | ಖುಷ್ಕಿ | 1-31 | 0-01 | 1-30 | 3-01 | 0-02 | - | 0-02 | 0-09 | ರಸ್ತೆ | 183/2 ರ ಉಳಿದ ಭಾಗ | ಸ.ನಂ. 183/1 | ಸ.ನಂ. 183/3 | 1-31 |
| 42 | *ವೈ.ಮಾರುತಿ ಬಿನ್ ಜಿಯಲ್ಲಪ್ಪ *ಬಸವರಾಜಪ್ಪ ಬಿನ್ ಜಿ.ಯಲ್ಲಪ್ಪ *ತಿಪ್ಪೇಸ್ವಾಮಿ ಬಿನ್ ಜಿ.ಯಲ್ಲಪ್ಪ *ಮಹಾಂತೇಶ ಬಿನ್ ಜಿ.ಯಲ್ಲಪ್ಪ | 183/3 | ಖುಷ್ಕಿ | 4-24 | 0-04 | 4-20 | 7-74 | 0-05 | - | 0-05 | 0-22 | ರಸ್ತೆ | 183/3 ರ ಉಳಿದ ಭಾಗ | ಸ.ನಂ. 183/2 | ಸ.ನಂ. 184 | 4-24 |
| 43 | ಚಾಲ್ತಿ ವರ್ಷದ RTC ಲಭ್ಯವಿಲ್ಲ | 183/4 | ಖುಷ್ಕಿ | 3-02 | 0-02 | 3-00 | 5-16 | 0-04 | - | 0-04 | 0-17 | ರಸ್ತೆ | 183/4 ರ ಉಳಿದ ಭಾಗ | ಸ.ನಂ. 182 | ಸ.ನಂ. 183/1 | - |
| 44 | *ಕೆ.ಬಸವರಾಜಪ್ಪ ಬಿನ್ ಗಿರಿಯಪ್ಪ * ಶಂಕರ ಮೂರ್ತಿ ಕೆ.ಆರ್. ಬಿನ್ ರುದ್ರಪ್ಪ.ಕೆ * ಬಸವರಾಜಪ್ಪ ಬಿನ್ ರುದ್ರಪ್ಪ.ಕೆ | 184 | ಖುಷ್ಕಿ | 1-37 | 0-05 | 1-32 | 1-77 | 0-02 | - | 0-02 | 0-05 | ರಸ್ತೆ | 184 ರ ಉಳಿದ ಭಾಗ | ಸ.ನಂ. 183 | 184 ರ ಉಳಿದ ಭಾಗ | 1-37 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|---|--|-------------|------|--|---------------|---------------|-------|-----------------------------------|---------------|---------------|------|------------------|------------------|----------|----------------------------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | | | | | | | ಒಟ್ಟು | 6-34 | - | 6-34 | | | | | | |
| ಗ್ರಾಮ: ಮಂಗಳೇನಹಳ್ಳಿ ಹೋಬಳಿ: ಸಂತೇಬೆನ್ನೂರು-1 ತಾಲ್ಲೂಕು: ಚನ್ನಗಿರಿ ಜಿಲ್ಲೆ: ದಾವಣಗೆರೆ | | | | | | | | | | | | | | | | |
| 45 | *ಗೋಮಾಳ *ದಾಸರಹಳ್ಳಿ ರಾಮಪ್ಪ ಬಿನ್ ಹನುಮಂತಪ್ಪ *ನಾಗಪ್ಪ ಬಿನ್ ಗಂಗಪ್ಪ *ಮುರಿಗೆಪ್ಪ ಬಿನ್ ಗಂಗಪ್ಪ *ಕೆ.ಆರ್ ಅಣ್ಣಪ್ಪ ಬಿನ್ ರಾಜಪ್ಪ ಕೆ.ಕೆಂಚಪ್ಪ ಬಿನ್ ಕರಿಯಪ್ಪ *ರಂಗಮ್ಮ ಬಿನ್ ಕೋಂ .ಮಲಿಯಪ್ಪ *ಹಾಲಮ್ಮ ಕೋಂ ರಾಮಪ್ಪ *ಹನುಮಮ್ಮ ಕೋಂ ಭೈರಪ್ಪ *ರುದ್ರಪ್ಪ ಬಿನ್ ನಾಗಪ್ಪ *ಲಕ್ಷ್ಮಪ್ಪ ಬಿನ್ ರಾಮಪ್ಪ *ಜಯಮ್ಮ - ತಂದೆ ಕರಿಹನುಮಪ್ಪ *ಮೋಹನ್ ಕೆ.ಆರ್ ಬಿನ್ ರಾಜಪ್ಪ *ಮೋಹನ್ ಬಿನ್ ರಾಜಪ್ಪ *ಗಂಗಮ್ಮ ಬಿನ್ ಕೋಂ .ಪರಸಪ್ಪ *ದುಗ್ಗಮ್ಮ ಕೋಂ ಹುಚ್ಚಪ್ಪ *ಸೋಮಪ್ಪ ಬಿನ್ ಕುಕ್ಕುವಾಡಪ್ಪ *ರೇವಪ್ಪ ಬಿನ್ ಮಲ್ಲೇಶಪ್ಪ *ರಾಜಪ್ಪ ಬಿನ್ ಮಲ್ಲೇಶಪ್ಪ *ಸಿ.ಹೆಚ್.ರಾಜಪ್ಪ ಬಿನ್ ಹಾಲಪ್ಪ *ಸುರೇಶ ಬಿನ್ ನಾಗಪ್ಪ | 25 | - | 139-00 | 139-00 | - | - | - | 0-34 | 0-34 | - | 25 ರ ಉಳಿದ ಭಾಗ | 25 ರ ಉಳಿದ ಭಾಗ | ಸ.ನಂ. 26 | ಗ್ರಾಮ ಸಂತೆ ಬೆನ್ನೂರು ಗಡಿ | 201-33 |

[illegible]

[illegible]

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|------|--|---------------|---------------|------|-----------------------------------|---------------|---------------|------|-----------------|-----------------|----------|----------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | * ಕುಮಾರ್ ಬಿನ್ ರುದ್ರಪ್ಪ * ತಿಪ್ಪೇಸ್ವಾಮಿ ಬಿನ್ ರುದ್ರಪ್ಪ * ಅಂಜನೇಯ ಬಿನ್ ರುದ್ರಪ್ಪ | | | | | | | | | | | | | | | |
| | *AN ರುದ್ರಪ್ಪ ಬಿನ್ ನಾಗಪ್ಪ *ಎಸ್.ಕೆ.ರಾಜಪ್ಪ ಬಿನ್ ಕೆಂಚಪ್ಪ *ಓಬಪ್ಪ ಬಿನ್ ಹಾಲಪ್ಪ *ಶಿವಾನಂದಪ್ಪ ಬಿನ್ ಮಲ್ಲಪ್ಪ *ತಿಮ್ಮಪ್ಪ ಬಿನ್ ನಿಂಗಪ್ಪ *ರಾಮಪ್ಪ ಬಿನ್ ಪರಸಪ್ಪ *ಸುರೇಶ ಬಿನ್ ನಾಗಪ್ಪ | | | | | | | | | | | | | | | |
| 46 | *ಗೋಮಾಳ *ರುದ್ರಪ್ಪ ಬಿನ್ ರುದ್ರಪ್ಪ *ಹನುಮಂತಪ್ಪ ಬಿನ್ ಕರಿಯಪ್ಪ *ರಂಗಪ್ಪ ಬಿನ್ ಕರಿಯಪ್ಪ *ತಿಪ್ಪಣ್ಣ ಬಿನ್ ಕರಿಯಪ್ಪ *ಬಸಮ್ಮ ಕೋಂ ಬಾಲಚಂದ್ರಪ್ಪ *ಎಂ.ಡಿ.ಗುಜ್ಜರ್ ಯಾನೆ ರಾಜಣ್ಣ *ಮಾರಕ್ಕ ಕೋಂ ಹನುಮಂತಪ್ಪ *ನಾಗಮ್ಮ ಕೋಂ ನಾಗಪ್ಪ *ಚಂದ್ರಪ್ಪ ಬಿನ್ ಸಣ್ಣಬಸಪ್ಪ *ಚಂದ್ರಪ್ಪ ಬಿನ್ ಸಣ್ಣಟಿಬಳ್ಳಣ್ಣ *ರುದ್ರಪ್ಪ ಬಿನ್ ಭೀಮಪ್ಪ *ನಾಗಪ್ಪ ಬಿನ್ ಭೀಮಪ್ಪ *ಲಕ್ಷ್ಮಣ ಬಿನ್ ಭೀಮಪ್ಪ *ರಾಮಪ್ಪ ಬಿನ್ ಭೀಮಪ್ಪ *ಬಸಮ್ಮ ಕೋಂ ಕೆ.ನಾಗಪ್ಪ | 26 | - | 81-06 | 81-06 | - | - | - | 0-39 | 0-39 | - | 26ರ ಉಳಿದ ಭಾಗ | 26ರ ಉಳಿದ ಭಾಗ | ಸ.ನಂ. 32 | ಸ.ನಂ. 28 | 158-26 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|------|--|---------------|---------------|------|-----------------------------------|---------------|---------------|------|-----------------|-----------------|----------|----------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಚೆನ್ನಪ್ಪ ಬಿನ್ ನಿಂಗಪ್ಪ *ಶಾಂತಮ್ಮ ಕೋಂ ಕರಿಯಪ್ಪ *ಕುಕ್ಕವಾಡಪ್ಪ ಬಿನ್ ತಿಮ್ಮಪ್ಪ | | | | | | | | | | | | | | | |
| | *ಬಿ.ವಿ.ತಿಮ್ಮನಗೌಡ ಬಿನ್ ವೆಂಕನಗೌಡ *ಮಾಂತಮ್ಮ ಕೋಂ ಬಿ.ವಿ. ಹನುಮಂತಗೌಡ *ಶಾರದಮ್ಮ ಕೋಂ ಬಿ.ವಿ.ಹನುಮಂತಗೌಡ *ಬಿ.ಹೆಚ್.ಮಂಜುನಾಥ ಪಟೇಲ್ ಬಿನ್ ಬಿ.ವಿ *ಬಿ.ಹೆಚ್.ವೆಂಕಟೇಶ್ ಬಿನ್ ಬಿ.ವಿ. ಹನುಮಂತಗೌಡ *ಬಿ.ಹೆಚ್.ಗಿರೀಶ್ ಬಿನ್ ಬಿ.ವಿ. ಹನುಮಂತಗೌಡ *ಬಿ.ಹೆಚ್.ಚಂದ್ರಶೇಖರ್ ಬಿನ್ ಬಿ.ವಿ. ಹನುಮಂತಗೌಡ *ಬಿ.ಎ.ಮಲ್ಲಿಕಾರ್ಜುನಗೌಡ ಬಿನ್ ವೆಂಕನಗೌಡ *ರುದ್ರಮ್ಮ ಕೋಂ ತಿರುಕಪ್ಪ *ವಿಶಾಲಾಕ್ಷಮ್ಮ ಕೋಂ ಕೆ.ನಿಂಗಪ್ಪ | | | | | | | | | | | | | | | |
| 47 | *ಗೋಮಾಳ *ಶಾರದಮ್ಮ ಕೋಂ ರಾಮಪ್ಪ | 30 | - | 64-10 | 64-10 | - | - | - | 0-14 | 0-14 | - | 30ರ ಉಳಿದ ಭಾಗ | 30ರ ಉಳಿದ ಭಾಗ | ಸ.ನಂ. 31 | ಸ.ನಂ. 26 | 64-10 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|--|---------------|---------------|------|-----------------------------------|---------------|---------------|------|-------------------|-------------------|------------|---------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಶ್ರೀ ರಾಮಚಂದ್ರಪ್ಪ ಬಿನ್ ಹನುಮಪ್ಪ *ಓಬಳಪ್ಪ ಬಿನ್ ಹನುಮಪ್ಪ * ಬಸವರಾಜಪ್ಪ ಬಿನ್ ಚಂದ್ರಪ್ಪ * ಅಜ್ಜಯ್ಯ ಬಿನ್ ರಾಮಪ್ಪ * ಬಸವರಾಜಪ್ಪ ಬಿನ್ ಓಬಪ್ಪ | | | | | | | | | | | | | | | |
| | * ರಾಮಚಂದ್ರಪ್ಪ ಬಿನ್ ಓಬಣ್ಣ * ಜಯಪ್ಪ ಬಿನ್ ಬಸಪ್ಪ * ಬಸವರಾಜಪ್ಪ ಬಿನ್ ಮಾರಪ್ಪರ ಹನುಮಪ್ಪ * ಗ್ರಾಮರಾಣ ಹೊಸಗೂರು*ಕಲ್ಲೇಶಪ್ಪ ಬಿನ್ ಚನ್ನಪ್ಪ *ಕೆ.ತಿಪ್ಪಣ್ಣ ಬಿನ್ ಕಾಟಪ್ಪ | | | | | | | | | | | | | | | |
| 48 | *ಸಂಕಪ್ಪ ಬಿನ್ ನಾಗಪ್ಪ | 31/1 | ಖುಷ್ಕಿ | 6-31 | 0-12 | 6-19 | 4-28 | 0-11 | - | 0-11 | 0-18 | 31/1ರ ಉಳಿದ ಭಾಗ | 31/1ರ ಉಳಿದ ಭಾಗ | ಸ.ನಂ. 38 | ಸ.ನಂ. 31/2 | 6-31 |
| 49 | *ರುದ್ರಪ್ಪ ಬಿನ್ ರೇವಣಸಿದ್ದಪ್ಪ *ಕೊಟ್ರಪ್ಪ ಬಿನ್ ರೇವಣಸಿದ್ದಪ್ಪ *ಟಿ.ಎನ್.ಸಂಕಪ್ಪ ಬಿನ್ ನಾಗಪ್ಪ | 31/2 | ಖುಷ್ಕಿ | 6-34 | 0-12 | 6-22 | 4-33 | 0-11 | - | 0-11 | 0-18 | 31/2ರ ಉಳಿದ ಭಾಗ | 31/2ರ ಉಳಿದ ಭಾಗ | ಸ.ನಂ. 31/1 | ಸ.ನಂ. 31/3 | 6-22 |
| 50 | *ಅಕ್ಕಮ್ಮ ಬಿನ್ ಶಿವಪ್ಪ - ಮೈ/ಗಾ/ ತಾಯಿ ಶರಣಮ್ಮ *ರೇಖಾ ಬಿನ್ ಶಿವಪ್ಪ - ಮೈ/ಗಾ/ ತಾಯಿ ಶರಣಮ್ಮ *ಸಂತೋಷ ಬಿನ್ ಶಿವಪ್ಪ - ಮೈ/ಗಾ/ ತಾಯಿ ಶರಣಮ್ಮ | 31/3 | ಖುಷ್ಕಿ | 5-29 | 0-09 | 5-20 | 3-63 | 0-09 | - | 0-09 | 0-15 | 31/3ರ ಉಳಿದ ಭಾಗ | 31/3ರ ಉಳಿದ ಭಾಗ | ಸ.ನಂ. 31/2 | ಸ.ನಂ. 31/4 | 5-29 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|----------------|--|-------------|--------|--|---------------|---------------|--------------------|-----------------------------------|---------------|---------------|------|-------------------|-------------------|---------------------|----------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | * ರಂಗಪ್ಪ ಬಿನ್ ಹನುಮಂತಪ್ಪ * ಮಂಜಪ್ಪ ಬಿನ್ ಹನುಮಂತಪ್ಪ * ಶಿವಪ್ಪ ಬಿನ್ ಹನುಮಂತಪ್ಪ * ಚನ್ನಪ್ಪ ಬಿನ್ ಹನುಮಂತಪ್ಪ | | | | | | | | | | | | | | | |
| 51 | * ರಂಗಪ್ಪ ಬಿನ್ ಹನುಮಂತಪ್ಪ * ಮಂಜಪ್ಪ ಬಿನ್ ಹನುಮಂತಪ್ಪ * ಶಿವಪ್ಪ ಬಿನ್ ಹನುಮಂತಪ್ಪ * ಚನ್ನಪ್ಪ ಬಿನ್ ಹನುಮಂತಪ್ಪ | 31/4 | ಖುಷ್ಕಿ | 6-36 | 0-10 | 6-26 | 4-39 | 0-09 | - | 0-09 | 0-15 | 31/4ರ ಉಳಿದ ಭಾಗ | 31/4ರ ಉಳಿದ ಭಾಗ | ಸ.ನಂ. 31/3 | ಸ.ನಂ. 30 | 6-36 |
| 52 | *ಕಮಲಮ್ಮ ಕೋಂ ರಂಗಪ್ಪ *ಹನುಮಂತಪ್ಪ ಬಿನ್ ಹನುಮಂತಪ್ಪ *ರುದ್ರಮ್ಮ ಕೋಂ ತಿಮ್ಮಪ್ಪ *ಸಿ.ಹೆಚ್.ರುದ್ರಪ್ಪ ಬಿನ್ ಹನುಮಂತಪ್ಪ *ಶಿವಪ್ಪ ಬಿನ್ ಕರಿಯಪ್ಪ *ವಿ.ರಾಜಪ್ಪ ಬಿನ್ ಕರಿಯಪ್ಪ *ಹನುಮಕ್ಕ ಕೋಂ ಹನುಮಂತಪ್ಪ *ಸಂಕಪ್ಪ ಬಿನ್ ನಾಗಪ್ಪ *ಟಿ.ಆರ್. ಮಂಜುನಾಥ ಬಿನ್ ರಂಗಪ್ಪ | 38/2 | ಖುಷ್ಕಿ | 24-35 | 1-11 | 23-24 | 13-46 | 0-17 | - | 0-17 | 0-24 | 38/2ರ ಉಳಿದ ಭಾಗ | 38/2ರ ಉಳಿದ ಭಾಗ | ಗ್ರಾಮ ತಣಿಗರೆ ಗಡಿ | ಸ.ನಂ. 31 | 8-00 |
| 53 | ಚಾಲ್ತಿ ವರ್ಷದ RTC ಲಭ್ಯವಿಲ್ಲ | 45 | ಖುಷ್ಕಿ | 2-00 | - | 2-00 | 2-30 | 0-05 | - | 0-05 | 0-14 | 45 ರ ಉಳಿದ ಭಾಗ | ರಸ್ತೆ | ಸ.ನಂ. 30 | ಸ.ನಂ. 26 | |
| | | | | | | | ಒಟ್ಟು | 1-22 | 2-07 | 3-29 | | | | | | |
| ಗ್ರಾಮ: ಗುರುಪುರ | | ಹೋಬಳಿ: ಕಸಬಾ | | | | | ತಾಲ್ಲೂಕು: ಚನ್ನಗಿರಿ | | | | | ಜಿಲ್ಲೆ: ದಾವಣಗೆರೆ | | | | |
| 54 | *ಎನ್.ಬಿ.ಸತ್ಯನಾರಾಯಣ ಬಿನ್ | 6 | ಖುಷ್ಕಿ | 20-39 | 0-03 | 20-36 | 25-71 | 0-03 | - | 0-03 | 0-09 | 6ರ ಉಳಿದ | 6ರ ಉಳಿದ | ಗ್ರಾಮ ಗರಗದ | ಸ.ನಂ. 7 | 20-39 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|--|---------------|---------------|------|-----------------------------------|---------------|---------------|------|-------------------|-------------------|---------|-------------------------------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | ಎನ್.ಎಸ್.ಭೀಮರಾವ್ *ಎನ್.ಬಿ.ರಾಘವೇಂದ್ರ ರಾವ್ ಬಿನ್ ಎನ್.ಎಸ್ *ಎನ್.ಬಿ.ಸುಬ್ರಹ್ಮಣ್ಯ ಬಿನ್ ಎನ್.ಎಸ್.ಭೀಮರಾವ್ *ಎನ್.ಎನ್.ಶ್ರೀನಿವಾಸ್ ರಾವ್ ಬಿನ್ ಎನ್.ಬಿ ನಂಜುಂಡರಾವ್ *ಎನ್.ಶ್ರೀಕಾಂತ್‌ರಾವ್ ಬಿನ್ ಎನ್.ಬಿ ನಂಜುಂಡರಾವ್ | | | | | | | | | | | ಭಾಗ | ಭಾಗ | ಗಡಿ | | |
| | *ಎನ್.ಬಿ.ಸತ್ಯನಾರಾಯಣ *ಎನ್.ಬಿ.ರಾಘವೇಂದ್ರ ರಾವ್ *ಎನ್.ಬಿ.ಸುಬ್ರಹ್ಮಣ್ಯ ಬಿನ್ ಎನ್.ಎಸ್.ಭೀಮರಾವ್ *ಲೋಕೇಶ್. ಬಿನ್ ಸಿದ್ದಪ್ಪ *ಎ.ಈ.ರತ್ನ ಕೋಂ ಜಿ.ಎಸ್.ಲಿಂಗಮೂರ್ತಿ | | | | | | | | | | | | | | | |
| 55 | *ಕೆ.ಚಿಕ್ಕಪ್ಪ ಬಿನ್ ಲೇ /ಕೆ.ಆನೆಪ್ಪ *ನಾಗರತ್ನಮ್ಮ ಕೋಂ ಶ್ರೀನಿವಾಸಚಾರ್ | 7/3 | ಮಿಷ್ಕಿ | 3-30 | 0-01 | 3-29 | 4-29 | 0-01 | - | 0-01 | 0-03 | 7/3 ರ ಉಳಿದ ಭಾಗ | 7/3 ರ ಉಳಿದ ಭಾಗ | ಸ.ನಂ. 6 | ಸ.ನಂ. 8 | 3-30 |
| 56 | *ರುಕ್ಮಿಣಿಯಮ್ಮ ಕೋಂ ರಾಮೋಜಿರಾವ್ *ಎಂ.ಪ್ರವೀಣಕುಮಾರ್ ಬಿನ್ ಷಾಮಿಶ್ರಮಲ್.ಜಿ *ಎಂ.ನಾಗೇಂದ್ರರಾವ್ ಬಿನ್ ಮಂಜೋಜಿರಾವ್ | 8 | ಮಿಷ್ಕಿ | 8-18 | 0-16 | 8-02 | 9-91 | 0-13 | - | 0-13 | 0-40 | 8 ರ ಉಳಿದ ಭಾಗ | 8 ರ ಉಳಿದ ಭಾಗ | ಸ.ನಂ. 7 | ಗ್ರಾಮ ಮಾಜಿ ನಾಯಕನಹ ಳ್ಳಿ ಗಡಿ | 8-14 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|---|--|-------------|--------|--|---------------|---------------|-------|-----------------------------------|---------------|---------------|------|-----------|---------------------|-------------|----------------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | | | | | | | ಒಟ್ಟು | 0-17 | - | 0-17 | | | | | | |
| ಗ್ರಾಮ: ಮಾಚನಾಯಕನಹಳ್ಳಿ ಕಾವಲು ಹೋಬಳಿ: ಕಸಬಾ ತಾಲ್ಲೂಕು: ಚನ್ನಗಿರಿ ಜಿಲ್ಲೆ: ದಾವಣಗೆರೆ | | | | | | | | | | | | | | | | |
| 57 | *ಏಕಾಕ್ಷಮ್ಮ ಕೋಂ ನಂಜುಂಡಪ್ಪ *ಹೆಚ್.ಎನ್.ವಾಸುದೇವ | 27/2 | ಮಿಷ್ಕಿ | 2-14 | 0-04 | 2-10 | 2-95 | 0-08 | - | 0-08 | 0-26 | ರಸ್ತೆ | 27/2ರ ಉಳಿದ ಭಾಗ | ಸ.ನಂ. 27/14 | ಸ.ನಂ. 27/3 | 2-14 |
| 58 | ಚಾಲ್ತಿ ವರ್ಷದ RTC ಲಭ್ಯವಿಲ್ಲ | 27/3 | ಮಿಷ್ಕಿ | 3-16 | 0-06 | 3-10 | 4-26 | 0-03 | - | 0-03 | 0-10 | ರಸ್ತೆ | 27/3ರ ಉಳಿದ ಭಾಗ | ಸ.ನಂ. 27/2 | ರಸ್ತೆ | - |
| 59 | *ನೀಲಮ್ಮ ಕೋಂ ಸಣ್ಣರುದ್ರಪ್ಪ *ದತ್ತುಮಗ ಕೆ.ಆರ್.ಬಸವರಾಜಪ್ಪ *ಹೆಚ್.ಆರ್.ಗುರುಮೂರ್ತಿ ಬಿನ್ ರುದ್ರಪ್ಪ ಚನ್ನಗಿರಿ | 27/12 | ಮಿಷ್ಕಿ | 3-20 | - | 3-20 | 4-59 | 0-09 | - | 0-09 | 0-30 | ರಸ್ತೆ | 27/12 ರ ಉಳಿದ ಭಾಗ | ಸ.ನಂ. 27/13 | ಸ.ನಂ. 27/15 | 3-20 |
| 60 | *ಹೆಚ್.ಎಸ್.ಪ್ರೇಮಾವತಿ ಕೋಂ ಶಿವರುದ್ರಪ್ಪ *ನೀಲಮ್ಮ ಬಿನ್ ಕೋಂ. ಸಣ್ಣರುದ್ರಪ್ಪ *ಮೀನಾಕ್ಷಮ್ಮ ಬಿನ್ ಕೋಂ. ನಂಜುಂಡಯ್ಯ | 27/13 | ಮಿಷ್ಕಿ | 2-09 | - | 2-09 | 2-92 | 0-02 | - | 0-02 | 0-07 | ರಸ್ತೆ | 27/13 ರ ಉಳಿದ ಭಾಗ | ಗ್ರಾಮದ ಗಡಿ | ಸ.ನಂ. 27/12 | 2-09 |
| 61 | *ಎನ್.ಎನ್.ರವಿ ಬಿನ್ ಬಿ. ನೂರ್ಯಾನಾಯ್ಕ | 27/14 | ಮಿಷ್ಕಿ | 1-02 | - | 1-02 | 1-38 | 0-03 | - | 0-03 | 0-10 | ರಸ್ತೆ | 27/14ರ ಉಳಿದ ಭಾಗ | ಸ.ನಂ. 27/15 | ಸ.ನಂ. 27/2 | 1-02 |
| 62 | *ಹೆಚ್.ಎಸ್.ಪ್ರೇಮಾವತಿ ಕೋಂ ಶಿವರುದ್ರಪ್ಪ | 27/15 | ಮಿಷ್ಕಿ | 0-04 | - | 0-04 | 0-13 | 0-01 | - | 0-01 | 0-03 | ರಸ್ತೆ | 27/15 ರ ಉಳಿದ ಭಾಗ | ಸ.ನಂ. 27/12 | ಸ.ನಂ. 27/14 | 0-04 |
| | | | | | | | ಒಟ್ಟು | 0-26 | - | 0-26 | | | | | | |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು / ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|---------------------|---|-----------------------|--------|--|---------------|---------------|--------------------|-----------------------------------|---------------|------------------|------|-----------------------------|---------|------------|-----------|--|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| ಗ್ರಾಮ: ಸಂತೇಬೆನ್ನೂರು | | ಹೋಬಳಿ: ಸಂತೇಬೆನ್ನೂರು-1 | | | | | ತಾಲ್ಲೂಕು: ಚನ್ನಗಿರಿ | | | ಜಿಲ್ಲೆ: ದಾವಣಗೆರೆ | | | | | | |
| 63 | * ಪಟೇಲ್ ಹೆಚ್.ವಿ ಬಿನ್ ವಿ.ಎಸ್ ಪಟೇಲ್ * ಪಟೇಲ್ ಸಿ.ವಿ. ಬಿನ್ ವಿ.ಎಸ್ ಪಟೇಲ್ | 10/3 | ಖುಷ್ಕಿ | 0-24 | - | 0-24 | 0-82 | 0-03 | - | 0-03 | 0-10 | ಸ.ನಂ. 10/3 ರ ಉಳಿದ ಭಾಗ | ಸ.ನಂ.14 | ಸ.ನಂ. 10/1 | ಸ.ನಂ. 9/1 | 0-24 |
| | | | | | | | ಒಟ್ಟು | 0-03 | - | 0-03 | | | | | | |

ಘೋಷ್ವಾರೆ

| ಕ್ರಮ ಸಂಖ್ಯೆ | ಗ್ರಾಮದ ಹೆಸರು | ಹೋಬಳಿ | ತಾಲ್ಲೂಕು | ಜಿಲ್ಲೆ | ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ವಿಸ್ತೀರ್ಣ | | |
|-------------|---------------------|----------------|----------|----------|---------------------------------------|---------------|---------------|
| | | | | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು |
| 1 | ಮರಡಿ | ಸಂತೇಬೆನ್ನೂರು-1 | ಚನ್ನಗಿರಿ | ದಾವಣಗೆರೆ | 2-37 | - | 2-37 |
| 2 | ತಣಿಗರೆ | ಸಂತೇಬೆನ್ನೂರು-1 | ಚನ್ನಗಿರಿ | ದಾವಣಗೆರೆ | 6-34 | - | 6-34 |
| 3 | ಮಂಗೇನಹಳ್ಳಿ | ಸಂತೇಬೆನ್ನೂರು-1 | ಚನ್ನಗಿರಿ | ದಾವಣಗೆರೆ | 1-22 | 2-07 | 3-29 |
| 4 | ಗುರುಪುರ | ಕಸಬಾ | ಚನ್ನಗಿರಿ | ದಾವಣಗೆರೆ | 0-17 | - | 0-17 |
| 5 | ಮಾಚನಾಯಕನಹಳ್ಳಿ ಕಾವಲು | ಕಸಬಾ | ಚನ್ನಗಿರಿ | ದಾವಣಗೆರೆ | 0-26 | - | 0-26 |
| 6 | ಸಂತೇಬೆನ್ನೂರು | ಸಂತೇಬೆನ್ನೂರು-1 | ಚನ್ನಗಿರಿ | ದಾವಣಗೆರೆ | 0-03 | - | 0-03 |
| | | | | ಒಟ್ಟು | 12-19 | 2-07 | 14-26 |

ಸಂಖ್ಯೆ: ಲೋಇ : 34 : ಇಎಪಿ : 2012

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಇಂ ವಿಜಯ್ ಭೀ ಚಂದಾಪುರ

ಸರ್ಕಾರದ ಅಧೀನ ಕಾರ್ಯದರ್ಶಿ,

ಬಾಹ್ಯ ಅನುದಾನಿತ ಯೋಜನೆಗಳು (ಇಎಪಿ)

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

(ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ)

ಅಧಿಸೂಚನೆ

ಸಂಖ್ಯೆ: ಲೋಇ : 34 : ಇಎಪಿ : 2012, ಬೆಂಗಳೂರು, ದಿನಾಂಕ : 19-03-2012

ಕರ್ನಾಟಕ ಹೆದ್ದಾರಿ ಕಾಯ್ದೆ 1964 ಕಲಂ 15ರ ಮೇರೆಗೆ ಈ ಕೆಳಕಂಡ ಪೆಡ್ಡಾಲ್‌ನಲ್ಲಿ ನಮೂದಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 76 (ಲಿಂಕ್ ಸಂಖ್ಯೆ 42A ದಾವಣಗೆರೆಯಿಂದ - ಸಂತೇಬೆನ್ನೂರುವರೆಗೆ) (2ನೇ ಮೈಲ್ ಸ್ಟೋನ್) ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 76ನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದುದರಿಂದ ಈ ಕೆಳಕಂಡ ಪೆಡ್ಡಾಲ್‌ನಲ್ಲಿ ವಿವರಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 76ರ ರಸ್ತೆ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ. ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಯೋಜನಾ ನಿರ್ದೇಶಕರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ

ಈ ಅಧಿಸೂಚನೆ ಪ್ರಕಟಣೆಯಾದ ನಂತರ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದದ ಕ್ರಯ, ಕರಾರು, ಬೋಗ್ಯ, ಲೀಜ್, ಅದಲು-ಬದಲು ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆಯ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಸದರಿ ಜಮೀನುಗಳ ವಿವರಗಳನ್ನು ಪರಿಶೀಲನೆಗಾಗಿ ವಿಶೇಷ ಜಿಲ್ಲಾಧಿಕಾರಿಗಳು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ಮತ್ತು ಸಹಾಯಕ ಆಯುಕ್ತರು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಬೆಂಗಳೂರು ಹಾಗೂ ಸಂಬಂಧಪಟ್ಟ ತಹಶೀಲ್ದಾರರವರ ಕಛೇರಿಯಲ್ಲಿ ಇಡಲಾಗಿದೆ.

-: ಪೆಡ್ಡಾಲ್ :-

ಗ್ರಾಮ: ಚಿಕ್ಕತೊಗಲೇರಿ

ಹೋಬಳಿ: ಮಾಯಕೊಂಡ

ತಾಲ್ಲೂಕು: ದಾವಣಗೆರೆ

ಜಿಲ್ಲೆ: ದಾವಣಗೆರೆ

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|-------|------------------------------------|------------|------------|------|--------------------------------|------------|------------|------|---------------|--------|---------------|--------|--------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 1 | *ಅಲಿನೇಷನ್ ಆಗಿದೆ | 1/2 | ಖರಾಬು | 0-31 | 0-31 | - | - | - | 0-02 | 0-02 | - | 1/2ರ ಉಳಿದ ಭಾಗ | ರಸ್ತೆ | 1/2ರ ಉಳಿದ ಭಾಗ | ವೂರು | 0-31 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|------------------------------------|------------|------------|------|--------------------------------|------------|------------|------|-----------------------|--------|---------------------|---------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 2 | *ಅಭಿಶೇಖ್ - ಮೈ ಗಾ ತಾಯಿಆಶಾ ಗಂಡಆಂಜನೇಯ *ಎಂ.ಮಹಾಂತೇಶ್ ಬಿನ್ ಸಿ.ಕೆ.ಮಲ್ಲಪ್ಪ *ಬಸಪ್ಪ - ತಾಯಿ ಹನುಮಪ್ಪ ಸಾಸಲು *ಚನ್ನಪ್ಪ ಬಿನ್ ತೋಟದ ಕೆಂಚಪ್ಪ *ವಿಜಯಕುಮಾರ ಬಿನ್ ಹಾಲಪ್ಪ *ಪಿ.ಎನ್.ಮಂಜುನಾಥ ಬಿನ್ ನಾಗಪ್ಪ | 5/1 | ಮಿಷ್ಕಿ | 10-19 | 0-16 | 10-13 | 5-26 | 0-01 | - | 0-01 | 0-01 | 5/1ರ ಉಳಿದ ಭಾಗ | ರಸ್ತೆ | 5/1ರ ಉಳಿದ ಭಾಗ | ಸ.ನಂ. 79 | 10-19 |
| 3 | * ಎನ್. ವೆಂಕಟ ರತ್ನಮ್ಮ ಕೋಂ ಎನ್. ವೆಂಕಟರಾವ್ * ಎನ್.ಕೃಷ್ಣಮೂರ್ತಿ ಬಿನ್ ಎನ್. ವೆಂಕಟರಾವ್ | 5/2 | ಮಿಷ್ಕಿ | 1-01 | 0-01 | 1-00 | 0-52 | 0-01 | - | 0-01 | 0-01 | 5/2ರ ಉಳಿದ ಭಾಗ | ರಸ್ತೆ | ಸ.ನಂ. 5/1 | ಸ.ನಂ. 5/1 | 1-01 |
| 4 | *ಚಂದ್ರಪ್ಪ ಬಿನ್ ಪರಶುರಾಮಪ್ಪ ಬಸವರಾಜಪ್ಪ ಬಿನ್ ಪರಶುರಾಮಪ್ಪ *ಮಾದಪ್ಪ ಬಿನ್ ಪರಶುರಾಮಪ್ಪ *ಓಂಕಾರಪ್ಪ ಬಿನ್ ಪರಶುರಾಮಪ್ಪ | 43/1 | ಮಿಷ್ಕಿ | 2-19 | 0-07 | 2-12 | 2-19 | 0-01 | - | 0-01 | 0-02 | 43/1 ರ ಉಳಿದ ಭಾಗ | ರಸ್ತೆ | 43/1ಉಳಿದ ಭಾಗ | ಸ.ನಂ. 43/3 | 2-19 |
| 5 | *ರಂಗಮ್ಮ ಕೋಂ ಲೇಟ್.ಬಸಪ್ಪ ಪರಶುರಾಮಪ್ಪ ಬಿನ್ ಲೇಟ್. ಬಸಪ್ಪ | 43/2 | ಮಿಷ್ಕಿ | 1-15 | 0-03 | 1-12 | 1-25 | 0-01 | - | 0-01 | 0-02 | 43/2 ರ ಉಳಿದ ಭಾಗ | ರಸ್ತೆ | ಸ.ನಂ. 43/3 | ಸ.ನಂ. 45 | 1-15 |
| 6 | *ಮಂಜುನಾಥ ಬಿನ್ ಕೆಂಚಪ್ಪ ತೋಟದ | 43/3 | ಮಿಷ್ಕಿ | 1-11 | 0-03 | 1-08 | 1-14 | 0-01 | - | 0-01 | 0-02 | 43/3 ರ ಉಳಿದ ಭಾಗ | ರಸ್ತೆ | ಸ.ನಂ. 43/1 | ಸ.ನಂ. 43/2 | 1-11 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|------------------------------------|------------|------------|------|--------------------------------|------------|------------|------|------------------|-----------------|------------------------|------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 7 | *ಟಿ.ಎಂ.ದೇವರಾಜಪ್ಪ ಬಿನ್ ಮಹದೇವಪ್ಪ *ದ್ರಾಕ್ಷಾಯಣಮ್ಮ ಕೋಂ ಜಿ.ವಿ. ರಾಜಪ್ಪ *ಟಿ.ಹೆಚ್.ಶಿವಾನಂದಪ್ಪ ಬಿನ್ ಟಿ.ಹಾಲಪ್ಪ | 45 | ಖುಷ್ಕಿ | 6-36 | 0-08 | 6-28 | 7-58 | 0-02 | - | 0-02 | 0-06 | 45ರ ಉಳಿದ ಭಾಗ | ರಸ್ತೆ | ಸ.ನಂ. 43 | ರಸ್ತೆ | 6-36 |
| 8 | *ಗೋಮಾಳ | 47 | ಖರಾಬು | 3-17 | 3-17 | - | - | - | 0-02 | 0-02 | - | ರಸ್ತೆ | 47ರ ಉಳಿದ ಭಾಗ | ಸ.ನಂ. 80 | 47ರ ಉಳಿದ ಭಾಗ | 3-13 |
| 9 | * ಆಂಜನಪ್ಪ ಬಿನ್ ಸಣ್ಣಬಸಪ್ಪ *ಅಬ್ದುಲ್ ರಶೀದ್ ಸಾಲಿಕ್ ಬಿನ್ ನುಷರತ್ ಅಹಮ್ಮದ್ ಸಾಲಿಕ್ | 77/2A | ಖುಷ್ಕಿ | 3-28 | 0-24 | 3-04 | 1-09 | 0-03 | - | 0-03 | 0-03 | 77/2A ರ ಉಳಿದ ಭಾಗ | ರಸ್ತೆ | ಗ್ರಾಮ ಹಿರೇ ತೋಗಲೇರಿ ಗಡಿ | 77/2A ರ ಉಳಿದ ಭಾಗ | 3-28 |
| 10 | *ರಾಮರಾವ್ ಬಿನ್ ರಾಮಣ್ಣ *ಸೂರ್ಯನಾರಾಯಣ ಬಿನ್ ಗುರುಮೂರ್ತಿ *ಸತ್ಯನಾರಾಯಣ ಬಿನ್ ವೆಂಕಟಯ್ಯ *ಆರ್.ಸತ್ಯನಾರಾಯಣ ಬಿನ್ ಮಿಲ್ಲಿರಾಮಣ್ಣ *ಅಲಿನೇಷನ್ *ಎನ್.ಶ್ರೀನಿವಾಸ ಬಿನ್ ಎನ್.ಸತ್ಯನಾರಾಯಣ *ಶ್ರೀಮತಿ ಎನ್.ಶಶಿರೇಖ ಕೋಂ ಎನ್.ಶ್ರೀನಿವಾಸ *ವೀರಮ್ಮ ಕೋಂ ಸೂರ್ಯನಾರಾಯಣ | 79/1 | ಖುಷ್ಕಿ | 7-09 | 1-08 | 6-01 | 3-68 | 0-04 | - | 0-04 | 0-06 | ರಸ್ತೆ | 79/1 ರ ಉಳಿದ ಭಾಗ | 79/1 ರ ಉಳಿದ ಭಾಗ | ವೂರು | 7-09 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|------------------------------------|------------|------------|-------|--------------------------------|------------|------------|------|--------------------------------------|-------------------------|-------------------------|------------------------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಬಸಮ್ಮ ಕೋಂ ನಾಗೇಂದ್ರಪ್ಪ *ಕೆ.ಎನ್.ಕಲ್ಲೇಶ್ ಬಿನ್ ಲೇಟ್. ನಾಗೇಂದ್ರಪ್ಪ *ಕೆ.ಎನ್.ಸತೀಶ್ ಬಿನ್ ಲೇಟ್. ನಾಗೇಂದ್ರಪ್ಪ | | | | | | | | | | | | | | | |
| 13 | *ದ್ರಾಕ್ಷಾಯಣಮ್ಮ ಕೋಂ ಗುರುಬಸಪ್ಪ *ಗುರುಬಸಪ್ಪ ಬಿನ್ ನಂದೈಪ್ಪ | 44/1A1 A | ಖುಷ್ಕಿ | 1-14 | 0-21 | 0-33 | 0-72 | 0-02 | - | 0-02 | 0-04 | 44/1A1Aರ ಉಳಿದ ಭಾಗ | 44/1A1Aರ ಉಳಿದ ಭಾಗ | 44/1A1Aರ ಉಳಿದ ಭಾಗ | ಸ.ನಂ. 63 | 1-14 |
| 14 | *ಹೆಚ್.ಸಿ.ಮಂಜುನಾಥ್ ಬಿನ್ ಹೆಚ್.ಚಂದ್ರಶೇಖರಪ್ಪ | 61/1 | ಖುಷ್ಕಿ | 6-18 | 1-26 | 4-32 | 10-80 | 0-02 | - | 0-02 | 0-06 | 61/1ರ ಉಳಿದ ಭಾಗ & ಸ.ನಂ. 61/2 | ರಸ್ತೆ | ಸ.ನಂ. 62 | ಗ್ರಾಮ ರಾಮ ಗೊಂಡ ನಹಳ್ಳಿ ಗಡಿ | 5-18 |
| 15 | *ಎನ್.ಎ.ಖರಾಬ್ | 61/2 | ಖುಷ್ಕಿ | 1-38 | - | 1-38 | 4-39 | 0-01 | - | 0-01 | 0-03 | 61/2ರ ಉಳಿದ ಭಾಗ | ರಸ್ತೆ | ಸ.ನಂ. 61/1 | ಗ್ರಾಮ ರಾಮ ಗೊಂಡ ನಹಳ್ಳಿ ಗಡಿ | 1-38 |
| 16 | *ದೇವೇಂದ್ರಪ್ಪ ಬಿನ್ ಕಲ್ಲಿಂಗಪ್ಪ *ಕಲ್ಲಪ್ಪ ಬಿನ್ ಕಲ್ಲಿಂಗಪ್ಪ | 62/1 | ಖುಷ್ಕಿ | 2-14 | 0-14 | 1-30 | 3-03 | 0-05 | - | 0-05 | 0-22 | 62/1ರ ಉಳಿದ ಭಾಗ | ರಸ್ತೆ | ಸ.ನಂ. 62/2 | ಸ.ನಂ. 61 | 2-04 |
| 17 | *ಕಲ್ಲಪ್ಪ ಬಿನ್ ಕಲ್ಲಿಂಗಪ್ಪ | 62/2 | ಖುಷ್ಕಿ | 1-29 | 0-18 | 1-11 | 2-22 | 0-06 | - | 0-06 | 0-26 | 62/2ರ ಉಳಿದ ಭಾಗ | 62/2ರ ಉಳಿದ ಭಾಗ | ಸ.ನಂ. 63 & 44 | ಸ.ನಂ. 62/1 | 1-29 |
| | | | | | | | ಒಟ್ಟು | 0-18 | - | 0-18 | | | | | | |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|----------------------|---|----------------|--------|------------------------------------|------------|------------|--------------------|--------------------------------|------------|------------|------|------------------|----------------|----------------|------------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| ಗ್ರಾಮ: ರಾಮಗೊಂಡನಹಳ್ಳಿ | | ಹೋಬಳಿ: ಮಾಯಕೊಂಡ | | | | | ತಾಲ್ಲೂಕು: ದಾವಣಗೆರೆ | | | | | ಜಿಲ್ಲೆ: ದಾವಣಗೆರೆ | | | | |
| 18 | *ಮಹಬೂಬೀ ಕೋಂ ಲೇಟ್. ಬುಡೇನ್ ಸಾಬ್*ದಾದಾವಲಿ ಬಿನ್ ಲೇಟ್. ಬುಡೇನ್ ಸಾಬ್ *ಹುಸೇನ್ ಮಿಯಾ ಬಿನ್ ಲೇಟ್. ಬುಡೇನ್ ಸಾಬ್ *ಅಲಿಸಾಬ್ ಬಿನ್ ಲೇಟ್. ಬುಡೇನ್ ಸಾಬ್ *ಸುಬಾನಬಿ ಬಿನ್ ನವೀಸಾಬ್ *ಹಲೀಮಾ ಕೋಂ ಅಮೀರ್ ಸಾಬ್ *ಮಾಜಾನ್ ಬೀ ಕೋಂ ಮಹಮ್ಮದ್ ಸಾಬ್ *ರಮಿಜಾಬಿ ಕೋಂ ಹುಸೇನ್ ಮಿಯಾಸಾಬ್ | 25/2 | ಖುಷ್ಕಿ | 8-30 | 1-07 | 7-23 | 6-60 | 0-01 | - | 0-01 | 0-02 | 25/2ರ ಉಳಿದ ಭಾಗ | ರಸ್ತೆ | 25/2ರ ಉಳಿದ ಭಾಗ | ಸ.ನಂ. 32 | 7-23 |
| 19 | *ಡಿ.ಜಿ. ಈಶ್ವರಪ್ಪ ಬಿನ್ ದ್ಯಾಮಪ್ಪ *ಡಿ.ಜಿ.ಅಜ್ಜಪ್ಪ ಬಿನ್ ಗೌಡ್ರ ದ್ಯಾಮಪ್ಪ *ಕೆ.ಸಿ. ನಾಗಪ್ಪ ಬಿನ್ ಚನ್ನಬಸಪ್ಪ *ಡಿ.ಜಿ.ಬಸವರಾಜಪ್ಪ ಬಿನ್ ಅಜ್ಜಪ್ಪ | 32/4 | ಖುಷ್ಕಿ | 23-33 | 1-06 | 22-27 | 21-54 | 0-07 | - | 0-07 | 0-17 | 32/4ರ ಉಳಿದ ಭಾಗ | 32/4ರ ಉಳಿದ ಭಾಗ | ಸ.ನಂ. 25 | ಗ್ರಾಮ ದ್ಯಾಮೇನಹಳ್ಳಿ ಗಡಿ | 32-23 |
| | | | | | | | ಒಟ್ಟು | 0-08 | - | 0-08 | | | | | | |

[illegible]

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|---|--|-------------|--------|------------------------------------|------------|------------|-------|--------------------------------|------------|------------|------|----------------|---------------|--------------|------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | ಆಕಾರ | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 24 | *ವೀರಬಸಪ್ಪ ಬಿನ್ ಸೂರಪ್ಪ ಮಾಳಿಗೆ *ಎಂ.ಆರ್.ಪರಮೇಶ್ವರಪ್ಪ ಬಿನ್ ಎಂ.ರುದ್ರಪ್ಪ | 126 | ಮಿಷ್ಕಿ | 4-38 | 0-16 | 4-22 | 5-92 | 0-01 | - | 0-01 | 0-03 | ರಸ್ತೆ | 126ರ ಉಳಿದ ಭಾಗ | ಸ.ನಂ. 113 | ಸ.ನಂ. 127 | 4-38 |
| | | | | | | | ಒಟ್ಟು | 0-12 | - | 0-12 | | | | | | |
| ಗ್ರಾಮ: ಬಾಡ ಹೋಬಳಿ: ಮಾಯಕೊಂಡ ತಾಲ್ಲೂಕು: ದಾವಣಗೆರೆ ಜಿಲ್ಲೆ: ದಾವಣಗೆರೆ | | | | | | | | | | | | | | | | |
| 25 | *ಜಿ.ಬಿ.ನೀಲಕಂಠಪ್ಪ ಬಿನ್ ಬಸಪ್ಪ *ಬಿ.ಎಂ.ಮಲ್ಲಿನಾಥಯ್ಯ ಬಿನ್ ಶಾಂತವೀರಯ್ಯ | 73/1 | ಮಿಷ್ಕಿ | 6-31 | 2-12 | 4-19 | 5-42 | 0-06 | - | 0-06 | 0-18 | 73/1ರ ಉಳಿದ ಭಾಗ | ರಸ್ತೆ | ಸ.ನಂ. 125 | ಹಳ್ಳ | 6-31 |
| 26 | *ಜಿ.ಡಿ. ಮಂಜಪ್ಪ ಬಿನ್ ಬಿ.ಜಿ.ದೇವೇಂದ್ರಪ್ಪ | 73/2 | ಮಿಷ್ಕಿ | 0-20 | - | 0-20 | 0-61 | 0-01 | - | 0-01 | 0-03 | 73/2ರ ಉಳಿದ ಭಾಗ | ರಸ್ತೆ | ಸ.ನಂ. 73/1 | ಸ.ನಂ. 73/1 | 0-20 |
| 27 | *ಎಚ್.ನಾಗರಾಜಪ್ಪ - ತಾಯಿ ದಾನಮ್ಮ *ಶಂಭುಲಿಂಗಪ್ಪ ಬಿನ್ ಭರ್ಮಪ್ಪ *ವಿರುಪಾಕ್ಷಪ್ಪ ಬಿನ್ ಭರ್ಮಪ್ಪ *ಹೆಚ್.ನಾಗರಾಜಪ್ಪ - ತಾಯಿ ದಾನಮ್ಮ *H.R. ನಾರೇಶಿ ಬಿನ್ ರುದ್ರಪ್ಪ | 74 | ಮಿಷ್ಕಿ | 4-32 | 0-06 | 4-26 | 6-24 | 0-16 | - | 0-16 | 0-48 | ರಸ್ತೆ | 74ರ ಉಳಿದ ಭಾಗ | 74ರ ಉಳಿದ ಭಾಗ | ಹಳ್ಳ | 5-12 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|------------------------------------|------------|------------|-------|--------------------------------|------------|------------|------|----------------|----------------|------------|----------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 28 | *ಜಿ.ಕೆ.ಕಲ್ಲಪ್ಪ ಬಿನ್ ಬಿ.ಜಿ.ಕಲ್ಲಿಂಗಪ್ಪ *ಎಸ್.ಜಿ.ಶಿವಪ್ಪ ಬಿನ್ ಬಿ.ಜಿ.ಮಲ್ಲಪ್ಪ | 75/1 | ಮಿಷ್ಕಿ | 9-23 | 1-15 | 8-08 | 12-80 | 0-06 | - | 0-06 | 0-23 | 75/1ರ ಉಳಿದ ಭಾಗ | 75/1ರ ಉಳಿದ ಭಾಗ | ಹಳ್ಳ | ಸ.ನಂ. 75/2 | 9-23 |
| 29 | *ಜಿ.ಕೆ.ಗಿರೀಶ ಬಿನ್ ಜಿ.ಕೆ.ಕಲ್ಲಪ್ಪ | 75/2 | ಮಿಷ್ಕಿ | 2-06 | 0-12 | 1-34 | 2-89 | 0-04 | - | 0-04 | 0-16 | 75/2ರ ಉಳಿದ ಭಾಗ | 75/2ರ ಉಳಿದ ಭಾಗ | ಸ.ನಂ. 75/1 | ಸ.ನಂ. 75/3 | 2-06 |
| 30 | *ಜಿ.ಕೆ.ಜಗದೀಶ ಬಿನ್ ಜಿ.ಕೆ.ಕಲ್ಲಪ್ಪ | 75/3 | ಮಿಷ್ಕಿ | 2-07 | 0-12 | 1-35 | 2-93 | 0-04 | - | 0-04 | 0-16 | 75/3ರ ಉಳಿದ ಭಾಗ | 75/3ರ ಉಳಿದ ಭಾಗ | ಸ.ನಂ. 75/2 | ಸ.ನಂ. 75/4 | 2-07 |
| 31 | *ಜಿ.ಕೆ.ಅಣ್ಣಪ್ಪ ಬಿನ್ ಜಿ.ಕೆ.ಕಲ್ಲಪ್ಪ | 75/4 | ಮಿಷ್ಕಿ | 2-05 | 0-11 | 1-34 | 2-89 | 0-03 | - | 0-03 | 0-12 | 75/4ರ ಉಳಿದ ಭಾಗ | 75/4ರ ಉಳಿದ ಭಾಗ | ಸ.ನಂ. 75/3 | ಸ.ನಂ. 105 | 2-05 |
| 32 | *ಪಿ.ಎನ್.ನಾಗಾರಾಜ ಬಿನ್ ನಿಂಗಪ್ಪ *ಶಿವಕುಮಾರ ಬಿನ್ ನಿಂಗಪ್ಪ *ಎಂ.ಕೆ.ರಾಜಣ್ಣ ಬಿನ್ ಕೆ.ಕರಿಬಸಪ್ಪ ಮರಡಿ *ಎಂ.ಬಸವರಾಜಪ್ಪ ಬಿನ್ ಮಲ್ಲಪ್ಪ ಮರಡಿ *ಬಿ.ಜಿ.ರವಿ ಬಿನ್ ಗೋವಿಂದಪ್ಪ | 91/2 | ಮಿಷ್ಕಿ | 6-35 | | | | 0-07 | - | 0-07 | 0-32 | 91/2ರ ಉಳಿದ ಭಾಗ | ರಸ್ತೆ | ಸ.ನಂ. 94 | ಗ್ರಾಮ ಮರಡಿ ಗಡಿ | 6-31 |
| 33 | *ಬಿ.ಕೆ.ವೀರಭದ್ರಪ್ಪ ಬಿನ್ ರುದ್ರಪ್ಪ ಕೊಗ್ಗನೂರು | 91/3 | ಮಿಷ್ಕಿ | 1-16 | - | 1-16 | 2-55 | 0-05 | - | 0-05 | 0-23 | ರಸ್ತೆ | 91/3ರ ಉಳಿದ ಭಾಗ | ಸ.ನಂ. 91/2 | ಗ್ರಾಮ ಮರಡಿ ಗಡಿ | 1-16 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|------------------------------------|------------|------------|-------|--------------------------------|------------|------------|------|-------------------|----------------|---------------|---------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 34 | *ಡಿ.ಎನ್.ನಿತ್ಯಾನಂದ ಬಿನ್ ಡಿ.ಆರ್.ನಾಗರಾಜಪ್ಪ | 94/3 | ಮಿಷ್ಕಿ | 6-02 | 0-14 | 5-28 | 9-35 | 0-02 | - | 0-02 | 0-08 | ರಸ್ತೆ | 94/3ರ ಉಳಿದ ಭಾಗ | ಸ.ನಂ. 94/9 | ಸ.ನಂ. 91 | 6-02 |
| 35 | *ಎಂ.ಕೆ.ರಾಜಣ್ಣ ಬಿನ್ ಕೆ.ಕರಿಬಸಪ್ಪ ಮರಡಿ *ಕೆ.ಮಂಜಪ್ಪ ಬಿನ್ ಮಹದೇವಪ್ಪ *ಬಿ.ಎನ್.ಬಸವರಾಜ - ತಾಯಿ ಜಯಮ್ಮ *ಗೋವಿಂದಪ್ಪ ಬಿನ್ ಹನುಮಪ್ಪ ಬಾಲಹನುಮಪ್ಪ | 95 | ಮಿಷ್ಕಿ | 20-38 | 0-07 | 20-31 | 34-09 | 0-01 | - | 0-01 | 0-04 | 95ರ ಉಳಿದ ಭಾಗ | ರಸ್ತೆ | ಸ.ನಂ. 104 | 95ರ ಉಳಿದ ಭಾಗ | 20-06 |
| | *ಪರಶುರಾಮಪ್ಪ ಬಿನ್ ಹನುಮಪ್ಪ *ಸಿದ್ದಿಂಗಪ್ಪ ಬಿನ್ ಹನುಮಪ್ಪ *ಎಂ.ಕೆ.ಬಸವರಾಜಪ್ಪ ಬಿನ್ ಕರಿಬಸಪ್ಪ *ಗೋವಿಂದಪ್ಪ *ಪರಶುರಾಮಪ್ಪ *ಸಿದ್ದಿಂಗಪ್ಪ *ರೇವಣಸಿದ್ಧಪ್ಪ ಬಿನ್ ಹನುಮಪ್ಪ | | | | | | | | | | | | | | | |
| 36 | *ಜವಾನ ಹಾಲಪ್ಪ ಬಿನ್ ರಾಮಪ್ಪ | 104/2A | ಮಿಷ್ಕಿ | 2-02 | 0-06 | 1-36 | 2-80 | 0-01 | - | 0-01 | 0-04 | 104/ 2Aರ ಉಳಿದ ಭಾಗ | ರಸ್ತೆ | ಸ.ನಂ. 104/ 2B | ಸ.ನಂ. 95 | 2-02 |
| 37 | *ಶಿವಗಂಗಮ್ಮ ಬಿನ್ ಮರುಳಪ್ಪ | 104/2B | ಮಿಷ್ಕಿ | 2-18 | 0-06 | 2-12 | 3-38 | 0-01 | - | 0-01 | 0-04 | 104/ 2Bರ ಉಳಿದ ಭಾಗ | ರಸ್ತೆ | ಸ.ನಂ. 104/ 2C | ಸ.ನಂ. 104/ 2A | 2-18 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|------------------------------------|------------|------------|------|--------------------------------|------------|------------|------|--------------------|------------------|------------------|------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 38 | *ತಿಪ್ಪಮ್ಮ ಕೋಂ ಬಿ.ಪಿ. ವೀರಭದ್ರಪ್ಪ | 104/2 C | ಖುಷ್ಕಿ | 2-18 | 0-07 | 2-01 | 3-35 | 0-01 | - | 0-01 | 0-04 | 104/ 2C ರ ಉಳಿದ ಭಾಗ | ರಸ್ತೆ | ಸ.ನಂ. 105 | ಸ.ನಂ. 104/ 2B | 2-18 |
| 39 | *ಬಿ.ಎಂ.ರವೀಪ್ರಕಾಶ್ ಬಿನ್ ಬಿ.ಕೆ.ಮಹೇಶ್ವರಪ್ಪ | 105/2 | ಖುಷ್ಕಿ | 8-16 | 1-29 | 6-27 | 8-69 | 0-14 | - | 0-14 | 0-46 | 105/2 ರ ಉಳಿದ ಭಾಗ | ರಸ್ತೆ | ಸ.ನಂ. 75 | ಸ.ನಂ. 104 | 8-16 |
| 40 | *ಜಿ.ಬಿ.ನೀಲಕಂಠಪ್ರಭು ಬಿನ್ ಬಸಪ್ಪ | 106/2 | ಖುಷ್ಕಿ | 2-22 | 0-02 | 2-20 | 2-83 | 0-01 | - | 0-01 | 0-03 | ರಸ್ತೆ | 106/2 ರ ಉಳಿದ ಭಾಗ | 106/2 ರ ಉಳಿದ ಭಾಗ | ಸ.ನಂ. 106/5 | 2-22 |
| 41 | *ಹೆಚ್.ಎ.ವೆಂಕಟೇಶ್ ಮೂರ್ತಿ - ತಾಯಿ ವಿಜಯಲಕ್ಷ್ಮೀ ಹೆಚ್.ಎ. | 106/5 | ಖುಷ್ಕಿ | 2-33 | - | 2-33 | 3-20 | 0-02 | - | 0-02 | 0-06 | ರಸ್ತೆ | 106/5 ರ ಉಳಿದ ಭಾಗ | ಸ.ನಂ. 106/2 | 106/5 ರ ಉಳಿದ ಭಾಗ | 2-33 |
| 42 | *ಪಾರ್ವತಮ್ಮ ಕೋಂ ಕಲ್ಲಪ್ಪ *ಕೋಟ್ರಪ್ಪ ಬಿನ್ ಬಸಪ್ಪ *ಶಿದ್ದಿಂಗಪ್ಪ ಬಿನ್ ದಾಸರ ಕರಿಯಪ್ಪ *ಹೆಚ್.ಜಯಪ್ಪ ಬಿನ್ ಹೆಬ್ಬಾಳ್ ಚನ್ನಬಸಪ್ಪ *ಹೆಚ್.ವೀರಭದ್ರಪ್ಪ ಬಿನ್ ರುದ್ರಪ್ಪ *ಬಿ.ಕೆ.ರಮೇಶ ಬಿನ್ ಬಿ.ಕೆ.ರಾಜಶೇಖರಪ್ಪ *ಡಿ.ಎಸ್.ವೆಂಕಟೇಶ ಬಿನ್ ಶಿದ್ದಾಲಿಂಗಯ್ಯ *ಚನ್ನಬಸಮ್ಮ ಕೋಂ ಬಿ.ಕೆ.ರಾಜಶೇಖರಪ್ಪ *ನಾಗರತ್ನಮ್ಮ ಬಿನ್ ಸಿದ್ದಿಂಗಪ್ಪ | 135/1 | ಖುಷ್ಕಿ | 4-21.08 | 0-28 | 3-33 .08 | 5-25 | 0-03 | - | 0-03 | 0-09 | ರಸ್ತೆ | 135/1 ರ ಉಳಿದ ಭಾಗ | ಸ.ನಂ. 174 | 135/1 ರ ಉಳಿದ ಭಾಗ | 4-21.08 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|------------------------------------|------------|------------|-------|--------------------------------|------------|------------|------|------------------|------------------|-------------|-----------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಡಿ.ಎಸ್.ಬಸವರಾಜಪ್ಪ ಬಿನ್ ಶಿದ್ಧಾಲಿಂಗಪ್ಪ | | | | | | | | | | | | | | | |
| 43 | *ನೀಲಪ್ಪ ಬಿನ್ ನಿಂಗಪ್ಪ | 171/4 | ಮಿಷ್ಕಿ | 1-15 | - | 1-15 | 1-43 | 0-01 | - | 0-01 | 0-03 | 171/4 ರ ಉಳಿದ ಭಾಗ | ರಸ್ತೆ | ಸ.ನಂ. 172 | ಸ.ನಂ. 175 | 1-15 |
| 44 | *ಡಿ.ಎಸ್.ವೆಂಕಟೇಶ ಬಿನ್ ಸಿದ್ದಿಂಗಪ್ಪ *ಡಿ.ಎಸ್.ಬಸವರಾಜಪ್ಪ ಬಿನ್ ಶಿದ್ಧಾಲಿಂಗಪ್ಪ | 174/1 | ಮಿಷ್ಕಿ | 3-27 | 0-19 | 3-08 | 3-63 | 0-01 | - | 0-01 | 0-03 | ರಸ್ತೆ | 174/1 ರ ಉಳಿದ ಭಾಗ | ಸ.ನಂ. 174/3 | ಸ.ನಂ. 135 | 2-17 |
| 45 | *ಬಿ.ಕೆ.ಗುರುಶಾಂತಪ್ಪ ಬಿನ್ ಬಿ.ಕೆ.ಬಸವಲಿಂಗಪ್ಪ | 175 | ಮಿಷ್ಕಿ | 4-25 | 0-31 | 3-34 | 3-01 | 0-10 | - | 0-10 | 0-16 | 175ರ ಉಳಿದ ಭಾಗ | ರಸ್ತೆ | ಸ.ನಂ. 171 | ಸ.ನಂ. 176 | 4-25 |
| | | | | | | | ಒಟ್ಟು | 2-10 | - | 2-10 | | | | | | |

ಫೋಷ್ವಾರೆ

| ಕ್ರಮ ಸಂಖ್ಯೆ | ಗ್ರಾಮದ ಹೆಸರು | ಹೋಬಳಿ | ತಾಲ್ಲೂಕು | ಜಿಲ್ಲೆ | ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ವಿಸ್ತೀರ್ಣ | | |
|----------------|---------------|---------|----------|----------|---------------------------------------|---------------|---------------|
| | | | | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು |
| 1 | ಚಿಕ್ಕತೊಗಲೇರಿ | ಮಾಯಕೊಂಡ | ದಾವಣಗೆರೆ | ದಾವಣಗೆರೆ | 0-15 | 0-04 | 0-19 |
| 2 | ಅತ್ತಿಗೆರೆ | ಮಾಯಕೊಂಡ | ದಾವಣಗೆರೆ | ದಾವಣಗೆರೆ | 0-18 | - | 0-18 |
| 3 | ರಾಮಗೊಂಡನಹಳ್ಳಿ | ಮಾಯಕೊಂಡ | ದಾವಣಗೆರೆ | ದಾವಣಗೆರೆ | 0-08 | - | 0-08 |
| 4 | ದ್ಯಾಮೇನಹಳ್ಳಿ | ಮಾಯಕೊಂಡ | ದಾವಣಗೆರೆ | ದಾವಣಗೆರೆ | 0-12 | - | 0-12 |
| 5 | ಬಾಡ | ಮಾಯಕೊಂಡ | ದಾವಣಗೆರೆ | ದಾವಣಗೆರೆ | 2-10 | - | 2-10 |
| | | | | ಒಟ್ಟು | 3-23 | 0-04 | 3-27 |

ಸಂಖ್ಯೆ : ಲೋಇ : 34 : ಇಎಪಿ : 2012

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಇಂ ವಿಜಯ್ ಭೀ ಚಂದಾಪುರ

ಸರ್ಕಾರದ ಅಧೀನ ಕಾರ್ಯದರ್ಶಿ,

ಬಾಹ್ಯ ಅನುದಾನಿತ ಯೋಜನೆಗಳು (ಇಎಪಿ)

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|--|---------|
| ಭಾಗ - III | ಬೆಂಗಳೂರು, ಸೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೮ |
|-----------|--|---------|

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

(ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ)

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಲೋಇ : 65 : ಇಎಪಿ : 2011, ಬೆಂಗಳೂರು, ದಿನಾಂಕ : 19-03-2012

ಕರ್ನಾಟಕ ಹೆದ್ದಾರಿ ಕಾಯ್ದೆ 1964 ರ ಕಲಂ 15 ರ ಮೇರೆಗೆ ಈ ಕೆಳಕಂಡ ಷೆಡ್ಯೂಲ್ ನಲ್ಲಿ ನಮೂದಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3 ಲಿಂಕ್ ಸಂಖ್ಯೆ 64-ಸಿ (ಮಾಗಡಿಯಿಂದ ಎನ್.ಹೆಚ್.-48ರವರೆಗೆ) ರಸ್ತೆ ಅಭಿವೃದ್ಧಿಪಡಿಸಲು ಅವಶ್ಯಕವಾಗಿದೆಯೆಂದು ಸರ್ಕಾರದ ಅಧಿಸೂಚನೆ ಸಂಖ್ಯೆ ಲೋಇ 65 ಇಎಪಿ 2011 ದಿನಾಂಕ 25-04-2011 ರಂತೆ ಭೂಸ್ವಾಧೀನದ ಅಧಿಸೂಚನೆ ಪ್ರಕಟಿಸಲಾಗಿದ್ದು ಸದರಿ ಅಧಿಸೂಚನೆಯ ಷೆಡ್ಯೂಲಿನಲ್ಲಿ ಪುಟಸಂಖ್ಯೆ 9 ರಲ್ಲಿನ ಕ್ರಮ ಸಂಖ್ಯೆ 36, 37, 38, 39 ಮತ್ತು 40 ರಲ್ಲಿ ಗುಡೇಮಾರನಹಳ್ಳಿ ಗ್ರಾಮದ ಸ.ನಂ.238/1 ರಲ್ಲಿ 0-05 ಗುಂಟೆ, 238/2 ರಲ್ಲಿ 0-05 ಗುಂಟೆ, 238/6 ರಲ್ಲಿ 0-07 ಗುಂಟೆ, 238/7 ರಲ್ಲಿ 0-02 ಗುಂಟೆ ಮತ್ತು 238/8 ರಲ್ಲಿ 0-01 ಗುಂಟೆ ವಿಸ್ತೀರ್ಣದ ಜಮೀನಿಗೆ ಗಂಗಹುಚ್ಚಯ್ಯ ಬಿನ್ ಹನುಮಯ್ಯ, ಗಂಗಯ್ಯ ಬಿನ್ ಮಡೆ ಹನುಮಯ್ಯ, ಹನುಮಂತಯ್ಯ ಗಂಗುಡ್ಡಯ್ಯ, ಹನುಮಯ್ಯ ಬಿನ್ ಚನ್ನಗಯ್ಯ, ಚನ್ನರಾಯಪ್ಪ ಬಿನ್ ಮೂಡ್ಲಗಿರಯ್ಯ, ಕೆಂಪಮ್ಮ ಬಿನ್ ಹುಚ್ಚಮ್ಮ, ಗಂಗಪ್ಪ ಬಿನ್ ವಡೆ ಹನುಮಯ್ಯ, ಹನುಮಂತಯ್ಯ ಮತ್ತು ಗಂಗುಡ್ಡಯ್ಯ ಇವರುಗಳ ಹೆಸರುಗಳು ನಮೂದಾಗಿರುತ್ತವೆ, ಖಾತೆದಾರರ ಹೆಸರುಗಳು ಬೇರೆಯಾಗಿರುವುದರಿಂದ ಮೇಲ್ಕಂಡ ಹೆಸರುಗಳ ಬದಲಿಗೆ ಸ.ನಂ. 238/1 0-05 ಗುಂಟೆಗೆ ಚಂದ್ರಶೇಖರಯ್ಯ ಬಿನ್ ಮಲ್ಲಶೆಟ್ಟಯ್ಯ, ಸ.ನಂ. 238/2 0-05 ಗುಂಟೆಗೆ(0-01 ಗುಂಟೆ ಖರಾಬು) ಜಿ.ಬಿ. ಭಾಸ್ಕರಾಚಾರ್ ಬಿನ್ ಜಿ. ಬಸವಚಾರ್, ಸ.ನಂ. 238/6 0-07 ಗುಂಟೆಗೆ ಜಿ.ಎಸ್. ಸೋಮಶೇಖರಯ್ಯ ಬಿನ್ ಜಿ.ಕೆ. ನಂಜುಂಡಪ್ಪ, ಸ.ನಂ. 238/7 0-02 ಗುಂಟೆಗೆ ಲಕ್ಷ್ಮೀಪತಪ್ಪ ಬಿನ್ ನರಸಪ್ಪ, ಮತ್ತು ಸ.ನಂ. 238/8 0-01 ಗುಂಟೆಗೆ ಲಕ್ಷ್ಮೀಪತಪ್ಪ ಬಿನ್ ನರಸಪ್ಪ ಎಂಬುದಾಗಿ ಇರುವುದರಿಂದ ಈ ಕೆಳಕಂಡಂತೆ ತಿದ್ದುಪಡಿ ಅಧಿಸೂಚನೆ ಹೊರಡಿಸಲು ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಆದ್ದರಿಂದ ಈ ಕೆಳಕಂಡಂತೆ ಖಾತೆದಾರರ ಹೆಸರುಗಳನ್ನು ಓದಿಕೊಳ್ಳುವುದು.

ಸದರಿ ಜಮೀನುಗಳ ವಿವರಗಳನ್ನು ಪರಿಶೀಲನೆಗಾಗಿ ಸಹಾಯಕ ಆಯುಕ್ತರು (ಭೂಸ್ವಾ), ಬೆಂಗಳೂರು ವಿಭಾಗ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ಮತ್ತು ಸಂಬಂಧಪಟ್ಟ ತಹಶೀಲ್ದಾರರವರ ಕಛೇರಿಯಲ್ಲಿ ಇಡಲಾಗಿದೆ.

-: ಪೆಡ್ಕೂಲ್ :-

ಗ್ರಾಮ: ಗುಡೇಮಾರನಹಳ್ಳಿ

ಹೋಬಳಿ: ಸೋಲೂರು

ತಾಲ್ಲೂಕು: ಮಾಗಡಿ

ಜಿಲ್ಲೆ: ರಾಮನಗರ

| ಕಲಂ 15 ಪ್ರಕಾರ ಅಧಿಸೂಚನೆ ಹೊರಡಿಸಿರುವ ವಿವರ | | | | ತಿದ್ದುಪಡಿ ಅಧಿಸೂಚನೆ ಮಾಡಬೇಕಾಗಿರುವ ವಿವರ | | | |
|--|----------------------|--|-------|--|---|-------|--|
| ಕ್ರಮ ಸಂಖ್ಯೆ | ಅಧಿಸೂಚನೆ ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಸ.ನಂ. | ಭೂಸ್ವಾಧೀನಕ್ಕೆ ಒಳಪಟ್ಟಿರುವ ವಿಸ್ತೀರ್ಣ ಎ-ಗುಂಟೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಸ.ನಂ. | ಭೂಸ್ವಾಧೀನಕ್ಕೆ ಒಳಪಟ್ಟಿರುವ ವಿಸ್ತೀರ್ಣ ಎ-ಗುಂಟೆ |
| 1 | 2 | 3 | 4 | 6 | 7 | 8 | 9 |
| 1 | 36 | ಗಂಗಹುಚ್ಚಯ್ಯ ಬಿನ್ ಹನುಮಯ್ಯ, ಗಂಗಯ್ಯ ಬಿನ್ ಮಡೆ ಹನುಮಯ್ಯ, | 238/1 | 0-05 | ಚಂದ್ರಶೇಖರಯ್ಯ ಬಿನ್ ಮಲ್ಲಶೆಟ್ಟಯ್ಯ | 238/1 | 0-05 |
| 2 | 37 | ಹನುಮಂತಯ್ಯ ಗಂಗುಡ್ಡಯ್ಯ, ಹನುಮಯ್ಯ ಬಿನ್ ಚನ್ನಗಯ್ಯ | 238/2 | 0-05 | ಜೆ.ಬಿ. ಭಾಸ್ಕರಾಚಾರ್ ಬಿನ್ ಜಿ. ಬಸವಚಾರ್ | 238/2 | 0-05 |
| 3 | 38 | ಹನುಮಯ್ಯ ಬಿನ್ ಚನ್ನಗಯ್ಯ, ಚನ್ನರಾಯಪ್ಪ ಬಿನ್ ಮೂಡ್ಲಗಿರಯ್ಯ | 238/6 | 0-07 | ಜಿ.ಎಸ್. ಸೋಮಶೇಖರಯ್ಯ ಬಿನ್ ಜಿ.ಕೆ. ನಂಜುಂಡಪ್ಪ, | 238/6 | 0-07 |
| 4 | 39 | ಕೆಂಪಮ್ಮ ಬಿನ್ ಹುಚ್ಚಮ್ಮ, ಗಂಗಪ್ಪ ಬಿನ್ ವಡೆ ಹನುಮಯ್ಯ | 238/7 | 0-02 | ಲಕ್ಷ್ಮೀಪತಪ್ಪ ಬಿನ್ ನರಸಪ್ಪ, | 238/7 | 0-02 |
| 5 | 40 | ಹನುಮಂತಯ್ಯ ಮತ್ತು ಗಂಗುಡ್ಡಯ್ಯ | 238/8 | 0-01 | ಲಕ್ಷ್ಮೀಪತಪ್ಪ ಬಿನ್ ನರಸಪ್ಪ, | 238/8 | 0-01 |

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಇಂ ವಿಜಯ್ ಭೀ ಚಂದಾಪುರ

ಸರ್ಕಾರದ ಅಧೀನ ಕಾರ್ಯದರ್ಶಿ

ಬಾಹ್ಯ ಅನುದಾನಿತ ಯೋಜನೆಗಳು (ಇಎಪಿ)

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|--|---------|
| ಭಾಗ - III | ಬೆಂಗಳೂರು, ನೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೧೯೯ |
|-----------|--|---------|

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

(ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ)

ಅಧಿಸೂಚನೆ

ಸಂಖ್ಯೆ: ಲೋಇ : 33 : ಇಎಪಿ : 2012, ಬೆಂಗಳೂರು, ದಿನಾಂಕ : 19-03-2012

ಕರ್ನಾಟಕ ಹೆದ್ದಾರಿ ಕಾಯ್ದೆ 1964 ಕೆಲಸ 15ರ ಮೇರೆಗೆ ಈ ಕೆಳಕಂಡ ಪೆಡ್ಕೋಲ್‌ನಲ್ಲಿ ನಮೂದಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3 (ಲಿಂಕ್ ಸಂಖ್ಯೆ 64C ಮಾಗಡಿಯಿಂದ NH-48ವರೆಗೆ) (2 ಮೈಲ್ ಸ್ಕ್ವೇರ್) ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3ನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದುದರಿಂದ ಈ ಕೆಳಕಂಡ ಪೆಡ್ಕೋಲ್‌ನಲ್ಲಿ ವಿವರಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3ರ ರಸ್ತೆ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ. ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಯೋಜನಾ ನಿರ್ದೇಶಕರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾದ ನಂತರ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದದ ಕ್ರಯ, ಕರಾರು, ಬೋಗ್ಸೆ, ಲೀಜ್, ಅದಲು-ಬದಲು ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆಯ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಸದರಿ ಜಮೀನುಗಳ ವಿವರಗಳನ್ನು ಪರಿಶೀಲನೆಗಾಗಿ ವಿಶೇಷ ಜಿಲ್ಲಾಧಿಕಾರಿಗಳು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು, ಸಹಾಯಕ ಆಯುಕ್ತರು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ಮತ್ತು ಸಂಬಂಧಪಟ್ಟ ತಹಶೀಲ್ದಾರರವರ ಕಛೇರಿಯಲ್ಲಿ ಇಡಲಾಗಿದೆ.

-: ಪೆಡ್ಜೋಲ್ :-

ಗ್ರಾಮ: ಬೆಟ್ಟದಾಸೀಪಾಳ್ಯ

ಹೋಬಳಿ: ಕಸಬಾ

ತಾಲ್ಲೂಕು: ಮಾಗಡಿ

ಜಿಲ್ಲೆ: ರಾಮನಗರ

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿ ಯಂತೆ ಒಟ್ಟು ವಿಸ್ತೀರ್ಣ ಎ-ಗು |
|---|---|-------------|--------|------------------------------------|------------|------------|-------|--------------------------------|------------|------------|------|----------------------|-----------------------|-------------------|-----------|--------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 1 | *ಚಿಕ್ಕರಂಗಯ್ಯ ಬಿನ್ ಚಿಕ್ಕೇಳವಯ್ಯ | 3/3 | ಮಿಷ್ಕಿ | 1.21 | 0.08 | 1.13 | 1.98 | 0.11 | - | 0.11 | 0.41 | ಗ್ರಾಮ ತಿಮ್ಮಸಂದ್ರ ಗಡಿ | 3/3 ರ ಉಳಿದ ಭಾಗ | ಗ್ರಾಮ ಬೈರಾಪುರ ಗಡಿ | ರಸ್ತೆ | 1.21 |
| | | | | | | | ಒಟ್ಟು | 0-11 | - | 0-11 | | | | | | |
| ಗ್ರಾಮ: ತಿಮ್ಮಸಂದ್ರ ಹೋಬಳಿ: ಕಸಬಾ ತಾಲ್ಲೂಕು: ಮಾಗಡಿ ಜಿಲ್ಲೆ: ರಾಮನಗರ | | | | | | | | | | | | | | | | |
| 2 | * ಕಾಳಮ್ಮ ಕೋಂ ಲಕ್ಷ್ಮಣ್ಣ | 7 | ಮಿಷ್ಕಿ | 7.35 | 1.00 | 6.35 | 8.05 | 0.20 | 0.12 | 0.32 | 0.59 | ಸ.ನಂ. 7ರ ಉಳಿದ ಭಾಗ | ಬೆಟ್ಟ ದಾಸಿ ಪಾಳ್ಯದ ಗಡಿ | ಸ.ನಂ.10 | ರಸ್ತೆ | 7.35 |
| 3 | *ಸಿದ್ದ ಬಿನ್ ಈರಯ್ಯ | 8/1 | ಮಿಷ್ಕಿ | 0.02 | - | 0.02 | 0.01 | 0.02 | - | 0.02 | 0.01 | ರಸ್ತೆ | ಗ್ರಾಮ ಬೈರಾಪುರದ ಗಡಿ | ಓಣಿ | ಸ.ನಂ. 8/2 | 0.02 |
| 4 | *ಗಂಗಾಧರಯ್ಯ ಬಿನ್ ನಂಜಯ್ಯ | 8/2 | ಮಿಷ್ಕಿ | 0.04 | - | 0.04 | 0.02 | 0.04 | - | 0.04 | 0.02 | ರಸ್ತೆ | ಗ್ರಾಮ ಬೈರಾಪುರದ ಗಡಿ | ಸ.ನಂ.8/1 | ಸ.ನಂ. 8/3 | 0.04 |
| 5 | *ಗಂಗಾಧರಯ್ಯ ಬಿನ್ ನಂಜಯ್ಯ | 8/3 | ಮಿಷ್ಕಿ | 0.05 | - | 0.05 | 0.02 | 0.05 | - | 0.05 | 0.02 | ರಸ್ತೆ | ಗ್ರಾಮ ಬೈರಾಪುರದ ಗಡಿ | ಸ.ನಂ.8/2 | ಸ.ನಂ. 8/4 | 0.05 |
| 6 | *ಬೈರ ಬಿನ್ ಚುಂಚಯ್ಯ | 8/4 | ಮಿಷ್ಕಿ | 0.05 | - | 0.05 | 0.02 | 0.05 | - | 0.05 | 0.02 | ರಸ್ತೆ | ಗ್ರಾಮ ಬೈರಾಪುರದ ಗಡಿ | ಸ.ನಂ.8/3 | ಸ.ನಂ. 8/5 | 0.05 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|------------------------------------|------------|------------|------|--------------------------------|------------|------------|------|---------------------------|--------------------------|-----------|------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 7 | *ಕುನ್ನಮಾರಯ್ಯ ಬಿನ್ ಬಂಡಿಮಾರಯ್ಯ | 8/5 | ಮಿಷ್ಕಿ | 0.02 | - | 0.02 | 0.01 | 0.02 | - | 0.02 | 0.01 | ರಸ್ತೆ | ಗ್ರಾಮ ಬೈಚಾಪುರದ ಗಡಿ | ಸ.ನಂ.8/4 | ರಸ್ತೆ | 0.02 |
| 8 | *ದಾಸಪ್ಪ ಬಿನ್ ತಿಮ್ಮಯ್ಯ *ನಂಜಮ್ಮ | 10/1A2 | ಮಿಷ್ಕಿ | 2.09 | 0.22 | 1.27 | 2.40 | 0.02 | - | 0.02 | 0.07 | ಸ.ನಂ.10/1A2 ದ ಉಳಿದ ಭಾಗ | ರಸ್ತೆ | ಸ.ನಂ.9 | ಸ.ನಂ.7 | 2.09 |
| 9 | *ತಿಮ್ಮಯ್ಯ *ಚಾಮುಂಡಮ್ಮ *ರಂಗಸ್ವಾಮಯ್ಯ | 61 | ಮಿಷ್ಕಿ | 1.23 | 0.20 | 1.03 | 1.27 | 0.05 | 0.15 | 0.20 | 0.15 | ರಸ್ತೆ | ಸ.ನಂ.61ರ ಉಳಿದ ಭಾಗ | ಸ.ನಂ.64 | ಗ್ರಾಮ ತಿರುಮಲ ಗಡಿ | 1.23 |
| 10 | *ಸರ್ಕಾರಿ ಗುಂಡು ತೋಪು | 57 | - | 1.03 | 1.03 | - | - | - | 0.14 | 0.14 | - | ಸ.ನಂ.57ರ ಉಳಿದ ಭಾಗ | ರಸ್ತೆ | ಸ.ನಂ.56 | ಸ.ನಂ. 58 | 1.03 |
| 11 | *ಅಂಜನಪ್ಪ ಬಿನ್ ಲೇ. ಗಂಗಯ್ಯ *ನರಸಪ್ಪ ಬಿನ್ ಲೇ. ಗಂಗಯ್ಯ *ಕೆ.ಜಿ. ನಾಗರಾಜು ಬಿನ್ ಲೇ. ಗಂಗಯ್ಯ | 65 | ಮಿಷ್ಕಿ | 2.32 | 0.03 | 2.29 | 3.50 | 0.27 | - | 0.27 | 0.86 | ರಸ್ತೆ | ಸ.ನಂ.65ರ ಉಳಿದ ಭಾಗ | ಸ.ನಂ.67 | ಸ.ನಂ .64 | 2.32 |
| 12 | *ತಿಮ್ಮಮ್ಮ ಕೋಂ ರಂಗನರಸಿಂಹ *ಅಂಜನಪ್ಪ ಬಿನ್ ಗಂಗಯ್ಯ *ನರಸಪ್ಪ ಬಿನ್ ಲೇ. ಗಂಗಯ್ಯ *ಕೆ.ಜಿ.ನಾಗರಾಜು ಬಿನ್ ಲೇ ಗಂಗಯ್ಯ | 67/1 | ಮಿಷ್ಕಿ | 2.26 | 0.13 | 2.13 | 3.00 | 0.01 | - | 0.01 | 0.03 | ರಸ್ತೆ | ಸ.ನಂ. 67/1 ರ ಉಳಿದ ಭಾಗ | ಸ.ನಂ.67/2 | ಸ.ನಂ. 65 | 2.26 |
| 13 | *ಬೈರಯ್ಯ ಬಿನ್ ಸಿದ್ದಯ್ಯ | 67/2 | ಮಿಷ್ಕಿ | 1.38 | 0.10 | 1.28 | 2.00 | 0.03 | - | 0.03 | 0.09 | ರಸ್ತೆ | ಸ.ನಂ. 67/2 ರ ಉಳಿದ ಭಾಗ | ಸ.ನಂ.67/3 | ಸ.ನಂ. 67/1 | 1.38 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|---|--|-------------|--------|------------------------------------|------------|------------|-------|--------------------------------|------------|------------|------|-----------------------------------|-----------------------|------------|----------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 14 | *ಬೈರಯ್ಯ ಬಿನ್ ಸಿದ್ದಯ್ಯ *T.N.ಕೃಷ್ಣಪ್ಪ ಬಿನ್ ಲೇ ನಂಜುಂಡಯ್ಯ *T.N.ಗೋಪಾಲ್ ಬಿನ್ ಲೇ. ನಂಜುಂಡಯ್ಯ *T.N.ಶಿವಣ್ಣ ಲೇ ನಂಜುಂಡಯ್ಯ *T.N.ಉದಯಕುಮಾರ್ ಬಿನ್ ಲೇ ನಂಜುಂಡಯ್ಯ | 67/3 | ಖುಷ್ಕಿ | 5.11 | 0.16 | 4.35 | 6.00 | 0.36 | - | 0.36 | 1.10 | ರಸ್ತೆ | ಸ.ನಂ. 67/3 ರ ಉಳಿದ ಭಾಗ | ಸ.ನಂ.67/4 | ಸ.ನಂ. 67/2 | 5.11 |
| 15 | * T.N. ಕೃಷ್ಣಪ್ಪ ಬಿನ್ ಲೇ ನಂಜುಂಡಯ್ಯ * T.N. ಗೋಪಾಲ್ ಬಿನ್ ಲೇ ನಂಜುಂಡಯ್ಯ | 67/4 | ಖುಷ್ಕಿ | 1.04 | 0.05 | 0.39 | 1.40 | 0.15 | - | 0.15 | 0.54 | ಸ.ನಂ. 67/4 ರ ಉಳಿದ ಭಾಗ ಮತ್ತು ರಸ್ತೆ | ಸ.ನಂ. 67/4 ರ ಉಳಿದ ಭಾಗ | ರಸ್ತೆ | ಸ.ನಂ.67 /3 | 1.04 |
| | | | | | | | ಒಟ್ಟು | 3-07 | 1-01 | 4-08 | | | | | | |
| <p>ಗ್ರಾಮ: ಬೆಳಗುಂಬ ಹೋಬಳಿ: ಕಸಬಾ ತಾಲ್ಲೂಕು: ಮಾಗಡಿ ಜಿಲ್ಲೆ: ರಾಮನಗರ</p> | | | | | | | | | | | | | | | | |
| 16 | *ರಂಗಶಾಮಯ್ಯ | 35/1 | ಖುಷ್ಕಿ | 0.14 | - | 0.14 | 0.53 | 0.02 | - | 0.02 | 0.08 | ರಸ್ತೆ | ಸ.ನಂ. 35/1ರ ಉಳಿದ ಭಾಗ | ಸ.ನಂ. 35/2 | ಗ್ರಾಮ ತಿಮ್ಮಸಂದ್ರ ಗಡಿ | 0.14 |
| 17 | *ಮಾಗಡಯ್ಯ ಉ.ದೊಡ್ಡಹೇಳವಯ್ಯ | 35/2 | ಖುಷ್ಕಿ | 0.13 | - | 0.13 | 0.49 | 0.02 | - | 0.02 | 0.08 | ರಸ್ತೆ | ಸ.ನಂ. 35/2ರ ಉಳಿದ ಭಾಗ | ಸ.ನಂ. 35/1 | ಸ.ನಂ. 35/1 | 0.13 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|------------------------------------|------------|------------|-------|--------------------------------|------------|------------|------|--------------------|----------------------|------------|----------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 18 | *ವೆಂಕಟರಂಗಯ್ಯ ಬಿನ್ ಹೊನ್ನಪ್ಪ | 39/1 | ಖುಷ್ಕಿ | 1.18 | 0.09 | 1.09 | 1.80 | 0.01.08 | - | 0.01.08 | 0.05 | ರಸ್ತೆ | ಸ.ನಂ. 39/1ರ ಉಳಿದ ಭಾಗ | ರಸ್ತೆ | ಸ.ನಂ. 39/2 | 1.18 |
| 19 | *ಮಾಗಡಯ್ಯ ಬಿನ್ ಚಿಕ್ಕರಂಗಯ್ಯ | 39/2 | ಖುಷ್ಕಿ | 1.15 | 0.06 | 1.09 | 1.80 | 0.04 | - | 0.04 | 0.15 | ರಸ್ತೆ | ಸ.ನಂ. 39/2ರ ಉಳಿದ ಭಾಗ | ಸ.ನಂ. 39/1 | ಸ.ನಂ. 39/3 | 1.15 |
| 20 | *ಚಿಕ್ಕಮಾರಯ್ಯ | 39/3 | ಖುಷ್ಕಿ | 1.15 | 0.06 | 1.09 | 1.80 | 0.04 | - | 0.04 | 0.15 | ರಸ್ತೆ | ಸ.ನಂ. 39/3ರ ಉಳಿದ ಭಾಗ | ಸ.ನಂ. 39/2 | ಸ.ನಂ. 39/4 | 1.15 |
| 21 | *ರಾಮಣ್ಣ ಬಿನ್ ಕೆಂಪಗುಡ್ಡಯ್ಯ ನಾಗರಾಜು ಬಿನ್ ಕೆಂಪಗುಡ್ಡಯ್ಯ | 39/4 | ಖುಷ್ಕಿ | 1.09 | 0.04 | 1.05 | 1.40 | 0.01 | - | 0.01 | 0.03 | ರಸ್ತೆ | ಸ.ನಂ. 39/4ರ ಉಳಿದ ಭಾಗ | ಸ.ನಂ. 39/3 | ಸ.ನಂ. 39/4ರ ಉಳಿದ ಭಾಗ | 1.09 |
| 22 | *ನರಸಯ್ಯನರಸಿಂಹಯ್ಯ ರಂಗಪ್ಪ | 56/1 | ಖುಷ್ಕಿ | 1.18 | 0.15 | 1.03 | 1.80 | 0.03.08 | - | 0.03.08 | 0.12 | ರಸ್ತೆ | ಸ.ನಂ. 56/1ರ ಉಳಿದ ಭಾಗ | ಸ.ನಂ. 59 | ಸ.ನಂ. 56/2 | 1.18 |
| 23 | *ಗೌಡಯ್ಯ ಉ. ಚಿಕ್ಕಮಾರೇಗೌಡ *ರಂಗನರಸಿಂಹಯ್ಯ ಉ. ಮೂಡ್ಲಗಿರಿಯಯ್ಯ *ಗಂಗನರಸಮ್ಮ ಉ.. ಗಂಗಲಕ್ಷ್ಮಮ್ಮ ಕೋಂ ನರಸೇಗೌಡ | 56/2 | ಖುಷ್ಕಿ | 3.11 | 0.10 | 3.01 | 4.00 | 0.02.08 | - | 0.02.08 | 0.08 | ರಸ್ತೆ | ಸ.ನಂ. 56/2ರ ಉಳಿದ ಭಾಗ | ಸ.ನಂ. 56/1 | ಸ.ನಂ. 56/3 | 3.11 |
| 24 | *ಸರೋಜಮ್ಮ ಕೋಂ ವೆಂಕಟಾಚಲಯ್ಯ *ಗುಡ್ಡತಿಮ್ಮಯ್ಯ ಬಿನ್ ಚೆಲುವಯ್ಯ | 67 | ಖುಷ್ಕಿ | 9.38 | 0.20 | 9.18 | 13.05 | 0.07 | - | 0.07 | 0.24 | ಸ.ನಂ. 67ರ ಉಳಿದ ಭಾಗ | ರಸ್ತೆ | ಸ.ನಂ. 65 | ರಸ್ತೆ | 9.38 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|--|-------------|--------|------------------------------------|------------|------------|------|--------------------------------|------------|------------|------|-----------|----------------------|------------|------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಗಂಗಲಕ್ಷ್ಮಮ್ಮ ಕೋಂ ಸಿ ಕುಂಟೇಗೌಡ *ರಂಗಮ್ಮ ಕೋಂ ನರಸಪ್ಪ *ಬಿ.ಆರ್. ಭಾಸ್ಕರ್ ಬಿನ್ ಬಿ ರಂಗಸ್ವಾಮಿ *ಪಟೇಲ್ ನರಸಪ್ಪ *ನರಸಪ್ಪ ಬಿನ್ ಚಿಕ್ಕನರಸಯ್ಯ *ನಾರಾಯಣಪ್ಪ *ಕೋಟೇರಂಗಯ್ಯ *ರಂಗನರಸಿಂಹಯ್ಯ | | | | | | | | | | | | | | | |
| 25 | *ಸಣ್ಣಪ್ಪ ಬಿನ್ ವೆಂಕಟಯ್ಯ *ನರಸಿಂಹಯ್ಯ ಬಿನ್ ನರಸಯ್ಯ * ಮೂಡ್ಲಗಿರಿಯಪ್ಪ ಬಿನ್ ವೆಂಕಟಯ್ಯ * ಜಯ್ಯಮ್ಮ ಕೋಂ ಲೇಟ್ ವೆಂಕಟಸ್ವಾಮಯ್ಯ | 60/2 | - | 2.29 | 1.00 | 1.29 | 2.00 | - | 0.02 | 0.02 | - | ರಸ್ತೆ | ಸ.ನಂ. 60/2ರ ಉಳಿದ ಭಾಗ | ಸ.ನಂ. 60/3 | ಸ.ನಂ. 59 | 2.29 |
| 26 | *ನರಸಿಂಹಯ್ಯ ಬಿನ್ ವೆಂಕಟಯ್ಯ | 60/3 | ಮಿಷ್ಕಿ | 0.37 | 0.15 | 0.22 | 0.12 | 0.03 | 0.01.08 | 0.04.08 | 0.02 | ರಸ್ತೆ | ಸ.ನಂ. 60/3ರ ಉಳಿದ ಭಾಗ | ಸ.ನಂ. 61 | ಸ.ನಂ. 60/2 | 0.37 |
| 27 | *ಹುಚ್ಚನರಸಯ್ಯ ಬಿನ್ ನರಸಯ್ಯ *ಲಕ್ಕಯ್ಯ ಬಿನ್ ಹೇಳವಯ್ಯ *ನರಸಿಂಹಯ್ಯ ಬಿನ್ ವೆಂಕಟಯ್ಯ | 61 | ಮಿಷ್ಕಿ | 1.30 | 0.18 | 1.12 | 1.53 | 0.03 | - | 0.03 | 0.09 | ರಸ್ತೆ | ಸ.ನಂ. 61ರ ಉಳಿದ ಭಾಗ | ಸ.ನಂ. 62 | ಸ.ನಂ. 60 | 1.3 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|------------------------------------|------------|------------|------|--------------------------------|------------|------------|------|--------------------|--------------------|----------|----------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 28 | *ಮೂಡ್ಲಗಿರಯ್ಯ ಬಿನ್ ವೆಂಕಟಯ್ಯ *ಹುಚ್ಚನರಸಯ್ಯ ಬಿನ್ ನರಸಯ್ಯ *B.N.ನರಸಿಂಹಮೂರ್ತಿ ಬಿನ್ ನರಸಯ್ಯ *ಹುಚ್ಚನರಸಯ್ಯ ಬಿನ್ ನರಸಯ್ಯ | 63 | ಖುಷ್ಕಿ | 4.29 | 1.07 | 3.22 | 4.16 | 0.05 | 0.02 | 0.07 | 0.15 | ಸ.ನಂ. 63ರ ಉಳಿದ ಭಾಗ | ರಸ್ತೆ | ಸ.ನಂ. 80 | ಸ.ನಂ. 64 | 4.29 |
| 29 | *ಎಂ.ಎನ್. ರಂಗನಾಥರಾವ್ *ರಾಮಮೂರ್ತಿ .ಎಂ.ಆರ್. ಬಿನ್ ಎಮ್.ಎನ್ ರಂಗನಾಥ್ ರಾವ್ *ಜಗನಾಥ್.ಎಂ.ಆರ್. ಬಿನ್ ಎಮ್.ಎನ್ ರಂಗನಾಥ್ ರಾವ್ *ತನುಜ ಹೆಚ್.ಬಿ.ಕೋಂ ಎಸ್.ಚಂದ್ರಶೇಖರ್ *ನರಸಮ್ಮ *ರಂಗಮ್ಮ ಕೋಂ ಬಿ.ನರಸಿಂಹಯ್ಯ *ಬಿ.ಎನ್.ಕೋಟಪ್ಪ ಬಿನ್ ಬಿ.ಕೆ.ನಾರಾಯಣಪ್ಪ *ಸಿದ್ದಪ್ಪ ಉ ಸಿದ್ದಯ್ಯ ಬಿನ್ ಭದ್ರಯ್ಯ *ಪುಟ್ಟರುದ್ರಮ್ಮ ಕೋಂ ಲೇ.ರುದ್ರಯ್ಯ | 43 | ಖುಷ್ಕಿ | 13.21 | 0.19 | 13.02 | 0.17 | 0.06 | - | 0.06 | 0.21 | ರಸ್ತೆ | ಸ.ನಂ. 43ರ ಉಳಿದ ಭಾಗ | ರಸ್ತೆ | ಸ.ನಂ. 42 | 13.22 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|---|--|-------------|--------|------------------------------------|------------|------------|-------|--------------------------------|------------|------------|------|------------------------|----------------------|---------|-----------------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| | *ಭದ್ರಯ್ಯ ಬಿನ್ ಲೇ.ರುದ್ರಯ್ಯ *ಜಯರಾಜು ಬಿನ್ ಲೇ.ರುದ್ರಯ್ಯ *ಸಿದ್ದಪ್ಪ ಉ ಸಿದ್ದಯ್ಯ ಬಿನ್ ಭದ್ರಯ್ಯ *ಪುಟ್ಟರುದ್ರಮ್ಮ ಕೋಂ ಲೇ.ರುದ್ರಯ್ಯ *ಭದ್ರಯ್ಯ ಬಿನ್ ಲೇ.ರುದ್ರಯ್ಯ *ಜಯರಾಜು ಬಿನ್ ಲೇ.ರುದ್ರಯ್ಯ | | | | | | | | | | | | | | | |
| | | | | | | | ಒಟ್ಟು | 1-04 .08 | 0-05.08 | 1-10 | | | | | | |
| ಗ್ರಾಮ: ಸಿಂಗ್ರೀಪಾಳ್ಯ ಹೋಬಳಿ: ಕಸಬಾ ತಾಲ್ಲೂಕು: ಮಾಗಡಿ ಜಿಲ್ಲೆ: ರಾಮನಗರ | | | | | | | | | | | | | | | | |
| 30 | *ಗಂಗಯ್ಯ ಬಿನ್ ವೆಂಕಟರಂಗಯ್ಯ * ಹೊನ್ನಪ್ಪ ಬಿನ್ ವೆಂಕಟರಂಗಯ್ಯ * ಗಂಗಮ್ಮ ಕೋಂ ಲೇಟ್ ರಂಗಪ್ಪ | 26 | ಮಿಷ್ಕಿ | 9.02 | 1.20 | 7.22 | 4.01 | 0.14 | - | 0.14 | 0.19 | ಸ.ನಂ.26ರ ಉಳಿದ ಭಾಗ | ರಸ್ತೆ | ಸ.ನಂ.25 | ಗ್ರಾಮ ಬೆಳ ಗೊಂಬ ಗಡಿ | 9.02 |
| 31 | *ಗಂಗಯ್ಯ | 25/2 | ಮಿಷ್ಕಿ | 2.23 | 0.04 | 2.19 | 2.63 | 0.04 | - | 0.04 | 0.11 | ಸ.ನಂ.25/2ರ ಉಳಿದ ಭಾಗ | ರಸ್ತೆ | ರಸ್ತೆ | ಸ.ನಂ. 26 | 2.23 |
| 32 | *ಎಲ್.ಎಸ್. ಪರಶಿವಯ್ಯ ಬಿನ್ ಶಿವಣ್ಣ | 22 | ಮಿಷ್ಕಿ | 6.03 | 0.14 | 5.29 | 3.04 | 0.05 | - | 0.05 | 0.07 | ರಸ್ತೆ | ಸ.ನಂ.22ರ ಉಳಿದ ಭಾಗ | ಸ.ನಂ.23 | ಸ.ನಂ. 22ರ ಉಳಿದ ಭಾಗ | 6.03 |

| ಕ್ರಮ ಸಂಖ್ಯೆ | ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ | ಜಮೀನಿನ ವಿವರ | | | | | ಆಕಾರ | ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ | | | ಆಕಾರ | ಚಕ್ಕುಬಂದಿ | | | | ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು |
|-------------|---|-------------|--------|------------------------------------|------------|------------|-------|--------------------------------|------------|------------|-------|---------------------|-------------------|-----------------|----------------------|-------------------------------|
| | | ಸ.ನಂ | ತರಹೆ | ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು | ಖರಾಬು ಎ-ಗು | ಉಳಿಕೆ ಎ-ಗು | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | | | 10 | 11 | 12 | 13 | 14 | 15 |
| 33 | *ಬುಜ್ಜಪ್ಪ | 23 | ಮಿಷ್ಕಿ | 0.30 | - | 0.30 | 0.86 | 0.07 | - | 0.07 | 0.20 | ರಸ್ತೆ | ಸ.ನಂ.23ರ ಉಳಿದ ಭಾಗ | ರಸ್ತೆ | ಸ.ನಂ. 22 | 0.30 |
| 34 | *ಶಾ ಇನಾಂ ಜಯಕೀರ್ತಿ | 46/1 | ಮಿಷ್ಕಿ | 0.26 | - | 0.26 | 0.12 | 0.01 | - | 0.01 | 0.1/2 | ಸ.ನಂ.46/1ರ ಉಳಿದ ಭಾಗ | ರಸ್ತೆ | ರಸ್ತೆ | ಸ.ನಂ. 46/2 | 0.26 |
| 35 | *ಶಾ ಇನಾಂ ಕಮಲಮ್ಮ | 46/2 | ಮಿಷ್ಕಿ | 0.18 | - | 0.18 | 0.08 | 0.02 | - | 0.02 | 0.01 | ಸ.ನಂ.46/2ರ ಉಳಿದ ಭಾಗ | ರಸ್ತೆ | ಸ.ನಂ.46/1 | ಸ.ನಂ. 46/2ರ ಉಳಿದ ಭಾಗ | 0.18 |
| 36 | * ಟಿ.ಜಿ.ಸುನಂದಮ್ಮ ಕೋಂ ಬಿ.ಎನ್.ಶಿವಣ್ಣ *ಬಿ.ಎನ್. ರತ್ನಮ್ಮ ಕೋಂ ಬಿ.ಸಿ. ಮಹೇಶ್ *ಶಿವಮ್ಮ ಕೋಂ ನರಸಿಂಹಮೂರ್ತಿ | 47 | ಮಿಷ್ಕಿ | 0.38 | - | 0.38 | 1.42 | 0.04 | - | 0.04 | 0.15 | ಸ.ನಂ.47ರ ಉಳಿದ ಭಾಗ | ರಸ್ತೆ | ಗ್ರಾಮ ಹರ್ತಿ ಗಡಿ | ಸ.ನಂ. 46/1 | 0.38 |
| | | | | | | | ಒಟ್ಟು | 0-37 | - | 0-37 | | | | | | |

ಫೋಷ್ವಾರೆ

| ಕ್ರಮ ಸಂಖ್ಯೆ | ಗ್ರಾಮದ ಹೆಸರು | ಹೋಬಳಿ | ತಾಲ್ಲೂಕು | ಜಿಲ್ಲೆ | ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ವಿಸ್ತೀರ್ಣ | | |
|----------------|----------------|-------|----------|--------|---------------------------------------|----------------|---------------|
| | | | | | ಐನು ಎ-ಗು | ಖರಾಬು ಎ-ಗು | ಒಟ್ಟು ಎ-ಗು |
| 1 | ಬೆಟ್ಟದಾಸೀಪಾಳ್ಯ | ಕಸಬಾ | ಮಾಗಡಿ | ರಾಮನಗರ | 0-11 | - | 0-11 |
| 2 | ತಿಮ್ಮಸಂದ್ರ | ಕಸಬಾ | ಮಾಗಡಿ | ರಾಮನಗರ | 3-07 | 1-01 | 4-08 |
| 3 | ಬೆಳಗುಂಬ | ಕಸಬಾ | ಮಾಗಡಿ | ರಾಮನಗರ | 1-04.08 | 0-05.08 | 1-10 |
| 4 | ಸಿಂಗ್ರೀಪಾಳ್ಯ | ಕಸಬಾ | ಮಾಗಡಿ | ರಾಮನಗರ | 0-37 | - | 0-37 |
| ಒಟ್ಟು | | | | | 5-19.08 | 1-06.08 | 6-26 |

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಇಂ ವಿಜಯ್ ಭೀ ಚಂದಾಪುರ

ಸರ್ಕಾರದ ಅಧೀನ ಕಾರ್ಯದರ್ಶಿ

ಬಾಹ್ಯ ಅನುದಾನಿತ ಯೋಜನೆಗಳು (ಇಎಪಿ)

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|--|---------|
| ಭಾಗ - III | ಬೆಂಗಳೂರು, ಸೋಮವಾರ, ಮಾರ್ಚ್ ೧೯, ೨೦೧೨ (ಫಾಲ್ಗುಣ ೨೯, ಶಕ ವರ್ಷ ೧೯೩೩) | ನಂ. ೨೦೦ |
|-----------|--|---------|

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರ ಕಲಂ 3(1) ರನ್ವಯ ಅಧಿಸೂಚನೆ

ಕರ್ನಾಟಕ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966)ನೇದ್ದರ ಕಲಂ 3ರ ಉಪ ಕಲಂ (1) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕು ಡಾಣಾಪುರ ಗ್ರಾಮದಲ್ಲಿ ಮೆ|| ಬಿ.ಎಂ.ಎಂ. ಇನ್ಸ್ಟಾಟ್ ಲಿಮಿಟೆಡ್ ಇವರಿಗೆ ಕೈಗಾರಿಕೆ ಸ್ಥಾಪಿಸುವ ಸಲುವಾಗಿ ಅಂಕಣ (2) ರಲ್ಲಿ ಕಾಣಿಸಿರುವ ಜಮೀನಿನ ಕ್ಷೇತ್ರವನ್ನು ಅಂಕಣ (3)ರಲ್ಲಿ ಕಾಣಿಸಿರುವಂತೆ ಅಂಕಣ (4) ರಿಂದ (7) ರ ವರೆಗೆ ವಿವರಿಸಿದ ಚಕಬಂದಿ (ಚತು:ಸೀಮೆ)ಯನ್ನು ಒಳಗೊಂಡಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಪ್ರಸ್ತುತ ಕಾಯ್ದೆಯ ಉದ್ದೇಶದನ್ವಯ ಘೋಷಿಸುತ್ತದೆ.

ಅನುಸೂಚಿ

ಜಿಲ್ಲೆ: ಬಳ್ಳಾರಿ

ತಾಲ್ಲೂಕು : ಹೊಸಪೇಟೆ

ಹೋಬಳಿ : ಮರಿಯಮ್ಮನಹಳ್ಳಿ

ಗ್ರಾಮ : ಡಾಣಾಪುರ

| ಅ.ನಂ. | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಚಕಬಂದಿ (ಚತು:ಸೀಮೆ) | | | | |
|-------|----------|---|-------------------|------------|-------------------------------|----------------|-----|
| | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 |
| 1 | 16/ಎ/1ಜಿ | 0-68 | 17/ಸಿ | 16/ಎ/1ಎಫ್ | 17/ಎಬಿ | ರೈಲ್ವೆ ಹಳಿ | |
| 2 | 48/ಎ/40 | 6-71 | 599 ಪೈ | ರೈಲ್ವೆ ಹಳಿ | 48/ಎ/31 48/ಎ/39 48/ಎ/38 | 588/3 588/7 | |
| 3 | 48/ಎ/42 | 0-75 | 599 ಪೈ | ರೈಲ್ವೆ ಹಳಿ | 48/ಎ/31 48/ಎ/39 48/ಎ/38 | 588/3 588/7 | |
| 4 | 52/ಬಿ/1 | 1-27 | 52/ಬಿ2 | 55/ಎ1 ಪೈ | 589/ಎ/21 | 47 | |
| 5 | 52/ಬಿ/2 | 2-00 | 52/ಬಿ3 | 52/ಬಿ1 | 589/ಎ/21 | 47 | |
| | ಒಟ್ಟು | 11-41 | | | | | |

ಘೋಷ್ವಾರೆ

| ಅ. ನಂ. | ಗ್ರಾಮದ ಹೆಸರು | ಒಟ್ಟು ಕ್ಷೇತ್ರ | ಖರಾಬು ಕ್ಷೇತ್ರ | ನಿವ್ವಳ ಕ್ಷೇತ್ರ |
|--------|--------------|---------------|---------------|----------------|
| 1 | 2 | 3 | 4 | 5 |
| 1 | ಡಾಣಾಪುರ | 11-41 | - | 11-41 |
| | ಒಟ್ಟು | 11-41 | - | 11-41 |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರ ಕಲಂ 1(3) ರನ್ವಯ ಅಧಿಸೂಚನೆ

ಸಂಖ್ಯೆ : ಸಿಐ 124 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 19ನೇ ಮಾರ್ಚ್, 2012

ಕರ್ನಾಟಕ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966)ನೇದ್ದರ ಕಲಂ 1ರ ಉಪ ಕಲಂ (3) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕು ಡಾಣಾಪುರ ಗ್ರಾಮದಲ್ಲಿ ಮೆ|| ಬಿ.ಎಂ.ಎಂ. ಇನ್ಸ್ಟಿಟ್ಯೂಟ್ ಲಿಮಿಟೆಡ್ ಇವರಿಗೆ ಈ ಕೆಳಗಿನ ಅನುಸೂಚಿಯ 2ನೇ ಅಂಕದಲ್ಲಿ ಕಾಣಿಸಿರುವ ಜಮೀನಿನ ಕ್ಷೇತ್ರವನ್ನು 3ನೇ ಅಂಕದಲ್ಲಿ ಕಾಣಿಸಿರುವಂತೆ ಅಂಕಣ (4) ರಿಂದ (7) ರ ವರೆಗೆ ವಿವರಿಸಿದ ಚಕಬಂದಿ (ಚತು:ಸೀಮೆ)ಯನ್ನು ಒಳಗೊಂಡಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಪ್ರಸ್ತುತ ಕಾಯ್ದೆಯ ಅಧ್ಯಾಯ 7 ರಲ್ಲಿಯ ಉಪ ಬಂಧಗಳನ್ನು ಈ ಅಧಿಸೂಚನೆ ದಿನಾಂಕದಿಂದ ಚಲಾಯಿಸಲಾಗುತ್ತದೆ ಅಂತಾ ಈ ಮೂಲಕ ನಿಗದಿಪಡಿಸಿದೆ.

ಅನುಸೂಚಿ

ಜಿಲ್ಲೆ: ಬಳ್ಳಾರಿ

ತಾಲೂಕು : ಹೊಸಪೇಟೆ

ಹೋಬಳಿ : ಮರಿಯಮ್ಮನಹಳ್ಳಿ ಗ್ರಾಮ : ಡಾಣಾಪುರ

| ಅ.ನಂ. | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಚಕಬಂದಿ (ಚತು:ಸೀಮೆ) | | | | |
|-------|---------|---|--------------------|----------|----------|--------|-----|
| | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಪರಾ |
| 1 | 2 | 3 | 4 | 5 | 6 | 7 | 8 |
| 1 | 52/ಬಿ/1 | 1-27 | 52/ಬಿ2 | 55/ಎ1 ಪೈ | 589/ಎ/21 | 47 | |
| 2 | 52/ಬಿ/2 | 2-00 | 52/ಬಿ3 | 52/ಬಿ1 | 589/ಎ/21 | 47 | |
| | ಒಟ್ಟು | 3-27 | | | | | |

ಘೋಷ್ವಾರೆ

| ಅ. ನಂ. | ಗ್ರಾಮದ ಹೆಸರು | ಒಟ್ಟು ಕ್ಷೇತ್ರ | ಖರಾಬು ಕ್ಷೇತ್ರ | ನಿವ್ವಳ ಕ್ಷೇತ್ರ |
|--------|--------------|---------------|---------------|----------------|
| 1 | 2 | 3 | 4 | 5 |
| 1 | ಡಾಣಾಪುರ | 3-27 | - | 3-27 |
| | ಒಟ್ಟು | 3-27 | - | 3-27 |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966 ರ ಕಲಂ 28(1) ರನ್ವಯ ಅಧಿಸೂಚನೆ.

ಸಂಖ್ಯೆ : ಸಿಐ 124 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 19ನೇ ಮಾರ್ಚ್, 2012

ಈ ಮುಂದಿನ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಅಂದರೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕು ಡಾಣಾಪುರ ಗ್ರಾಮದಲ್ಲಿ ಮೆ|| ಬಿ.ಎಂ.ಎಂ. ಇಸ್ಪಾಟ್ ಲಿಮಿಟೆಡ್ ಇವರಿಗಾಗಿ ಕೈಗಾರಿಕಾ ಅಭಿವೃದ್ಧಿ ಸಲುವಾಗಿ ಅಭಿವೃದ್ಧಿಗೊಳಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಅವಶ್ಯವಿರುತ್ತದೆಯೆಂದು ಕರ್ನಾಟಕ ಸರ್ಕಾರವು ಉದ್ದೇಶಿಸಿದೆ.

ಆದ್ದರಿಂದ 1966 ನೇ ಸಾಲಿನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ (ಕರ್ನಾಟಕ ಕಾಯ್ದೆ 18:1966) ರ ಕಲಂ 28ರ ಉಪಕಲಂ (1) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಪ್ರಸ್ತುತ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿ ಈ ಮೂಲಕ ಸೂಚನೆ ಕೊಡಲಾಗಿದೆ.

ಪ್ರಸ್ತುತ ಕಾಯ್ದೆಯ ಕಲಂ 35 ರ ಉದ್ದೇಶಕ್ಕಾಗಿ ಅಂಥ ಜಮೀನುಗಳಲ್ಲಿ ಪ್ರವೇಶಿಸುವ ವ್ಯಕ್ತಿಗಳೊಡನೆ ಮಧ್ಯೆ ಪ್ರವೇಶಿಸುವುದಾಗಲಿ ಅಥವಾ ಅವರನ್ನು ತಡೆಯುವುದಾಗಲಿ ಮಾಡಬಾರದು ಅಂತಾ ಪ್ರಸ್ತುತ ಜಮೀನುಗಳಲ್ಲಿ ಆಸಕ್ತಿ ಇರುವವರಿಗೆಲ್ಲಾ ಈ ಮೂಲಕ ಎಚ್ಚರಿಸಲಾಗಿದೆ. ಸದರಿ ಜಮೀನಿನ ಮಾರಾಟ, ವಿಲೇವಾರಿ, ಗುತ್ತಿಗೆ ಅಡಮಾನ, ಹಸ್ತಾಂತರಣೆ ವಿನಿಮಯ ಅಥವಾ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವುದೇ ವೆಚ್ಚ ಭೂ ಅಭಿವೃದ್ಧಿಗಳನ್ನು ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದ ನಂತರ ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಧಾರವಾಡ ಇವರ ಮಂಜೂರಾತಿಯನ್ನು ಪಡೆಯದೇ ಮಾಡಿದ ಪಕ್ಷದಲ್ಲಿ ಕೇಂದ್ರೀಯ ಭೂಸ್ವಾಧೀನ ಕಾಯ್ದೆ 1894 ರ ಕಲಂ 24(7) ಮೇರೆಗೆ ಪರಿಹಾರಧನ ಕೊಡಲು ಪರಿಗಣಿಸುವುದಿಲ್ಲವೆಂಬ ಹಾಗೂ ಅಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಸದರಿ ಜಮೀನಿನ ಒಂದು ಕರಡು ನಕ್ಷೆಯನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, 33/ಎ ಲಕಮನಹಳ್ಳಿ ಕೈಗಾರಿಕಾ ಪ್ರದೇಶ, ಪಿ.ಬಿ. ರಸ್ತೆ ಧಾರವಾಡ-580004 ಇವರ ಕಾರ್ಯಾಲಯದಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.

ಅನುಸೂಚಿ

ಜಿಲ್ಲೆ: ಬಳ್ಳಾರಿ

ತಾಲ್ಲೂಕು : ಹೊಸಪೇಟೆ

ಹೋಬಳಿ : ಮರಿಯಮ್ಮನಹಳ್ಳಿ

ಗ್ರಾಮ : ಡಾಣಾಪುರ

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|--------|---|------------------|---------|--------------------------------------|------------|-------------|-------------------|----------|----------|--------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 1 | 1) ಈಡಿಗರ ಹುಲಿಗೆಮ್ಮ ಗಂಡ ಮಾನಪ್ಪ (0-71) 2) ಈಡಿಗರ ಕರೆಹನುಮಪ್ಪ ದಾಸಪ್ಪ (0-56) | ಸ್ವಂತ | 52/ಬಿ/1 | 1-27 | 0-58 | ಮಿಷ್ಕಿ | 52/ಬಿ2 | 55/ಎ1 ಪೈ | 589/ಎ/21 | 47 | |
| 2 | ಜಿ.ಲಕ್ಷ್ಮೀನಾರಾಯಣ ತಂದೆ ಜಿ. ಚಿನ್ನತಿಮ್ಮಪ್ಪ | ಸ್ವಂತ | 52/ಬಿ/2 | 2-00 | 0-90 | ಮಿಷ್ಕಿ | 52/ಬಿ3 | 52/ಬಿ1 | 589/ಎ/21 | 47 | |
| | | | ಒಟ್ಟು | 3-27 | | | | | | | |

ಘೋಷ್ವಾರೆ

| ಅ. ನಂ. | ಗ್ರಾಮದ ಹೆಸರು | ಒಟ್ಟು ಕ್ಷೇತ್ರ | ಖರಾಬು ಕ್ಷೇತ್ರ | ನಿವ್ವಳ ಕ್ಷೇತ್ರ |
|--------|--------------|---------------|---------------|----------------|
| 1 | 2 | 3 | 4 | 5 |
| 1 | ಡಾಣಾಪುರ | 3-27 | - | 3-27 |
| | ಒಟ್ಟು | 3-27 | - | 3-27 |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|---|---------|
| ಭಾಗ - III | ಬೆಂಗಳೂರು, ಮಂಗಳವಾರ, ಮಾರ್ಚ್ ೨೦, ೨೦೧೨ (ಫಾಲ್ಗುಣ ೩೦, ಶಕ ವರ್ಷ ೧೯೩೩) | ನಂ. ೨೦೩ |
|-----------|---|---------|

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966 ರ ಕಲಂ 28(4) ರನ್ವಯ ಅಧಿಸೂಚನೆ

ಸಂಖ್ಯೆ : ಸಿಐ 10 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 19ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 1966) (ಈ ಮುಂದೆ ಪ್ರಸ್ತುತ ಕಾಯ್ದೆ ಎಂದು ಹೇಳಲಾಗಿದೆ) ಕಲಂ 28(1) ರನ್ವಯ ವಿಹಿತವಾಗಿರುವ ಅಧಿಕಾರದಡಿ ಅಧಿಸೂಚನೆ ಸಂಖ್ಯೆ : ಸಿಐ 10 ಎಸ್‌ಪಿಕ್ಯೂ 2011, ದಿನಾಂಕ: 19-04-2011 (ಈ ಮುಂದೆ ಅಧಿಸೂಚನೆ ಎಂದು ಹೇಳಲಾಗಿದೆ) ರಂದು ಹೊರಡಿಸಿ ದಿನಾಂಕ : 20-04-2011 ರಂದು ಪ್ರಕಟವಾದ ರಾಜ್ಯ ಪತ್ರದ ಪುಟ 1 ರಿಂದ 26 ರವರೆಗೆ (ಭಾಗ-3) ರಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಜಮೀನುಗಳನ್ನು ಕೈಗಾರಿಕಾ ಅಭಿವೃದ್ಧಿಗೋಸ್ಕರ ಅಂದರೆ, ಮೆ|| ಬಿ. ಎಮ್. ಎಮ್. ಇಸ್ಟಾಟ್ ಲಿ. ವತಿಯಿಂದ ಇಂಟೆಗ್ರೇಟೆಡ್ ಸ್ಟೀಲ್ ಘಟಕ, ವಿದ್ಯುತ್ ಸ್ಥಾವರ, ಸಿಮೆಂಟ್ ಘಟಕ ಮತ್ತು ಟೌನಶಿಪ್ ಸ್ಥಾಪಿಸುವ ಸಲುವಾಗಿ ಸ್ವಾಧೀನಪಡಿಸಿಕೊಳ್ಳಲು ತನ್ನ ಉದ್ದೇಶವನ್ನು ಪ್ರಕಟಿಸಿತ್ತು.

ಅದರಂತೆ ಪ್ರಸ್ತುತ ಕಾಯ್ದೆಯನ್ವಯ 28ರ ಉಪ ಕಲಂ (3)ರನ್ವಯ ಆದೇಶವನ್ನು ಹೊರಡಿಸಲಾಗಿದೆ ಮತ್ತು ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳೂ ಪ್ರಸ್ತುತ ಅಧಿಸೂಚನೆಯಲ್ಲಿಯೂ ಕಾಣಿಸಲ್ಪಟ್ಟಿವೆ ಹಾಗೂ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವರಿಕೆಯಾಗಿದೆ.

ಆದುದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966)ರ ಕಲಂ 28 ರ ಉಪ ಕಲಂ (4) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಈ ಮೂಲಕ ಕರ್ನಾಟಕ ಸರ್ಕಾರವು ಘೋಷಿಸಿದೆ.

ಅನುಸೂಚಿ

ಜಿಲ್ಲೆ: ಬಳ್ಳಾರಿ

ತಾಲೂಕು : ಹೊಸಪೇಟೆ

ಹೋಬಳಿ : ಮರಿಯಮ್ಮನಹಳ್ಳಿ

ಗ್ರಾಮ : ಡಾಣಾಪುರ/ಡಾಣಾಯಕನಕೇರೆ/ಗರಗ

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|-----------------|--------------------------------------|------------------|---------|--------------------------------------|------------|-------------|-------------------|---------|-------|--------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| ಗ್ರಾಮ : ಡಾಣಾಪುರ | | | | | | | | | | | |
| 1 | ಬಿ. ಶಾಪಾಖಿನಿ ಗಂಡ ದಿವಂಗತ ಬಿ. ಬುಡೇನಸಾಬ | ಸ್ವಂತ | 8/ಎಲ್ | 0-35 | - | ಮಿಷ್ಕಿ | 7/ಡಿ | 373/ಡಿ1 | 8ಕೆ | 7/ಸಿ | |
| 2 | ಐ.ಎಂ. ನಾಗಯ್ಯ ಕೊಟ್ಟ ಬಸಯ್ಯ | ಸ್ವಂತ | 59/2 | 0-50 | 0-23 | ಮಿಷ್ಕಿ | 59/3 | 59/1 | 57 | 59/11 | |
| 3 | ವಿ. ಆನಂದ ಸುರೇಶ ತಂದೆ ವಸಂತ ಕುಮಾರ | ಸ್ವಂತ | 59/3 | 0-46 | 0-21 | ಮಿಷ್ಕಿ | 59/4 | 59/2 | 57 | 59/18 | |
| 4 | ಎಸ್. ಎಸ್.ರುದ್ರಯ್ಯ ತಂದೆ ಕೊಟ್ಟಯ್ಯ | ಸ್ವಂತ | 59/4 | 0-41 | 0-19 | ಮಿಷ್ಕಿ | 59/5 | 59/3 | 57 | 59/17 | |
| 5 | ವಿ. ಆನಂದ ಸುರೇಶ ತಂದೆ ವಸಂತ ಕುಮಾರ | ಸ್ವಂತ | 59/5/ಎ | 0-20 | 0-10 | ಮಿಷ್ಕಿ | 59/6 | 59/4 | 57 | 59/6 | |

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|--------|---|------------------------|---------|--|---------------|----------------|-------------------|--------|-------|---------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 6 | ವಿ. ಆನಂದ ಸುರೇಶ ತಂದೆ ವಸಂತ ಕುಮಾರ | ಸ್ವಂತ | 59/5/ಬಿ | 0-21 | 0-09 | ಖುಷ್ಕಿ | 59/6 | 59/4 | 57 | 59/6 | |
| 7 | ಎಸ್.ಎಸ್.ವಲಿ ತಂದೆ ಸಾಮಖೋಜಾನ್ ಸಾಹೇಬು | ಸ್ವಂತ | 59/6 | 0-43 | 0-20 | ಖುಷ್ಕಿ | 59/7 | 59/5 | 57 | 59/15 | |
| 8 | ನಾಯಕರ ಗಿಡ್ಡ ಹನುಮಂತಪ್ಪ ತಂದೆ ಲೇಟ್ ನಿಂಗಪ್ಪ | ಸ್ವಂತ | 59/7 | 0-45 | 0-20 | ಖುಷ್ಕಿ | 59/8 | 59/6 | 57 | 59/14 | |
| 9 | ಕೆ. ರಾಜ ತಂದೆ ಕೆ.ಎ ಎರೇಣ್ಣ | ಸ್ವಂತ | 59/8 | 0-42 | 0-19 | ಖುಷ್ಕಿ | 59/9 | 59/7 | 57 | 59/13 | |
| 10 | ಎ.ಎಮ್. ವೀರಭದ್ರಯ್ಯ ತಂದೆ ಕೊಟ್ಟಬಸಯ್ಯ | ಸ್ವಂತ | 59/9 | 0-37 | 0-16 | ಖುಷ್ಕಿ | 59/10 | 59/8 | 57 | 59/12 | |
| 11 | ಅಡವಿ ಕಾಂತಪ್ಪ ಗಂಡ ಭರ್ಮಪ್ಪ | ಸ್ವಂತ | 59/10 | 0-35 | 0-16 | ಖುಷ್ಕಿ | 62/ಎ1 | 59/9 | 57 | 59/12 | |
| 12 | ಗಂಗಾವತಿ ಪಾರ್ವತಿಬಾಯಿ ಗಂಡ ವಿಶ್ವನಾಥ | ಸ್ವಂತ | 59/11 | 0-11 | 0-05 | ಖುಷ್ಕಿ | 62/ಎ6 | 59/12 | 59/10 | 62/ಎ6 | |
| 13 | ಕೆ. ವೆಂಕೋಬಶೆಟ್ಟಿ ತಂದೆ ಲೇಟ್ ಹನಂತಪ್ಪ ಶೆಟ್ಟಿ | ಸ್ವಂತ | 59/13 | 0-34 | 0-16 | ಖುಷ್ಕಿ | 59/12 | 59/14 | 59/8 | 59/26 | |
| 14 | ಎಚ್.ಜಿ. ನರಸಿಂಹ ತಂದೆ ಎಚ್.ಜಿ. ರಾಮಚಂದ್ರಪ್ಪ | ಸ್ವಂತ | 59/14 | 0-46 | 0-21 | ಖುಷ್ಕಿ | 59/13 | 59/15 | 59/7 | 59/20 | |
| 15 | ಜಂಟಿ ಗಾಳಪ್ಪ ತಂದೆ ವೀರಪ್ಪ | ಸ್ವಂತ | 59/15 | 0-57 | 0-26 | ಖುಷ್ಕಿ | 59/14 | 59/16 | 59/6 | 59/20 | |
| 16 | ಅಜೀಜ್ ಸಾಹೇಬು ತಂದೆ ಮೊಹಮ್ಮದ್ ಸಾಹೇಬು | ಸ್ವಂತ | 59/16 | 0-51 | 0-23 | ಖುಷ್ಕಿ | 59/15 | 59/17 | 59/5 | 59/20 | |
| 17 | ವಿ. ಆನಂದ ಸುರೇಶ ತಂದೆ ವಸಂತ | ಸ್ವಂತ | 59/17 | 0-52 | 0-24 | ಖುಷ್ಕಿ | 59/16 | 59/18 | 59/4 | 59/20 | |
| 18 | ಅಡವಿ ಕಾಂತಪ್ಪ ತಂದೆ ಭರ್ಮಪ್ಪ | ಸ್ವಂತ | 59/18 | 0-53 | 0-24 | ಖುಷ್ಕಿ | 59/17 | 59/19 | 59/3 | 59/20 | |
| 19 | ಎಚ್.ಪರಸಪ್ಪ ತಂದೆ ದಿವಂಗತ ದೊಡ್ಡ ದುರುಗಪ್ಪ | ಸ್ವಂತ | 59/19 | 0-53 | 0-24 | ಖುಷ್ಕಿ | 59/18 | 59/1 | 59/2 | 59/20 | |
| 20 | ನಾಯ್ಕರ ಹನಂತಪ್ಪ ತಂದೆ ನಿಂಗಪ್ಪ | ಸ್ವಂತ | 59/21 | 0-58 | 0-27 | ಖುಷ್ಕಿ | 59/22 | 59/1 | 59/19 | 55/ಡಿ | |
| 21 | 1.ಹರಿಜನ ಸಾರೆಪ್ಪ ತಾಯಿ ಲೇಟ್ ಹುಲಿಗೇವ್ವ 2.ಹನುಮಂತಪ್ಪ ಗಾಳಿಪ್ಪ 3.ದುರುಗಪ್ಪ ಗಂಗಮ್ಮ ತಾಯಿ ಲೇಟ್ ಹುಲಿಗೇವ್ವ | ಸ್ವಂತ | 59/22 | 0-55 | 0-25 | ಖುಷ್ಕಿ | 59/24 | 59/21 | 59/20 | 59/23 | |
| 22 | ಅಡವಿ ಶಾಂತಪ್ಪ ತಂದೆ ಭರ್ಮಪ್ಪ | ಸ್ವಂತ | 59/24 | 0-68 | 0-31 | ಖುಷ್ಕಿ | 59/25 | 59/22 | 59/20 | 54/1, 2 | |
| 23 | ಅಡವಿ ಶಾಂತಪ್ಪ ತಂದೆ ಭರ್ಮಪ್ಪ | ಸ್ವಂತ | 59/25 | 1-02 | 0-40 | ಖುಷ್ಕಿ | 59/26 | 59/24 | 59/20 | 59/1,3 | |
| 24 | ಎಲ್.ಜಿ. ಭಾರತಿ ಗಂಡ ಲಕ್ಷ್ಮೀ ನಾರಾಯಣ | ಸ್ವಂತ | 59/28 | 0-47 | 0-32 | ಖುಷ್ಕಿ | 61/ಎ8 | 59/26 | 59/27 | 59/26 | |

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|--------|--|------------------------|---------|--|---------------|----------------|-------------------|--------|-----------------------------|-------------------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 25 | ಅಡವಿ ಕಾಂತಪ್ಪ ತಂದೆ ಭರ್ಮಪ್ಪ | ಸ್ವಂತ | 59/29 | 0-27 | 0-13 | ಖುಷ್ಕಿ | 59/30 | 59/26 | 59/26 | 54/8 | |
| 26 | ಹನ್ನಮತಪ್ಪ ತಂದೆ ಲಿಂಗಪ್ಪ | ಸ್ವಂತ | 59/30 | 1-40 | 0-63 | ಖುಷ್ಕಿ | 59/26,31 | 59/28 | 59/26 | 54/9,12 | |
| 27 | ಜಂಟಿ ಗಾಳೆಪ್ಪ ತಂದೆ ವೀರಪ್ಪ | ಸ್ವಂತ | 59/31 | 0-25 | 0-12 | ಖುಷ್ಕಿ | 59/32 | 59/30 | 59/26 | 54/13 | |
| 28 | ಅಲೋಕ್ ಬೋರಾರ್ ತಂದೆ ರಾಜೇಂದ್ರ ಬೋರಾರ್ | ಸ್ವಂತ | 63/8 | 0-74 | 0-34 | ಖುಷ್ಕಿ | 63/9 | 63/3 | 64/38 | 68/7 | |
| 29 | ಅಶೋಕ ಕುಮಾರ ಬಜಾವತ್ ತಂದೆ ಬಿಕಾಚಂದ್ ಬಜಾವತ್ | ಸ್ವಂತ | 248/ಸಿ | 0-04 | 0-04 | ಖುಷ್ಕಿ | 252 | 248/ಬಿ | 247 | 251 | |
| 30 | ಅಶೋಕ ಕುಮಾರ ಬಜಾವತ್ ತಂದೆ ಬಿಕಾಚಂದ್ ಬಜಾವತ್ | ಸ್ವಂತ | 250/ಸಿ | 0-03 | 0-03 | ಖುಷ್ಕಿ | 251 | 250/ಬಿ | 250/ಬಿ | 267 | |
| 31 | ಅಶೋಕ ಕುಮಾರ ಬಜಾವತ್ ತಂದೆ ಬಿಕಾಚಂದ್ ಬಜಾವತ್ | ಸ್ವಂತ | 251/ಎ3 | 0-21 | 0-19 | ಖುಷ್ಕಿ | 252 | 250/ಎ2 | 248 | 251/ಬಿ3 | |
| 32 | ಅಶೋಕ ಕುಮಾರ ಬಜಾವತ್ ತಂದೆ ಬಿಕಾಚಂದ್ ಬಜಾವತ್ | ಸ್ವಂತ | 251/ಬಿ3 | 0-90 | 0-81 | ಖುಷ್ಕಿ | 252 | 250 | 251/ಎ2 251/ಎ3 251/ಬಿ2 | 266 265 | |
| 33 | ಅಶೋಕ ಕುಮಾರ ಬಜಾವತ್ ತಂದೆ ಬಿಕಾಚಂದ್ ಬಜಾವತ್ | ಸ್ವಂತ | 252 | 2-30 | 2-07 | ಖುಷ್ಕಿ | 246 253 | 251 | 247 | 264 263 254 | |
| 34 | ಹನ್ನಪ್ಪ ತಂದೆ ದೊಡ್ಡ ಹೊಸೂರಪ್ಪ | ಸ್ವಂತ | 337/ಎ | 0-21 | 0-37 | ತರಿ | 338/ಬಿ | 335 | 338/ಡಿ | 337/ಬಿ | |
| 35 | ಹನ್ನಪ್ಪ ತಂದೆ ದೊಡ್ಡ ಹೊಸೂರಪ್ಪ | ಸ್ವಂತ | 337/ಬಿ | 0-07 | 0-13 | ತರಿ | 338/ಬಿ | 335 | 337/ಎ | 337/ಸಿ | |
| 36 | ಜಿ. ನಾಗಭೂಷಣ ತಂದೆ ಜಿ. ವೆಂಕೋಬಪ್ಪ | ಸ್ವಂತ | 337/ಸಿ | 0-12 | 0-21 | ತರಿ | 337/ಡಿ, ಇ | 335 | 337/ಬಿ | 335 | |
| 37 | ಹನ್ನಪ್ಪ ತಂದೆ ದೊಡ್ಡ ಹೊಸೂರಪ್ಪ | ಸ್ವಂತ | 337/ಡಿ | 0-48 | 0-84 | ತರಿ | 346 | 337/ಸಿ | 338/ಎ | 338/ಇ | |
| 38 | ಹನ್ನಪ್ಪ ತಂದೆ ದೊಡ್ಡ ಹೊಸೂರಪ್ಪ | ಸ್ವಂತ | 337/ಇ | 0-26 | 0-45 | ತರಿ | 346 | 337/ಸಿ | 337/ಡಿ | 337/ಜಿ | |
| 39 | ಕುರಿಹಳ್ಳಿ ಹನ್ನಪ್ಪ ತಂದೆ ದೊಡ್ಡ ಹೊಸೂರಪ್ಪ | ಸ್ವಂತ | 337/ಎಫ್ | 0-25 | 0-44 | ತರಿ | 346 | 337/ಸಿ | 337/ಡಿ | 337/ಜಿ | |
| 40 | ಜಿ.ನಾಗಭೂಷಣ ತಂದೆ ಜಿ. ವೆಂಕೋಬಪ್ಪ | ಸ್ವಂತ | 337/ಜಿ | 0-70 | 1-22 | ತರಿ | 346 | 337/ಸಿ | 337/ಇ | 336 | |
| 41 | ಕುರಿಹಳ್ಳಿ ಹನ್ನಪ್ಪ ತಂದೆ ದೊಡ್ಡ ಹೊಸೂರಪ್ಪ | ಸ್ವಂತ | 338/ಎ | 0-39 | 0-68 | ತರಿ | 346 | 338/ಬಿ | 339/ಎ | 337/ಡಿ | |
| 42 | ಹಳ್ಳಿ ಮಹಾದೇವಕ್ಕ ಗಂಡ ಬಸಪ್ಪ | ಸ್ವಂತ | 338/ಬಿ | 0-25 | 0-44 | ತರಿ | 338/ಎ | 340 | 339/ಎ | 337/ಎ | |
| 43 | ಜಿ.ನಾಗಭೂಷಣ ತಂದೆ ಜಿ. ವೆಂಕೋಬಪ್ಪ | ಸ್ವಂತ | 339/ಎ | 0-89 | 1-54 | ತರಿ | 346 | 340 | 339/ಬಿ | 338/ಎ, ಬಿ | |

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|--------|---|------------------------|-------------|--|---------------|----------------|-------------------|------------|----------------|-----------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 44 | ಜಿ.ನಾಗಭೂಷಣ ತಂದೆ ಜಿ. ವೆಂಕೋಬಪ್ಪ | ಸ್ವಂತ | 339/ಬಿ | 0-30 | 0-52 | ತರಿ | 341 | 340 | 341 | 339/ಎ | |
| 45 | ಅಲೋಕರ್ ಬೋರಾರ್ ತಂದೆ ರಾಜೇಂದ್ರ ಕುಮಾರ ಬೋರಾರ್ | ಸ್ವಂತ | 340 | 0-22 | 0-39 | ತರಿ | 339/ಎ, ಬಿ | 334/ ಎಫ್ | 341 | 335 | |
| 46 | ಕೆ. ನೀಲಮ್ಮ ಗಂಡ ಕೆ. ದೊಡ್ಡ ಶಿವಪ್ಪ | ಸ್ವಂತ | 342 | 0-66 | 1-15 | ತರಿ | 205/ಸಿ | 340 | 206/1ಡಿ | 341 | |
| 47 | ಜಿ.ನಾಗಭೂಷಣ ತಂದೆ ಕೆ. ವೆಂಕೋಬಪ್ಪ | ಸ್ವಂತ | 343 | 0-41 | 0-71 | ತರಿ | 16/ಎ/1ಇ | 342 | 342, 205/ಸಿ | 344 | |
| 48 | ಜಿ.ನಾಗಭೂಷಣ ತಂದೆ ಕೆ. ವೆಂಕೋಬಪ್ಪ | ಸ್ವಂತ | 344 | 0-48 | 0-84 | ತರಿ | 16/ಎ/1ಇ | 342 | 344 | 341 | |
| 49 | ಕಂಬಳ ದುರುಗಪ್ಪ ತಂದೆ ಹುಲುಗಪ್ಪ ಹಳ್ಳಿ | ಸ್ವಂತ | 345 | 0-75 | 1-30 | ತರಿ | 16/ಎ/1ಇ 347 | 341 | 344 | 341 | |
| 50 | ಅಲೋಕ್ ಬೋರಾರ್ ತಂದೆ ರಾಜೇಂದ್ರ ಕುಮಾರ ಬೋರಾರ್ | ಸ್ವಂತ | 347 | 0-68 | 1-18 | ತರಿ | 16/ಎ/1ಇ | 346, 348 | 16/ಎ/1ಇ | 357/ಎ | |
| 51 | ಆದೇಪ್ಪ ತಂದೆ ಬಸಣ್ಣ | ಸ್ವಂತ | 348 | 1-95 | 2-50 | ಮಿಷ್ಕಿ | 347 | 334/ಎಫ್ | 335, 336 | 349/ಎ, ಬಿ | |
| 52 | ಹನುಮಮ್ಮ ಗಂಡ ಲೇಟ್ ವಿ. ಸುಬ್ಬಣ್ಣ | ಸ್ವಂತ | 349/ಎ | 0-76 | 1-32 | ತರಿ | 349/ಬಿ | 334/ಎಫ್ | 348 | 350/ಬಿ | |
| 53 | ಅಲೋಕ್ ಬೋರಾರ್ ತಂದೆ ರಾಜೇಂದ್ರ ಕುಮಾರ ಬೋರಾರ್ | ಸ್ವಂತ | 349/ಬಿ | 0-72 | 1-25 | ತರಿ | 355 | 349/ಎ | 348 | 350/ಎ | |
| 54 | ಎಮ್.ಎಚ್. ಆನಂದ ತಂದೆ ಹನುಮಂತಪ್ಪ | ಸ್ವಂತ | 384/ಎ1/ಎ | 0-12 | 0-06 | ಮಿಷ್ಕಿ | 384/ಎ1ಎಫ್ | 384/ಎ, ಬಿ2 | 384/ಎ1 ಇ | 384/ಎ1ಸಿ | |
| 55 | ಲಾಲಖಂಡಿ ಬುಡೇನ್ ಸಾಬ್ ತಂದೆ ರಾಜಾಸಾಬ್ | ಸ್ವಂತ | 384/ಎ1/ಬಿ/2 | 3-64 | 1-64 | ಮಿಷ್ಕಿ | 384/ಎ1ಡಿ | 384/ಎ9 | 384/ಎ1 ಬಿ1 | 384/ಎ1ಸಿ | |
| 56 | ಲಾಲಖಂಡಿ ಬುಡೇನ್ ಸಾಬ್ ತಂದೆ ಹುಸೇನಸಾಬ್ | ಸ್ವಂತ | 384/ಎ/1/ಸಿ | 0-58 | 0-27 | ಮಿಷ್ಕಿ | 384/ಎ1ಎಫ್ | 384/ಎ1ಬಿ2 | 384/ಎ1 ಬಿ2 | 380/ಎ/3 | |
| 57 | ಟಿ.ಬಡಿಮಾ ಗಂಡ ಮಕ್ಕುಂ ಸಾಬ್ | ಸ್ವಂತ | 384/ಎ/1/ಡಿ | 0-27 | 0-13 | ಮಿಷ್ಕಿ | - | 384/ಎ1 ಬಿ2 | 384/ಎ1ಇ | 384/ಎ1ಸಿ | |
| 58 | ಪಕ್ಕೀರಪ್ಪ ತಂದೆ ದುರುಗಪ್ಪ | ಸ್ವಂತ | 384/ಎ/4/ಎ | 1-50 | 0-67 | ಮಿಷ್ಕಿ | 384/ಎ1 | 384/ಎ3 | 384/ಎ1 | 384/ಎ6 | |
| 59 | ಜಿ.ಲಕ್ಷ್ಮೀ ನಾರಾಯಣ ತಂದೆ ಜಿ. ಚಿನ್ನ ತಿಮ್ಮಪ್ಪ | ಸ್ವಂತ | 384/ಎ/4/ಬಿ | 0-80 | 0-36 | ಮಿಷ್ಕಿ | 384/ಎ1 | 384/ಎ3 | 384/ಎ1 | 384/ಎ6 | |
| 60 | ಖಾಸೀಮಸಾಬ ತಂದೆ ಕಾಸೀಮಸಾಬ್ | ಸ್ವಂತ | 384/ಎ/4/ಸಿ | 1-30 | 0-59 | ಮಿಷ್ಕಿ | 384/ಎ1 | 384/ಎ3 | 384/ಎ1 | 384/ಎ6 | |

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|--------|--|------------------------|-------------------|--|---------------|----------------|-------------------|-------------------|------------------|---------------------------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 61 | ಏಮಗಿ ಮೈಲವ್ವ ತಾಯಿ ಲೇಟ್ ಕಾಯವ್ವ | ಸ್ವಂತ | 411/ಎ1/ಎ3 | 0-74 | 0-23 | ಖುಷ್ಕಿ | 411/ಎ1/ ಎ7 | 411/ಎ1 ಎ2 | 411/ಎ1 ಎ11/ಎ | 411/ಎ1/ ಎ4 | |
| 62 | ದುರುಗವ್ವ ಗಂಡ ದಿವಂಗತ ಕೆಂಚಪ್ಪ | ಸ್ವಂತ | 411/ಎ1/ಎ5 | 0-77 | 0-24 | ಖುಷ್ಕಿ | 411/ಎ1/ ಎ6 | - | 411/ಎ1/ಎ4 | - | |
| 63 | ಎಣ್ಣೆ ಮೈಲವ್ವ ತಾಯಿ ಲೇಟ್ ಕರಯಮವ್ವ | ಸ್ವಂತ | 411/ಎ1/ಎ6 | 1-29 | 0-39 | ಖುಷ್ಕಿ | 411/ಎ1/ ಎ7 | 411/ಎ1/ ಎಜೆ | 411/ಎ1/ಎ4 | - | |
| 64 | ಲಕ್ಕಿಮರದ ಸಣ್ಣದುರುಗವ್ವ ತಂದೆ ಲೇಟ್ ಹುಲಿಗಪ್ಪ | ಸ್ವಂತ | 411/ಎ1/ಎ7 | 3-81 | 1-14 | ಖುಷ್ಕಿ | 411/ಎ1/ ಎ8 | 411/ಎ1/ ಎ6 | 411/ಎ11/ಬಿ | - | |
| 65 | ಟಿ.ನೂರಜಹಾನ್ ಗಂಡ ಟಿ. ಬುಡಾವಲಿ | ಸ್ವಂತ | 411/ಎ1/ಎ8 | 3-14 | 0-95 | ಖುಷ್ಕಿ | 411/ಎ1/ 1ಸಿ | 411/ಎ1/ ಎ8 | 411/ಎ1/ಎ9 | - | |
| 66 | ಸನಾದಿ ಲಕ್ಷ್ಮವ್ವ ಗಂಡ ತಿಪ್ಪಣ್ಣ | ಸ್ವಂತ | 411/ಎ1/ ಎ10 | 1-35 | 0-41 | ಖುಷ್ಕಿ | 411/ಎ/2 | 411/ಎ1/ ಎ9 | 411/ಎ1/ಎ1 1/ಎ | 411/ಎ/1ಬಿ | |
| 67 | ಹರಿಜನ ದುರುಗವ್ವ ಗಂಡ ಹವಾಳೆಪ್ಪ | ಸ್ವಂತ | 411/ಎ1/ ಎ11/ಬಿ | 1-86 | 0-56 | ಖುಷ್ಕಿ | 411/ಎ/2 | 411/ಎ1/ಎ11 /ಎ | 414/ಬಿ | 411/ಎ1/ಎ11 /ಎ | |
| 68 | ಶ್ರೀಮತಿ ಮಣಿ ಗಂಡ ವಿಷ್ಣುವರ್ಧನ ಹೊಸಪೇಟೆ | ಸ್ವಂತ | 411/ಎ1/ ಎ13 | 4-92 | 4-92 | ಖುಷ್ಕಿ | 411/ಎ1/ ಎ14 | 411/ಎ1/ ಎ11/ಬಿ | 411/ಎ1/ಎ1 5 | 411/ಎ1/ಎ11 /ಬಿ | |
| 69 | ಅನೀಸಾಬೇಗಂ ಅಲಿಯಾಸ್ ಎಸ್. ಮಹಮ್ಮದ್ ಖಲೀದ್ ತಂದೆ ಎಸ್.ಎ. ಬಾರಿ | ಸ್ವಂತ | 411/ಎ1/ ಎ16 | 0-29 | 0-09 | ಖುಷ್ಕಿ | 417 | 411/ಎ1/ಎ15 | 411/ಬಿ | 411/ಎ1/ಎ15 | |
| 70 | ಟಿ.ಎ. ಇಬ್ರಾಹಿಂ ತಂದೆ ಅಬ್ದುಲ್ ರಹಿಮ ಮೌಲಾಸಾಹೇಬ ಹೊಸಪೇಟೆ | ಸ್ವಂತ | 569 | 7-70 | 3-47 | ಖುಷ್ಕಿ | 442/ಎ1ಜೆ | 566/ಎ | 567, 568 | 572/ಎ1 572/ಬಿ 57/ಬಿ | |
| 71 | ಬ್ಯಾಡ್ರ ಮುದುಕಪ್ಪ ತಂದೆ ಗೋವಿಂದಪ್ಪ ವ್ಯಾಕೇರಿ | ಸ್ವಂತ | 570/ಎ | 1-36 | 0-62 | ಖುಷ್ಕಿ | 442/ಬಿ | 572/ಬಿ | 570/ಬಿ | 571 | |
| 72 | ಎಚ್.ಜಿ.ನರಸಿಂಹ ತಂದೆ ಎಚ್.ಜಿ. ರಾಮಚಂದ್ರಪ್ಪ | ಸ್ವಂತ | 570/ಬಿ | 0-82 | 0-37 | ಖುಷ್ಕಿ | 442/ಬಿ, 569 | 569 | 569 | 570/ಎ | |

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|---------------------|--|------------------------|---------|--|---------------|----------------|-------------------|------------------|------------------|---------------------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 73 | 1.ಬ್ಯಾಡ್ರ ಮುದುಕಪ್ಪ ತಂದೆ ಗೋವಿಂದಪ್ಪ ವ್ಯಾಕೇರಿ 0-88 2.ಬ್ಯಾಡ್ರ ಪಕ್ಕೀರಮ್ಮ ಗಂಡ ಹೊನ್ನೂರಪ್ಪ ಡಾಣಾಪೂರ 2-00 | ಸ್ವಂತ | 571 | 2-88 | 1-30 | ಮಿಷ್ಕಿ | 412/ಎ | 572/ಬಿ | 570/ಎ | 572/ಎ2 | |
| 74 | ಎಚ್.ಜಿ. ನರಸಿಂಹ ತಂದೆ ಎಚ್.ಜಿ. ರಾಮಚಂದ್ರಪ್ಪ | ಸ್ವಂತ | 572/ಎ/1 | 1-75 | 0-53 | ಮಿಷ್ಕಿ | 571 572/ಬಿ | 566 574 | 569 | 572/ಎ2 | |
| 75 | ಎಚ್.ಜಿ. ನರಸಿಂಹ ತಂದೆ ಎಚ್.ಜಿ. ರಾಮಚಂದ್ರಪ್ಪ | ಸ್ವಂತ | 572/ಬಿ | 3-53 | 1-06 | ಮಿಷ್ಕಿ | 570 571 | 572/ಎ1 | 569 | 572/ಎ1 | |
| | | | ಒಟ್ಟು | 72-13 | | | | | | | |
| ಗ್ರಾಮ : ಡಾಣಾಯಕನಕೆರೆ | | | | | | | | | | | |
| 1 | ಮನೋಜಕುಮಾರ ಜೈನ್ ತಂದೆ ಭವರ್ ಲಾಲ್ ಜೈನ್ | ಸ್ವಂತ | 17/ಎ | 5-22 | 2-35 | ಮಿಷ್ಕಿ | 17/ಸಿ2 | ಗ್ರಾಮ ಗಡಿ | 17/ಬಿ2 | 17/ಎ2 17/ಎಫ್1ಎ2 | |
| 2 | ಕೆ. ರಘುವೀರ ತಂದೆ ಕೆ. ವೆಂಕಟೇಶಪ್ಪ | ಸ್ವಂತ | 17/ಸಿ2 | 0-07 | 0-20 | ಮಿಷ್ಕಿ | 17/ಸಿ1 | 17/ಬಿ1 17/ಬಿ2 | 17/ಸಿ1 | 17/ಸಿ3 17/ಎಫ್1ಎ2 | |
| 3 | ಮನೋಜಕುಮಾರ ಜೈನ್ ತಂದೆ ಭವರ್ ಲಾಲ್ ಜೈನ್ | ಸ್ವಂತ | 17/ಸಿ3 | 0-17 | 0-07 | ಮಿಷ್ಕಿ | 17/ಡಿ2 | 17/ಸಿ2 | 17/ಸಿ1 17/ಸಿ2 | - | |
| 4 | ಕೆ.ಶಾಂತಮ್ಮ ಗಂಡ ಪಂಪಣ್ಣ | ಸ್ವಂತ | 17/ಇ/2 | 1-30 | 0-30 | ಮಿಷ್ಕಿ | 17/ಎಫ್1ಎ | 17/ಇ | 17/ಎ | 16 | |
| 5 | - | ಸ್ವಂತ | 17/ಎಫ್2 | 1-00 | - | ಮಿಷ್ಕಿ | 17/ಎಫ್/ಎ1 ಬಿ | 17/ಎಫ್/ಎ1 ಬಿ | 17/ಎಫ್/ಎ 1ಬಿ | 16 | |
| 6 | ರೇವಣಸಿದ್ದಯ್ಯ ತಂದೆ ವೀರಯ್ಯ ಎಂ.ಎಂ. ಹಳ್ಳಿ | ಸ್ವಂತ | 22/ಎ | 0-64 | 0-29 | ಮಿಷ್ಕಿ | 20/ಬಿ | 23/ಎ | 21/ಸಿ | 22/ಬಿ | |
| 7 | ಎಚ್.ಬಸವರಾಜ ತಂದೆ ಹುರುಕೊಳ್ಳಿ ಲಿಂಗಪ್ಪ ಎಂ.ಎಂ. ಹಳ್ಳಿ | ಸ್ವಂತ | 22/ಸಿ | 5-61 | 2-53 | ಮಿಷ್ಕಿ | 18ಸಿ2 | 23/ಬಿ 23/ಸಿ2 | 22/ಬಿ | 28 | |
| 8 | ರೇವಣಸಿದ್ದಯ್ಯ ಎಂ.ಎಂ. ಹಳ್ಳಿ | ಸ್ವಂತ | 23/ಎ | 0-81 | 0-37 | ಮಿಷ್ಕಿ | 22/ಎ 22/ಬಿ | 25/ಬಿ3 | 24/ಎ2 24/ಸಿ | 23/ಬಿ | |
| 9 | ಶ್ರೀ ಪತ್ತಮ್ಮ | ಸ್ವಂತ | 23/ಸಿ1 | 0-17 | 0-08 | ಮಿಷ್ಕಿ | 23/ಸಿ2 | 25/ಇ2 | 23/ಬಿ | 28 | |

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|-------------|--|------------------------|---------|--|---------------|----------------|------------------------|-----------------|-----------------|----------------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 10 | ಎಚ್.ಸಿದ್ದಮ್ಮ ಗಂಡ ಬಸವರಾಜಪ್ಪ | ಸ್ವಂತ | 23/ಸಿ2 | 2-40 | 1-08 | ಮಿಷ್ಕಿ | 22/ಸಿ | 23/ಸಿ1 | 23/ಬಿ | 28 | |
| 11 | ಬಾಪುರಿ ಸಣ್ಣ ಹನುಮಂತಪ್ಪ ತಂದೆ ಸರಣಪ್ಪ | ಸ್ವಂತ | 24/ಎ1 | 3-61 | 1-63 | ಮಿಷ್ಕಿ | 21/ಎ 24/ಬಿ | ಗ್ರಾಮದ ಗಡಿ | 24/ಎ2 | ಗ್ರಾಮದ ಗಡಿ | |
| 12 | ಬಿ.ಎಂ.ಎಸ್. ಚಂದ್ರಶೇಖರಯ್ಯ ಎಮ್.ಎಮ್. ಹಳ್ಳಿ | ಸ್ವಂತ | 24/ಎ2 | 3-93 | 1-77 | ಮಿಷ್ಕಿ | 24/ಬಿ 24/ಸಿ | 25/ಬಿ2 | 24/ಎ1 | 23/ಎ 25/ಬಿ3 | |
| 13 | ಎಸ್. ಕೊಟ್ಟಬಸಯ್ಯ ಎಮ್.ಎಮ್. ಹಳ್ಳಿ | ಸ್ವಂತ | 24/ಬಿ | 0-51 | 0-23 | ಮಿಷ್ಕಿ | 21/ಎ 21/ಸಿ | 24/ಎ1 24/ಎ2 | 21/ಎ | 24/ಸಿ | |
| 14 | ಕೊಟ್ಟಬಸಯ್ಯ | ಸ್ವಂತ | 24/ಸಿ | 0-38 | 0-18 | ಮಿಷ್ಕಿ | 21/ಸಿ | 24/ಎ2 | 24/ಬಿ | 23/ಎ | |
| 15 | ಎಸ್.ಕೊಟ್ಟಬಸಯ್ಯ ಎಮ್.ಎಮ್.ಹಳ್ಳಿ | ಸ್ವಂತ | 25/ಎ | 1-10 | 0-50 | ಮಿಷ್ಕಿ | 25/ಬಿ1 25/ಬಿ2 | 26/ಎ | ಗ್ರಾಮದ ಗಡಿ | 25/ಸಿ | |
| 16 | ಕಮ್ಮಾರ ಕಾಳಮ್ಮ ತಂದೆ ದಿವಾಕರಪ್ಪ | ಸ್ವಂತ | 25/ಬಿ1 | 0-50 | 0-23 | ಮಿಷ್ಕಿ | 25/ಬಿ2 | 25/ಎ | 25/ಬಿ2 | 25/ಸಿ | |
| 17 | ಕಮ್ಮಾರ ಕಾಳಮ್ಮ ತಂದೆ ದಿವಾಕರಪ್ಪ | ಸ್ವಂತ | 25/ಬಿ3 | 0-53 | 0-24 | ಮಿಷ್ಕಿ | 25/ಎ | 25/ಬಿ2 | 24/ಎ2 | 25/ಸಿ | |
| 18 | ಪಿ.ಬಸಮ್ಮ ತಾಯಿ ಭರವ್ವ ಎಂ.ಎಂ. ಹಳ್ಳಿ | ಸ್ವಂತ | 25/ಇ2 | 0-32 | 0-15 | ಮಿಷ್ಕಿ | 23/ಸಿ1 | 25/ಇ1 | 25/ಸಿ | 28 | |
| 19 | ರೇವಣಸಿದ್ದಯ್ಯ ಚನ್ನವೀರಯ್ಯ ಚಂದ್ರಶೇಖರಯ್ಯ ಪಂಡಿತಾರಾಧ್ಯ ತಂದೆ ಸುಂಕದ ವೀರಯ್ಯ ಎಂ. ಸುಂಕದವೀರಯ್ಯ | ಸ್ವಂತ | 26/ಎ | 1-46 | 0-66 | ಮಿಷ್ಕಿ | 25/ಎ 25/ಸಿ 25/ಡಿ | ಗ್ರಾಮದ ಗಡಿ | ಗ್ರಾಮದ ಗಡಿ | 26/ಬಿ | |
| 20 | ಲಂ. ಕಾಶಪ್ಪ | ಸ್ವಂತ | 607 | 1-09 | 1-26 | ಮಿಷ್ಕಿ | ಗ್ರಾಮದ ಗಡಿ | 2/ಎ | 617 | 2/ಎ | |
| | | | ಒಟ್ಟು | 30-82 | | | | | | | |
| ಗ್ರಾಮ : ಗರಗ | | | | | | | | | | | |
| 1 | 1)ಎ.ರಸೂಲ್ ಬಾಷಾ ತಂದೆ ಎ. ನನ್ನೇಸಾಬ 2)ಎ.ಮಹಮ್ಮದಸಾಬ ತಂದೆ ಎ. ನನ್ನೇಸಾಬ | ಸ್ವಂತ | 343/ಎ | 5-30 | 1-59 | ಮಿಷ್ಕಿ | 343/ಬಿ | 348/ಎ 348/ಬಿ | 348/ಎ | 344 | |
| 2 | ಎಂ. ಹಾಲೆಪ್ಪ ತಂದೆ ಲೇಟ್ ಭೀಮಪ್ಪ | ಸ್ವಂತ | 343/ಬಿ | 4-55 | 1-37 | ಮಿಷ್ಕಿ | 345 | 343/ಎ | 348/ಎ | 344 | |
| 3 | 1) ಜಿಲಾನ್‌ಸಾಬ ತಂದೆ ದಸ್ತಗೀರಸಾಬ 2)ಹವಾಬಿ ಗಂಡ ಖಾಜಾಫೀರಸಾಬ್ | ಸ್ವಂತ | 344 | 6-12 | 1-84 | ಮಿಷ್ಕಿ | 345 | 348/ಬಿ | 343/ಎ 343/ಬಿ | 4 | |

| ಅ. ನಂ. | ಖಾತೆದಾರರ ಹೆಸರು | ಅನುಭವ ದಾರರ ಹೆಸರು | ರಿ.ಸ.ನಂ | ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಆಕಾರ ರೂ-ಪೈ | ಜಮೀನಿನ ತರಹೆ | ಚಕಬಂದಿ (ಚತು:ಸೀಮೆ) | | | | |
|--------|---|------------------------|---------|--|---------------|----------------|-------------------|---------------|---------------|--------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 4 | ಮಹಮ್ಮದ್ ಇಬ್ರಾಹಿಂ ತಂದೆ ಮಹಮ್ಮದ್ ದಾವುದ್ ಸಾಬು | ಸ್ವಂತ | 345/1 | 4-08 | 1-23 | ಖುಷ್ಕಿ | 350 | 343/ಬಿ 344 | 348/ಎ | 4 | |
| 5 | ಮಹಮ್ಮದ್ ಇಬ್ರಾಹಿಂ ತಂದೆ ದಿವಂಗತ ಮಹಮ್ಮದ್ ದಾವುದ್ | ಸ್ವಂತ | 345/2 | 4-00 | 1-20 | ಖುಷ್ಕಿ | 350 | 343/ಬಿ 344 | 348/ಎ | 4 | |
| 6 | ರಸೂಲ್‌ಸಾಬ ತಂದೆ ನನ್ನೇಸಾಬ | ಸ್ವಂತ | 346 | 3-90 | 1-17 | ಖುಷ್ಕಿ | 347 | 4 | 350 | 4 | |
| 7 | ಎಚ್.ದತ್ತಾತ್ರೇಯ ತಂದೆ ಎಚ್. ನಾಗಪ್ಪ | ಸ್ವಂತ | 347/1 | 4-00 | 1-20 | ಖುಷ್ಕಿ | 142 | 346 | 353 | 142 | |
| 8 | ಚಾರಿಕರ ಮುನಿಯಪ್ಪ ಹೆಂಡತಿ ಭರಮಲಿಂಗಮ್ಮ | ಸ್ವಂತ | 348 | 3-73 | 1-12 | ಖುಷ್ಕಿ | 343/ಎ 344 | 5/ಎ 5/ಬಿ 7 | ಗ್ರಾಮದ ಗಡಿ | 7 | |
| 9 | ಎಸ್.ಮೊಹದ್ದೀನ ತಂದೆ ದಾದೇಸಾಬು | ಸ್ವಂತ | 350/1 | 4-00 | - | ಖುಷ್ಕಿ | 353 | 345 | 350 ಪೈ | 346 | |
| 10 | ಪಿ. ಹಾಲೆಪ್ಪ ತಾಯಿ ಹುಲಿಗಮ್ಮ | ಸ್ವಂತ | 350/2 | 4-00 | 1-00 | ಖುಷ್ಕಿ | 353 | 345 | 350 ಪೈ | 346 | |
| 11 | ಎಸ್.ರಜಿಯಾಬಿ ಗಂಡ ಲೇಟ್ ಎಸ್. ಅಬ್ದುಲ್‌ನಬಿ | ಸ್ವಂತ | 350/3 | 3-00 | 0-75 | ಖುಷ್ಕಿ | 353 | 345 | 350 ಪೈ | 346 | |
| 12 | ಎಚ್. ದತ್ತಾತ್ರೇಯ ತಂದೆ ಎಚ್. ನಾಗಪ್ಪ | ಸ್ವಂತ | 353/1 | 4-41 | 1-33 | ಖುಷ್ಕಿ | 353/2 | 350/4 | 3 | 346 | |
| | | | ಒಟ್ಟು | 51-09 | | | | | | | |

ಘೋಷ್ವಾರೆ

| ಅ.ನಂ. | ಗ್ರಾಮದ ಹೆಸರು | ಒಟ್ಟು ಕ್ಷೇತ್ರ | ಖರಾಬು ಕ್ಷೇತ್ರ | ನಿವ್ವಳ ಕ್ಷೇತ್ರ |
|-------|--------------|---------------|---------------|----------------|
| 1 | 2 | 3 | 4 | 5 |
| 1 | ಡಾಣಾಪೂರ | 72-13-00 | - | 72-13-00 |
| 2 | ಡಾಣಾಯಕನ ಕೆರೆ | 30-82-00 | - | 30-82-00 |
| 3 | ಗರಗ | 51-09-00 | - | 51-09-00 |
| | ಒಟ್ಟು | 154-04-00 | - | 154-04-00 |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|---|---------|
| ಭಾಗ - III | ಬೆಂಗಳೂರು, ಮಂಗಳವಾರ, ಮಾರ್ಚ್ ೨೦, ೨೦೧೨ (ಫಾಲ್ಗುಣ ೩೦, ಶಕ ವರ್ಷ ೧೯೩೩) | ನಂ. ೨೦೫ |
|-----------|---|---------|

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 3(1) ರಡಿ ಅಧಿಸೂಚನೆ

ಸಂಖ್ಯೆ : ಸಿಐ 482 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 20ನೇ ಮಾರ್ಚ್, 2012

ಬೆಂಗಳೂರು ಮೆಟ್ರೋ ರೈಲು ಯೋಜನೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಡಿ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಈ ಕೆಳಕಂಡ ಸ್ವತ್ತುಗಳುಳ್ಳ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಗಿದೆ.

| ಕ್ರ. ಸಂ. | ಎಲ್ ಎ/ ಸಿಟಿ ಸರ್ವೆ ನಂಬರ್ | ಸ್ವತ್ತಿನ ಸಂಖ್ಯೆ | ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ. | ಚಕ್ಕುಬಂದಿ | | | | ಕಟ್ಟಡ ವಿದ್ಯುತ್‌ಗಳ ವಿವರಗಳು (ನೆಲ, ಮಹಡಿ, ಅಂಗಡಿ, ವಾಣಿಜ್ಯಮಳಿಗೆ ಇತ್ಯಾದಿ ಇದ್ದಲ್ಲಿ) ಅಳತೆ ಮೀಟರ್‌ಗಳಲ್ಲಿ) |
|---|-------------------------|-----------------|---------------------------------------|---------------------------|-----------------------|------------------------|----------------|--|
| | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 |
| ಸ್ಥಳೀಯ ಕ್ಷೇತ್ರ ಸಂಖ್ಯೆ: 16, ಬಾಪೂಜಿನಗರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರ ಜಿಲ್ಲೆ | | | | | | | | |
| 1. | 841 | 4/2 | 9.75 | ಬಿ.ಎಂ.ಆರ್.ಸಿ.ಎಲ್. ಸ್ವತ್ತು | ಸಿ.ಟಿ.ಎಸ್. 841ರ ಉಳಿಕೆ | ಸಿ.ಟಿ.ಎಸ್. 841 ರ ಉಳಿಕೆ | ಸಿ.ಟಿ.ಎಸ್. 840 | ಖಾಲಿ ಜಾಗ |
| ಗ್ರಾಮ: ಸಾರಕ್ಕಿ ಹೋಬಳಿ: ಉತ್ತರಹಳ್ಳಿ ತಾಲ್ಲೂಕು: ಬೆಂಗಳೂರು ದಕ್ಷಿಣ ಜಿಲ್ಲೆ: ಬೆಂಗಳೂರು ನಗರ | | | | | | | | |
| 2. | 71/3ಎ | - | 1827.20 40.00 | ಮನೆಗಳು | ರಸ್ತೆ | 71/1ಎರ ಸ್ವತ್ತು | ರಸ್ತೆ | ಖಾಲಿ ಜಾಗ |
| | | ಒಟ್ಟು | 1876.95 | | | | | |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 1(3) ರಡಿ ಅಧಿಸೂಚನೆ

ಸಂಖ್ಯೆ : ಸಿಐ 482 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 20ನೇ ಮಾರ್ಚ್, 2012

ಬೆಂಗಳೂರು ಮೆಟ್ರೋ ರೈಲು ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ಬರುವ ಈ ಕೆಳಕಂಡ ಸ್ವತ್ತುಗಳಿರುವ ಪ್ರದೇಶಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ 7ನೇ ಅಧ್ಯಾಯವು ಈ ಅಧಿಸೂಚನೆಯು ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುತ್ತದೆಂದು ಘೋಷಿಸಿದೆ.

| ಕ್ರ. ಸಂ. | ಎಲ್ ಎ/ ಸಿಟಿ ಸರ್ವೆ ನಂಬರ್ | ಸ್ವತ್ತಿನ ಸಂಖ್ಯೆ | ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ. | ಚಕ್ಕುಬಂದಿ | | | | ಕಟ್ಟಡ ವಿನ್ಯಾಸಗಳ ವಿವರಗಳು (ನೆಲ, ಮಹಡಿ, ಅಂಗಡಿ, ವಾಣಿಜ್ಯಮಳಿಗೆ ಇತ್ಯಾದಿ ಇದ್ದಲ್ಲಿ ಅಳತೆ ಮೀಟರ್‌ಗಳಲ್ಲಿ) |
|---|-------------------------|-----------------|---------------------------------------|---------------------------|-----------------------|------------------------|----------------|---|
| | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 |
| ಸ್ಥಳೀಯ ಕ್ಷೇತ್ರ ಸಂಖ್ಯೆ: 16, ಬಾಪೂಜಿನಗರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರ ಜಿಲ್ಲೆ | | | | | | | | |
| 1. | 841 | 4/2 | 9.75 | ಬಿ.ಎಂ.ಆರ್.ಸಿ.ಎಲ್. ಸ್ವತ್ತು | ಸಿ.ಟಿ.ಎಸ್. 841ರ ಉಳಿಕೆ | ಸಿ.ಟಿ.ಎಸ್. 841 ರ ಉಳಿಕೆ | ಸಿ.ಟಿ.ಎಸ್. 840 | ಖಾಲಿ ಜಾಗ |
| ಗ್ರಾಮ: ಸಾರಕ್ಕಿ ಹೋಬಳಿ: ಉತ್ತರಹಳ್ಳಿ ತಾಲ್ಲೂಕು: ಬೆಂಗಳೂರು ದಕ್ಷಿಣ ಜಿಲ್ಲೆ: ಬೆಂಗಳೂರು ನಗರ | | | | | | | | |
| 2. | 71/3ಎ | - | 1827.20 40.00 | ಮನೆಗಳು | ರಸ್ತೆ | 71/1ಎರ ಸ್ವತ್ತು | ರಸ್ತೆ | ಖಾಲಿ ಜಾಗ |
| | | ಒಟ್ಟು | 1876.95 | | | | | |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1) ರ ಮೇರೆಗೆ ಅಧಿಸೂಚನೆ

ಸಂಖ್ಯೆ : ಸಿಐ 482 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 20ನೇ ಮಾರ್ಚ್, 2012

ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಸ್ವತ್ತುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬೆಂಗಳೂರು ಮೆಟ್ರೋ ರೈಲು ಯೋಜನೆ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1) (1966ರ 18ನೇ ನಂ. ಕಾಯ್ದೆಯ) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸು ಪ್ರಕಟಿಸಲಾಗಿದೆ.

ಮೇಲ್ಕಂಡ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾಗಿರುವ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿಯಿಲ್ಲದೆ ಸದರಿ ಸ್ವತ್ತಿಗಳನ್ನು ವಿಲೆ ಮಾಡಲು ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಸ್ವತ್ತುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದರೂ 1894ರ ಭೂಸ್ವಾಧೀನ ಕಾಯ್ದೆ ವಿಧಿ (ನಿಯಮ 7) ಕರ್ನಾಟಕ ತಿದ್ದುಪಡಿ ಮಾಡಿರುವ ಕಾಯ್ದೆ 17:1961 ಮತ್ತು 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 30ನ್ನು ಓದಿಕೊಳ್ಳುವ ಮೇರೆಗೆ ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅಂತಿಮವಾಗಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

| ಕ್ರ. ಸಂ. | ಖಾತಾದಾರರ ಹೆಸರು | ಅನುಭವದಾರರ ಹೆಸರು | ಎಲ್ ಎ/ ಸಿಟಿ ಸರ್ವೆ ನಂಬರ್ | ಸ್ವತ್ತಿನ ಸಂಖ್ಯೆ | ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ. | ಚಕ್ಕುಬಂದಿ | | | | ಕಟ್ಟಡ ವಿಸ್ತೀರ್ಣಗಳ ವಿವರಗಳು (ನೆಲ, ಮಹಡಿ, ಅಂಗಡಿ, ವಾಣಿಜ್ಯಮಳಿಗೆ ಇತ್ಯಾದಿ ಇದ್ದಲ್ಲಿ) ಅಳತೆ ಮೀಟರ್‌ಗಳಲ್ಲಿ) |
|--|------------------------------------|------------------------------------|-------------------------|-----------------|---------------------------------------|----------------------------|-----------------------|-----------------------|----------------|--|
| | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 | 10 | 11 |
| ಸ್ಥಳೀಯ ಕ್ಷೇತ್ರ ಸಂಖ್ಯೆ: 16, ಬಾಪೂಜಿನಗರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರ ಜಿಲ್ಲೆ | | | | | | | | | | |
| 1. | ಪಿ.ಜಯಶಂಕರ್ ಬಿನ್ ಕೆ.ಎ.ಪುಟ್ಟಪ್ಪ | ಪಿ.ಜಯಶಂಕರ್ ಬಿನ್ ಕೆ.ಎ.ಪುಟ್ಟಪ್ಪ | 841 | 4/2 | 9.75 | ಬಿ.ಎಂ.ಆರ್.ಸಿ. ಎಲ್. ಸ್ವತ್ತು | ಸಿ.ಟಿ.ಎಸ್. 841ರ ಉಳಿಕೆ | ಸಿ.ಟಿ.ಎಸ್. 841ರ ಉಳಿಕೆ | ಸಿ.ಟಿ.ಎಸ್. 840 | ಖಾಲಿ ಜಾಗ |
| ಗ್ರಾಮ: ಸಾರಕ್ಕಿ ಹೋಬಳಿ: ಉತ್ತರಹಳ್ಳಿ ತಾಲ್ಲೂಕು: ಬೆಂಗಳೂರು ದಕ್ಷಿಣ ಜಿಲ್ಲೆ: ಬೆಂಗಳೂರು ನಗರ | | | | | | | | | | |
| 2. | ವಿ.ನಾರಾಯಣಸ್ವಾಮಿ ಬಿನ್ ವೆಂಕಟಸ್ವಾಮಪ್ಪ | ವಿ.ನಾರಾಯಣಸ್ವಾಮಿ ಬಿನ್ ವೆಂಕಟಸ್ವಾಮಪ್ಪ | 71/3ಎ | - | 1827.20 40.00 | ಮನೆಗಳು | ರಸ್ತೆ | 71/1ಎರ ಸ್ವತ್ತು | ರಸ್ತೆ | ಖಾಲಿ ಜಾಗ |
| | | | | ಒಟ್ಟು | 1876.95 | | | | | |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|---|---------|
| ಭಾಗ - III | ಬೆಂಗಳೂರು, ಮಂಗಳವಾರ, ಮಾರ್ಚ್ ೨೦, ೨೦೧೨ (ಫಾಲ್ಗುಣ ೩೦, ಶಕ ವರ್ಷ ೧೯೩೩) | ನಂ. ೨೦೬ |
|-----------|---|---------|

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 3(1) ರಡಿ ಅಧಿಸೂಚನೆ

ಸಂಖ್ಯೆ : ಸಿಐ 482 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 20ನೇ ಮಾರ್ಚ್, 2012

ಬೆಂಗಳೂರು ಮೆಟ್ರೋ ರೈಲು ಯೋಜನೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಡಿ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಈ ಕೆಳಕಂಡ ಸ್ವತ್ತುಗಳುಳ್ಳ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಗಿದೆ.

| ಕ್ರ. ಸಂ. | ಎಲ್ ಎ/ ಸಿಟಿ ಸರ್ವೆ ನಂಬರ್ | ಸ್ವತ್ತಿನ ಸಂಖ್ಯೆ | ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ. | ಚಕ್ಕುಬಂದಿ | | | | ಕಟ್ಟಡ ವಿನ್ಯಾಸಗಳ ವಿವರಗಳು (ನೆಲ, ಮಹಡಿ, ಅಂಗಡಿ, ವಾಣಿಜ್ಯಮಳಿಗೆ ಇತ್ಯಾದಿ ಇದ್ದಲ್ಲಿ ಅಳತೆ ಮೀಟರ್‌ಗಳಲ್ಲಿ) |
|----------------------|-------------------------|-----------------|---------------------------------------|-----------------------------------|----------------------------|-------|-----------------------|---|
| | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 |
| ವಾರ್ಡ್ ನಂ. 90 ಹಲಸೂರು | | | | ಸ್ಥಳೀಯ ಕ್ಷೇತ್ರ ಸಂಖ್ಯೆ: 90, ಹಲಸೂರು | | | | |
| 1. | ಎಲ್. 90 ಸಿಟಿಎಸ್ ನಂ.32 | 118 | 150.00 | ಸಿ.ಟಿ.ಎಸ್.ನಂ. 32ರ ಉಳಿಕೆ | ಬಿ.ಎಂ.ಆರ್.ಸಿ.ಎಲ್., ಸ್ವತ್ತು | ರಸ್ತೆ | ಸಿಟಿಎಸ್ ನಂ. 32ರ ಉಳಿಕೆ | ಎ.ಸಿ.ಪೀಟ್ ಶೆಡ್ಡುಗಳು |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 1(3) ರಡಿ ಅಧಿಸೂಚನೆ

ಸಂಖ್ಯೆ : ಸಿಐ 482 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 20ನೇ ಮಾರ್ಚ್, 2012

ಬೆಂಗಳೂರು ಮೆಟ್ರೋ ರೈಲು ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ಬರುವ ಈ ಕೆಳಕಂಡ ಸ್ವತ್ತುಗಳಿರುವ ಪ್ರದೇಶಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ 7ನೇ ಅಧ್ಯಾಯವು ಈ ಅಧಿಸೂಚನೆಯು ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುತ್ತದೆಂದು ಘೋಷಿಸಿದೆ.

| ಕ್ರ. ಸಂ. | ಎಲ್ ಎ/ ಸಿಟಿ ಸರ್ವೆ ನಂಬರ್ | ಸ್ವತ್ತಿನ ಸಂಖ್ಯೆ | ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ. | ಚಕ್ಕುಬಂದಿ | | | | ಕಟ್ಟಡ ವಿದ್ಯಾಸಗಗಳ ವಿವರಗಳು (ನಲ, ಮಹಡಿ, ಅಂಗಡಿ, ವಾಣಿಜ್ಯಮಳಿಗೆ ಇತ್ಯಾದಿ ಇದ್ದಲ್ಲಿ) ಅಳತೆ ಮೀಟರ್‌ಗಳಲ್ಲಿ) |
|----------------------|-------------------------|-----------------|---------------------------------------|-----------------------------------|----------------------------|-------|-----------------------|--|
| | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| 1 | 2 | 3 | 4 | 5 | 6 | 7 | 8 | 9 |
| ವಾರ್ಡ್ ನಂ. 90 ಹಲಸೂರು | | | | ಸ್ಥಳೀಯ ಕ್ಷೇತ್ರ ಸಂಖ್ಯೆ: 90, ಹಲಸೂರು | | | | |
| 1. | ಎಲ್. 90 ಸಿಟಿಎಸ್ ನಂ.32 | 118 | 150.00 | ಸಿ.ಟಿ.ಎಸ್.ನಂ. 32ರ ಉಳಿಕೆ | ಬಿ.ಎಂ.ಆರ್.ಸಿ.ಎಲ್., ಸ್ವತ್ತು | ರಸ್ತೆ | ಸಿಟಿಎಸ್ ನಂ. 32ರ ಉಳಿಕೆ | ಎ.ಸಿ.ಷೀಟ್ ಶೆಡ್ಡುಗಳು |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1) ರ ಮೇರೆಗೆ ಅಧಿಸೂಚನೆ

ಸಂಖ್ಯೆ : ಸಿಐ 482 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 20ನೇ ಮಾರ್ಚ್, 2012

ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಸ್ವತ್ತುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬೆಂಗಳೂರು ಮೆಟ್ರೋ ರೈಲು ಯೋಜನೆ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1) (1966ರ 18ನೇ ನಂ. ಕಾಯ್ದೆಯ) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸು ಪ್ರಕಟಿಸಲಾಗಿದೆ.

ಮೇಲ್ಕಂಡ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿ ಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾಗಿರುವ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿಯಿಲ್ಲದೆ ಸದರಿ ಸ್ವತ್ತಿಗಳನ್ನು ವಿಲೆ ಮಾಡಲು ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಸ್ವತ್ತುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದರೂ 1894ರ ಭೂಸ್ವಾಧೀನ ಕಾಯ್ದೆ ವಿಧಿ (ನಿಯಮ 7) ಕರ್ನಾಟಕ ತಿದ್ದುಪಡಿ ಮಾಡಿರುವ ಕಾಯ್ದೆ 17:1961 ಮತ್ತು 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 30ನ್ನು ಓದಿಕೊಳ್ಳುವ ಮೇರೆಗೆ ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅಂತಿಮವಾಗಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

| ಕ್ರ. ಸಂ. | ಖಾತಾದಾರರ ಹೆಸರು | ಅನುಭವದಾರರ ಹೆಸರು | ಎಲ್ ಎ/ ಸಿಟಿ ಸರ್ವೆ ನಂಬರ್ | ಸ್ವತ್ತಿನ ಸಂಖ್ಯೆ | ಭೂ ಸ್ವಾಧೀನಕ್ಕೆ ಬಳಪಟ್ಟ ವಿಸ್ತೀರ್ಣ ಚ.ಮೀ. | ಚಕ್ಕುಬಂದಿ | | | | ಕಟ್ಟಡ ವಿನ್ಯಾಸಗಳ ವಿವರಗಳು (ನೆಲ, ಮಹಡಿ, ಅಂಗಡಿ, ವಾಣಿಜ್ಯಮಳಿಗೆ ಇತ್ಯಾದಿ ಇದ್ದಲ್ಲಿ) ಅಳತೆ ಮೀಟರ್‌ಗಳಲ್ಲಿ) |
|--|-------------------------|---------------------------------|-------------------------|-----------------|---------------------------------------|--------------------------|----------------------------|-------|-----------------------|--|
| | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | |
| ವಾರ್ಡ್ ನಂ. 90 ಹಲಸೂರು ಸ್ಥಳೀಯ ಕ್ಷೇತ್ರ ಸಂಖ್ಯೆ: 90, ಹಲಸೂರು | | | | | | | | | | |
| 1. | ಅಮಲ್ದಾರ್ ಬೆಂಗಳೂರು ಉತ್ತರ | ಶ್ರೀ.ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ | ಎಲ್. 90 ಸಿಟಿಎಸ್ ನಂ.32 | 118 | 150.00 | ಸಿ.ಟಿ.ಎಸ್. ನಂ. 32ರ ಉಳಿಕೆ | ಬಿ.ಎಂ.ಆರ್.ಸಿ.ಎಲ್., ಸ್ವತ್ತು | ರಸ್ತೆ | ಸಿಟಿಎಸ್ ನಂ. 32ರ ಉಳಿಕೆ | ಎ.ಸಿ.ಷೀಟ್ ಶೆಡ್ಡುಗಳು |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|---|---------|
| ಭಾಗ - III | ಬೆಂಗಳೂರು, ಮಂಗಳವಾರ, ಮಾರ್ಚ್ ೨೦, ೨೦೧೨ (ಫಾಲ್ಗುಣ ೩೦, ಶಕ ವರ್ಷ ೧೯೩೩) | ನಂ. ೨೦೭ |
|-----------|---|---------|

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ : ಸಿಐ 482 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 20ನೇ ಮಾರ್ಚ್, 2012

ಈ ಕೆಳಗೆ ನಮೂದಿಸಿರುವ ಸ್ವತ್ತುಗಳನ್ನು “ಬೆಂಗಳೂರು ಮೆಟ್ರೋ ರೈಲು” ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 28(1) ಮತ್ತು 28(4)ರಡಿಯಲ್ಲಿ ತನಗೆ ನಿಹಿತವಾಗಿರುವ ಅಧಿಕಾರವನ್ನು ಚಲಾಯಿಸಿ ಕ್ರಮಾಂಕ: ಸಿಐ 462 ಎಸ್‌ಪಿಕ್ಯೂ 2005 ದಿನಾಂಕ:17-1-2006 ರನ್ವಯ ಪ್ರಾಥಮಿಕ ಅಧಿಸೂಚನೆಯನ್ನು ಮತ್ತು ಕ್ರಮಾಂಕ: ಸಿಐ 195 ಎಸ್‌ಪಿಕ್ಯೂ 2008 ದಿನಾಂಕ: 16-4-2008 ಅನ್ವಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಸದರಿ ಅಧಿಸೂಚನೆಯಲ್ಲಿನ ಖಾತೆದಾರರ/ಅನುಭವದಾರರ ಹೆಸರು, ಸ್ವತ್ತಿನ ಸಂಖ್ಯೆ ಮತ್ತು ವಿಸ್ತೀರ್ಣ ಬದಲಾವಣೆ ಇರುವುದನ್ನು ಬೆಂಗಳೂರು ಮಹಾನಗರ ಪಾಲಿಕೆಯವರು ನೀಡಿರುವ ಖಾತಾ ನಕಲುಗಳನ್ನು ಆಧರಿಸಿ ಈ ಕೆಳಕಂಡ ತಿದ್ದುಪಡಿ ಹೊರಡಿಸಲಾಗಿದೆ.

ಬೆಂಗಳೂರು ಮೆಟ್ರೋ ರೈಲು ಯೋಜನೆಗೆ ಸ್ವಾಧೀನವಾಗಿರುವ ಸ್ಥಳಗಳ ತಿದ್ದುಪಡಿ ವಿವರ:-

ವಾರ್ಡ್ ನಂ. 45

ವಾರ್ಡ್ ಹೆಸರು: ಬಸವನಗುಡಿ

| ಕ್ರಮ ಸಂಖ್ಯೆ | ಅಧಿಸೂಚನೆ ಸಂಖ್ಯೆ: ಸಿಐ 195 ಎಸ್‌ಪಿಕ್ಯೂ 2008 ದಿನಾಂಕ :16-4-2008 | | | | | | | ತಿದ್ದುಪಡಿಯಂತೆ ಓದಿಕೊಳ್ಳುವುದು | | | | | |
|-------------|--|-------------|----------------|-----------------|-------------------------|-----------------------------|------------------------------------|-----------------------------|-------------------|-------------------------|-----------------------------|------------------------------------|-----|
| | ಮುಖ ಸಂಖ್ಯೆ | ಕ್ರಮ ಸಂಖ್ಯೆ | ಖಾತೆದಾರರ ಹೆಸರು | ಅನುಭವದಾರರ ಹೆಸರು | ಆಸ್ತಿ ಸಂಖ್ಯೆ ವಿವರ | | ಸ್ವತ್ತಿನ ಭೂಸ್ವಾಧೀನ ವಿಸ್ತೀರ್ಣ ಚ.ಮೀ. | ಖಾತೆದಾರರ ಹೆಸರು | ಅನುಭವದಾರರ ಹೆಸರು | ಆಸ್ತಿ ಸಂಖ್ಯೆ ವಿವರ | | ಸ್ವತ್ತಿನ ಭೂಸ್ವಾಧೀನ ವಿಸ್ತೀರ್ಣ ಚ.ಮೀ. | ಪರಾ |
| | | | | | LA/ ಸಿಟಿ ಸರ್ವೆ ನಂ. | ಬಿ.ಮ.ನ. ಪಾ. ಸ್ವತ್ತಿನ ಸಂಖ್ಯೆ | | | | LA/ ಸಿಟಿ ಸರ್ವೆ ನಂ. | ಬಿ.ಮ. ನ.ಪಾ. ಸ್ವತ್ತಿನ ಸಂಖ್ಯೆ | | |
| 1 | 11 | 2 | ಡಿ.ಬಾಲಚಂದ್ರ | ದೇವದಾಸ್ | ಎಲ್.ಎ.45. ಸಿಟಿ.ಎಸ್.2461 | 8 | 158.60 | ಸತೀಶ್ ಜಿ ಕುಸುಮ ಜಿ | ಸತೀಶ್ ಜಿ ಕುಸುಮ ಜಿ | ಎಲ್.ಎ.45. ಸಿಟಿ.ಎಸ್.2461 | 8 | 158.60 | - |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|--|---------|
| ಭಾಗ - III | ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಜೈತ್ರ ೨, ಶಕ ವರ್ಷ ೧೯೩೩) | ನಂ. ೨೦೮ |
|-----------|--|---------|

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966 ರ ಕಲಂ 28(4) ರನ್ವಯ ಅಧಿಸೂಚನೆ.

ಸಂಖ್ಯೆ : ಸಿಐ 508 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 22ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 1966) (ಈ ಮುಂದೆ ಪ್ರಸ್ತುತ ಕಾಯ್ದೆ ಎಂದು ಹೇಳಲಾಗಿದೆ) ಕಲಂ 28(1) ರನ್ವಯ ವಿಹಿತವಾಗಿರುವ ಅಧಿಕಾರದಡಿ ಅಧಿಸೂಚನೆ ಸಂಖ್ಯೆ : ಸಿಐ 508 ಎಸ್‌ಪಿಕ್ಯೂ 2011 ದಿನಾಂಕ: 15-12-2011 (ಈ ಮುಂದೆ ಅಧಿಸೂಚನೆ ಎಂದು ಹೇಳಲಾಗಿದೆ) ರಂದು ಹೊರಡಿಸಿ ದಿನಾಂಕ : 15-12-2011 ರಂದು ಪ್ರಕಟವಾದ ರಾಜ್ಯ ಪತ್ರದ ಮುಖ 1 ರಿಂದ 6 ರವರೆಗೆ (ಭಾಗ-3) ರಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಜಮೀನುಗಳನ್ನು ಕೈಗಾರಿಕಾ ಅಭಿವೃದ್ಧಿಗೋಸ್ಕರ ಅಂದರೆ, ಮೆ|| ಜಮಖಂಡಿ ಶುಗರ್ ಲಿಮಿಟೆಡ್ ಯುನಿಟ್-II ಇವರಿಗಾಗಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಸಲುವಾಗಿ ಸ್ವಾಧೀನಪಡಿಸಿಕೊಳ್ಳಲು ತನ್ನ ಉದ್ದೇಶವನ್ನು ಪ್ರಕಟಿಸಿತ್ತು.

ಅದರಂತೆ ಪ್ರಸ್ತುತ ಕಾಯ್ದೆಯನ್ವಯ 28ರ ಉಪ ಕಲಂ (3)ರನ್ವಯ ಆದೇಶವನ್ನು ಹೊರಡಿಸಲಾಗಿದೆ ಮತ್ತು ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳು ಪ್ರಸ್ತುತ ಅಧಿಸೂಚನೆಯಲ್ಲಿಯೂ ಕಾಣಿಸಲ್ಪಟ್ಟಿವೆ ಹಾಗೂ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವರಿಕೆಯಾಗಿದೆ.

ಆದುದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966)ರ ಕಲಂ 28 ರ ಉಪ ಕಲಂ (4) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಈ ಮೂಲಕ ಕರ್ನಾಟಕ ಸರ್ಕಾರವು ಘೋಷಿಸಿದೆ.

ಅನುಸೂಚಿ

ಜಿಲ್ಲೆ: ಬಿಜಾಪೂರ

ತಾಲೂಕು : ಇಂದಿ

ಹೋಬಳಿ : ಇಂದಿ

ಗ್ರಾಮ : ನಾದ ಕೆ.ಡ.

| ಅ. ನಂ. | ಖಾತೆದಾರರ ಹೆಸರು | ಅನುಭವದಾರರ ಹೆಸರು | ರಿ.ಸ.ನಂ. | ಸ್ವಾಧೀನ ಪಡಿಸುವ ವಿಸ್ತೀರ್ಣ ಎ-ಗುರೆ | ಆಕಾರ ರೂ-ಪೈ | ಜಮೀನಿನ ತರಹ | ಚಕಬಂದಿ (ಚತು:ಸೀಮೆ) | | | | |
|--------|-----------------------------|-----------------|----------|---------------------------------|------------|------------|-------------------|--------|-------|--------|-----|
| | | | | | | | ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ಪರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| 1 | ಆನಂದ ತಂ. ಸಿದ್ದಪ್ಪ ನ್ಯಾಮಗೊಂಡ | ಸ್ವಂತ | 91/5 | 10-00 0-03 ೨ 9-37 | 9-25 | ಖುಷ್ಕಿ | 91/2 | 82 | 91/4 | 92 | |

| 1 | 2 | 3 | 4 | 5 | 6 | 7 | 8 | 9 | 10 | 11 | 12 |
|---|---|-------|-------|--|------|--------|-------|-----|-------|-------|----|
| 2 | ಶ್ರೀಕಾಂತ ತಂ. ಶಿವಪ್ಪ ಶಿರಾಡೋಣ | ಸ್ವಂತ | 92/1 | $\frac{7-33}{0-06 \text{ ಖ}} \frac{7-27}{7-27}$ | 8-84 | ಖುಷ್ಕಿ | 92/2 | 93 | 91 | 98 | |
| 3 | ಚಂದ್ರಬಾಗ ಗಂ. ಸತ್ಯಪ್ಪ ಬಿರಾದಾರ | ಸ್ವಂತ | 121/1 | $\frac{0-09}{0-01 \text{ ಖ}} \frac{0-08}{0-08}$ | 0-16 | ಖುಷ್ಕಿ | 121/2 | 122 | 95 | 121/4 | |
| 4 | ರಮೇಶ ಸತ್ಯಪ್ಪ ಬಿರಾದಾರ ಉರ್ಫ ಮಾಕಳಿ | ಸ್ವಂತ | 121/4 | 0-10 | 0-23 | ಖುಷ್ಕಿ | 121/5 | 123 | 121/1 | 121/6 | |
| 5 | ಸಿಂಗಾಡೆಪ್ಪ ತಂ. ಸತ್ಯಪ್ಪ ಬಿರಾದಾರ ಉರ್ಫ ಮಾಕಳಿ | ಸ್ವಂತ | 121/6 | 0-10 | 0-23 | ಖುಷ್ಕಿ | 121/7 | 123 | 121/4 | 121/8 | |
| 6 | ಆನಂದ ತಂ. ಸಿದ್ದಪ್ಪ ನ್ಯಾಮಗೌಡ | ಸ್ವಂತ | 173/4 | 0-15 | 1-05 | ಖುಷ್ಕಿ | 173/5 | 174 | 173/2 | 175/7 | |
| | | | ಒಟ್ಟು | $\frac{18-37}{0-10 \text{ ಖ}} \frac{18-27}{18-27}$ | | | | | | | |

ಫೋಷ್ವಾರೆ

| ಅ. ನಂ. | ಗ್ರಾಮದ ಹೆಸರು | ಒಟ್ಟು ಕ್ಷೇತ್ರ | ಖರಾಬು ಕ್ಷೇತ್ರ | ನಿವ್ವಳ ಕ್ಷೇತ್ರ |
|--------|--------------|---------------|---------------|----------------|
| 1 | 2 | 3 | 4 | 5 |
| 1 | ನಾದ ಕೆ.ಡ. | 18-37 | 0-10 | 18-27 |
| | ಒಟ್ಟು | 18-37 | 0-10 | 18-27 |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಿಶೇಷ ಪತ್ರಿಕೆ

| | | |
|-----------|--|---------|
| ಭಾಗ - III | ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಜೈತ್ರ ೨, ಶಕ ವರ್ಷ ೧೯೩೩) | ನಂ. ೨೦೯ |
|-----------|--|---------|

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಧಿ 28(4) ರ ಅಧಿಸೂಚನೆ

ಸಂಖ್ಯೆ : ಸಿಐ 450 ಎಸ್.ಪಿ.ಕ್ಯೂ 2010, ಬೆಂಗಳೂರು, ದಿನಾಂಕ : 21ನೇ ಮಾರ್ಚ್, 2012

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ (1966ರ ಕರ್ನಾಟಕ ಕಾಯ್ದೆ ಸಂಖ್ಯೆ: 18) ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಕೈಗಾರಿಕಾ ವಿಸ್ತರಣೆಗಾಗಿ ದಿನಾಂಕ: 27.8.2010ರ ಪ್ರಾಥಮಿಕ ಅಧಿಸೂಚನೆ ಕರ್ನಾಟಕ ವಿಶೇಷ ರಾಜ್ಯ ಪತ್ರ ಭಾಗ - 3 ರ ವಿಶೇಷ ಪತ್ರಿಕೆ ಪುಟ ಸಂಖ್ಯೆ: 1 ರಿಂದ 4ರಲ್ಲಿ ಪ್ರಕಟವಾಗಿರುತ್ತದೆ. ಅಧಿಸೂಚನೆ ಸಂಖ್ಯೆ: ಸಿಐ 553 ಎಸ್.ಪಿ.ಕ್ಯೂ. 2008, ದಿನಾಂಕ: 26.8.2010ರಲ್ಲಿ ನಮೂದಿಸಿರುವ ವಿಸ್ತೀರ್ಣದ ಪೈಕಿ ಈ ಕೆಳಕಂಡ ಸರ್ವೆ ನಂಬರ್‌ಗಳ ಜಮೀನುಗಳನ್ನು ಕೈಗಾರಿಕಾಭಿವೃದ್ಧಿಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಮೇಲ್ಕಂಡ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3)ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(4) ರ (1966ರ ಕರ್ನಾಟಕ ಕಾಯ್ದೆ ಸಂಖ್ಯೆ: 18ರ) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಕೆಳಗೆ ನಮೂದಿಸಿರುವ ಜಮೀನುಗಳನ್ನು ಮೇಲ್ಕಂಡ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ಘೋಷಿಸಲಾಗಿದೆ.

ಗ್ರಾಮ : ಕಡಕೋಳ

ಹೋಬಳಿ : ಜಯಪುರ

ತಾಲ್ಲೂಕು : ಮೈಸೂರು

ಜಿಲ್ಲೆ : ಮೈಸೂರು

| ಕ್ರ. ಸಂ. | ಸರ್ವೆ ನಂ. | ಖಾತೆದಾರರ ಹೆಸರು | ಅನುಭವದಾರರ ಹೆಸರು | ವಿಸ್ತೀರ್ಣ | | | ತರಹೆ | ಆಕಾರ | ಚಕ್ರಬಂಧಿ | | | |
|----------|-----------|--------------------------------|-----------------|-----------|------------|-----------|--------|-------|--------------|---------------|--------------|---------------|
| | | | | ಐನ್ ಎ-ಗು | ಖರಾಬು ಎ-ಗು | ಬಾಕಿ ಎ-ಗು | | | ಪೂರ್ವ ಸ. ನಂ. | ಪಶ್ಚಿಮ ಸ. ನಂ. | ಉತ್ತರ ಸ. ನಂ. | ದಕ್ಷಿಣ ಸ. ನಂ. |
| 1 | 2 | 3 | 4 | 5 | 6 | 7 | 8 | 9 | 10 | 11 | 12 | 13 |
| 1 | 209 | ಕೆಂಪಾವತಿ ಕೋಂ ಲೇ ಚಿಕ್ಕಣ್ಣ | ಕೆಂಪಾವತಿ | 2-00 | - | 2-00 | ಖುಷ್ಕಿ | 16-00 | 209 | 185, 186 | 209 | 209 |
| 2 | 209 | ಚಿಕ್ಕಕಳಸೇಗೌಡ ಬಿನ್ ಲೇ ಪುಟ್ಟೇಗೌಡ | ಚಿಕ್ಕಕಳಸೇಗೌಡ | 0-10 | - | 0-10 | ಖುಷ್ಕಿ | 2-00 | 209 | 184 | 209 | 209 |
| 3 | 209 | ಟಿ. ನಾಗರಾಜು ಬಿನ್ ತಮ್ಮಯ್ಯ | ಟಿ.ನಾಗರಾಜು | 0-10 | - | 0-10 | ಖುಷ್ಕಿ | 2-00 | 209 | 184 | 209 | 209 |
| 4 | 209 | ಪುಟ್ಟಮಾದೇಗೌಡ | ಪುಟ್ಟಮಾದೇಗೌಡ | 0-10 | - | 0-10 | ಖುಷ್ಕಿ | 2-00 | 209 | 184 | 209 | 209 |
| 5 | 209 | ಕಳಸಯ್ಯ | ಕಳಸಯ್ಯ | 1-00 | - | 1-00 | ಖುಷ್ಕಿ | 1-20 | 209 | 184, 185 | 209 | 209 |
| ಒಟ್ಟು | | | | 3-30 | - | 3-30 | | | | | | |

ಗ್ರಾಮ : ಕೋಚನಹಳ್ಳಿ

ಹೋಬಳಿ : ವರುಣಾ

ತಾಲ್ಲೂಕು : ಮೈಸೂರು

ಜಿಲ್ಲೆ : ಮೈಸೂರು

| ಕ್ರ. ಸಂ. | ಸರ್ವೆ ನಂ. | ಖಾತೆದಾರರ ಹೆಸರು | ಅನುಭವದಾರರ ಹೆಸರು | ವಿಸ್ತೀರ್ಣ | | | ತರಹೆ | ಆಕಾರ | ಚಕ್ರಬಂಧಿ | | | |
|----------|-----------|-----------------------------|-----------------|-----------|------------|-----------|--------|------|--------------|---------------|--------------|---------------|
| | | | | ಐನ್ ಎ-ಗು | ಖರಾಬು ಎ-ಗು | ಬಾಕಿ ಎ-ಗು | | | ಪೂರ್ವ ಸ. ನಂ. | ಪಶ್ಚಿಮ ಸ. ನಂ. | ಉತ್ತರ ಸ. ನಂ. | ದಕ್ಷಿಣ ಸ. ನಂ. |
| 1 | 2 | 3 | 4 | 5 | 6 | 7 | 8 | 9 | 10 | 11 | 12 | 13 |
| 1 | 114/2 | ಸಾವಿತ್ರಿ ಕೋಂ ಲೇ. ಕೆ.ವಿ. ಭಟ್ | ಸಾವಿತ್ರಿ | 4-23 | 1-13 | 3-10 | ಖುಷ್ಕಿ | 2-70 | 132 | 110 | 114/1 | 113, 131 |
| | | | ಒಟ್ಟು | 4-23 | 1-13 | 3-10 | | | | | | |

ಘೋಷ್ವಾರೆ

| ಗ್ರಾಮ | ಐನ್ | ಖರಾಬು | ಬಾಕಿ |
|-----------|------|-------|------|
| ಕಡಕೋಳ | 3-30 | - | 3-30 |
| ಕೋಚನಹಳ್ಳಿ | 4-23 | 1-13 | 3-10 |
| ಒಟ್ಟು | 8-13 | 1-13 | 7-00 |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ